

ಸಾಹಿತ್ಯ

# ರಾಜಾ ರಾಮವೋಹನರಾಯ

ಸೌಷ್ಟ್ವಂದ್ರನಾಥ ಶಾಕೂರ್

K

923.654

R 812 T

ಭಾರತೀಯ

ಸಾಹಿತ್ಯ

ನಿರ್ಮಾತೃ K  
923.654

R 812 T





ರಾಜ್ಞಾ ರಾಮವೋಹನರಾಯ್

ಕೊನೆಯ ರಕ್ಷಾಪ್ರಜದಲ್ಲಿ ಕಾಣಿಸುವ ಶಿಲ್ಪಕಲೆಯಲ್ಲಿ ಚೂಪರು  
ಭವಿಷ್ಯವಾದಿಗಳು ಭಾಗವಾನ್ ಬುದ್ಧನ ತಾಯಿ ರಾಜೆ ವಾಯಚೆ  
ಕನೆನ್ನು ರಾಜ ಶುದ್ಧೀದನಿಗೆ ವಿವರಿಸುವ ದೃಶ್ಯವಿದೆ. ಅವುಗಳೆಂಬೆಂದು ಇವರಿಂದ ಪ್ರಾಣಿಗಳ ಮತ್ತು ಸಾಮಾಜಿಕ ವಿವರಗಳನ್ನು ಒಳಗೊಂಡಿರುತ್ತಿರುವ ಬರಹಗಾರ  
ಕುಳಿತಿದ್ದಾನೆ. ಬಹುಶಃ ಇದುವೇ ಭಾರತದ ಬರವಣಿಗೆಯ ಕಲೆಯನ್ನು  
ಕುರಿತ ಪ್ರಥಮ ಬಾರಿತಿಕ ದಾಖಿಲೆಯಾಗಿದೆ

ಸ್ಥಳ : ನಾಗಾಜುರ್ನಕೊಂಡ- ಶ್ರೀ. ಪೂ. ಎರಡನೆಯ ಶತಮಾನ

ಕೈಪೆ : ನಾತ್ಯಷಣ್ಯ ಮೂರ್ಕಿಸಿಯಂ ನವದೇಹಲಿ

ಧಾರತೀಯ ನಾಹಿತ್ಯದ ನಿರ್ಮಾಣಕಾರರು

## ರಾಜ್ಞಾ ರಾಮವೋಹನರಾಯ್

ಗ್ರಂಥಕರ್ತೆ :  
ಸೌಮ್ಯೇಂದ್ರನಾಥ ಶಾಕೋಪ್

ಅನುವಾದಕೆ :  
ಎಂ. ರಾಮರಾವ್



ನಾಹಿತ್ಯ ಅಕಾದೆಮಿ

*RAJA RAMAMOHANA ROY*-Kannada translation by M. Rama Rao of Saumyendranath Tagore's monograph in English.  
Sahitya Akademi, New Delhi, (1989).

**SAHITYA AKADEMI**  
RE REVISED PRICE Rs. 15-00

©Saumyendranath Tagore  
©Kannada translation: M. Rama Rao

First edition: 1971

Reprint: 1989

K

923.654

R 812 T

Library

IAS, Shimla

K 923.654 R 812 T



00117255

ಸಾಹಿತ್ಯ ಅಕಾಡೆಮಿ

ಪ್ರಧಾನ ಕಾರ್ಯಾಲಯ.

ರವೀಂದ್ರಭವನ, ಇಂ, ಪ್ರೌಜಿಶಾಳ ರಸ್ತೆ ನವದೆಹಲಿ ೧೦೦ ೦೦೦


ಮಾರಾಟ ಪ್ರಭಾಗ:

'ಸ್ವಾತಿ', ಮಂದಿರ ಮಾರ್ಗ, ನವದೆಹಲಿ - ೧೦೦ ೦೦೦

ಪ್ರಾದೇಶಿಕ ಕಾರ್ಯಾಲಯಗಳು;

ಇ; ಎಲ್ಲಾಮ್ನ ರಸ್ತೆ ತೇನಾಂಪೇಟ್, ಮದ್ರಾಸ್ ೫೦೦ ೦೦೮  
ಬ್ಲಾಕ್ ಜಿ-ಬಿ, ರವೀಂದ್ರ ಸರೋಬರ್ ಸ್ಟೇಟ್ ಯಾರ್, ಕಲಕತ್ತಾ ೨೦೦ ೦೨೬  
೧೨೭, ಮುಂಬಯಿ ಮರಾಟ ಗ್ರಂಥ ಸಂಗ್ರಹಾಲಯ ಮಾರ್ಗ, ದಾದರ್  
ಮುಂಬಯಿ ೪೦೦ ೦೧೪


**SAHITYA AKADEMI**  
RE REVISED PRICE Rs. 15-00



WELDUN PRESS, Madras - 600 021.

## ಪರಿವಿಡಿ

	ತಟ
ಬೆಳಕು ಹರೆಯುವ ಮುನ್ನ ಕೆತ್ತಲು	... 5
ಜನನ ಮತ್ತು ಮೊದಲ ಹೋರಾಟಗಳು	... 6
ಕಲ್ಪತ್ರನಗರದಲ್ಲಿ ಕಾರ್ಯಚೆಟುವಟಕೆ	... 12
ಕೈಸ್ತಮತ ಪ್ರಚಾರಕರೂಡನೆ ವಾಗ್ಣದ	... 14
ಶೈಕ್ಷಣಿಕ ಸುಧಾರಣೆ	... 25
ಬಂಗಾಳಿ ಗಡ್ಡದ ಶಿತಾಮಹರು	... 29
ಬಂಗಾಳಿಯಲ್ಲಿ ಧ್ರುವದಗೀತಗಳು	... 30
ರಾಜಕೀಯ ಸುಧಾರಣಾಸಚ್ಚೇ	... 31
ಆದ್ಯಪತ್ರಿಕಾರ್ತರ್	... 38
ಆರ್ಥಿಕ ಸುಧಾರಣೆ	... 40
ಬೃಹಸಂಭಿ ಮತ್ತು ಬೃಹಸಂಮಾಜ	... 43
ಇಂಗ್ಲಿಂಡಿನಲ್ಲಿ ರಾಮಮೋಹನರು	... 48
ರಾಮಮೋಹನರ ಪ್ರಭಾವ	... 54
ರಾಮಮೋಹನರ ಜೀವನದ ಮಂಬಿ ಘಟನೆಗಳಿಂ	... 58
ಗ್ರಂಥಸೂಚಿ	... 59



## ದೇಳಕು ಹರೆಯುವ ಮುನ್ನ ಕತ್ತಲು

ನಿಜಕ್ಕೂ ಅದು ಆಧುನಿಕ ಭಾರತದ ಇತಿಹಾಸದಲ್ಲಿ ಅತ್ಯಂತ ಅಂಧಕಾರಮಯ ವಾದ ಯುಗ, ಹಿಂದಿನ ಕಾಲದ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಗಳು ಮುರಿದು ಬಿಡ್ಡಿದ್ದವು. ಅವುಗಳ ಅವಶೇಷಗಳು ಎಲ್ಲಿಡೆಯೂ ಕಂಡುಬರುತ್ತಿದ್ದವು. ಈ ಮೂರು ಕಲು ರಾಶಿಯನ್ನು ತೆಗೆದುಹಾಕಬಲ್ಲ ಶಕ್ತಿ ಯಾವುದೂ ಇರಲಿಲ್ಲ; ಹಳಿಯ ತಳಹದಿಯ ಮೇಲೆ ಹೊಸ ಚಟ್ಟಡವನ್ನು ನಿರ್ಮಿಸುವ ಪ್ರಯತ್ನ ನಡೆದಿರಲಿಲ್ಲ. ಮೃತಸಂಪುರದಾಯ ಗಳು, ಗೊಡ್ಡು ಪದ್ಧತಿಗಳು, ವಿಚಾರಶಾಸ್ತ್ರವಾದ ಮತಾಂಧತೆ, ಇವೆಲ್ಲಾ ರಾಷ್ಟ್ರೀಯ ನದ ವಾಹಿನಿಯನ್ನು ಸುಗಮವಾಗಿ ಮುಂದುವರಿಯಂತೆ ತಡೆಗಟ್ಟಿದ್ದವು. ತಿಳಿವಳಿಕೆ ಅಳಿದುಹೋಗಿ ಎಲ್ಲೆಲ್ಲಾ ನಿಮ್ಮ ರವಾದ ಕತ್ತಲುತ್ತಣಿತ್ತು. ರಾಮಹೋಕನ ರಾಯ್ ಅವರು ಬಂದುದು ಇಂಥ ನೀರಸವೂ ನಿಷ್ಪಾಲಪೂ ಅದ ಕಾಲದಲ್ಲಿ.

ನಾಗರಿಕತೆಯ ಚರಿತ್ರೆಯಲ್ಲಿ ಅಡ್ಯತ್ವವಾಗಿ ಪ್ರಭಾವಬೀರುವ ಯುಗಧರ್ಮದ ಸ್ವಷ್ಟಿಶಕ್ತಿ ಮಹಾಪ್ರಾಪರಲ್ಲಿ ಕೇಂದ್ರೀಕೃತವಾಗಿರುತ್ತದೆ. ಮಾನವ ಜನಾಂಗದ ಸಾಂಸ್ಕೃತಿಕ ಇತಿಹಾಸದಲ್ಲಿ ಮತ್ತೆಮತ್ತೆ ಕಂಡುಬರುವ ನರೀನರೆಯ ಉದಯದಿಂದ ಆ ಸಂಸ್ಕೃತಿಯ ಅವಿಚಿಣ್ಣನೆನೂ ಭಂಗಬರುವುದಿಲ್ಲ. ಮಾನವ ವ್ಯಕ್ತಿತ್ವ ಎಷ್ಟರೆ ಮಟ್ಟಿಗೆ ಚಾರಿತ್ರಿಕ ಸನ್ಮಾನೇಶಗಳ ಪ್ರಭಾವಕ್ಕೆ ಒಳಪಟ್ಟಿದೆಯೋ ಅಷ್ಟೇಮಟ್ಟಿಗೆ ಚರಿತ್ರೆಯೂ ಮಾನವನ ವ್ಯಕ್ತಿತ್ವದಿಂದ ರೂಪಿತವಾಗುತ್ತದೆ.

ಮಾನವವ್ಯಕ್ತಿತ್ವದ ಸಾಫಲ್ಯ ಮತ್ತು ಜೀನ್ಯತ್ವ ಕಂಡುಬರುವುದು ಅದು ಒಂದೊಂದು ಯುಗದಲ್ಲಾ ತಾನು ಮಾಡಬೇಕಾದ ಮುಖ್ಯ ಕೆಲಸವೇನು ಎಂಬುದನ್ನು ಅರಿತುಕೊಳ್ಳುವುದರಲ್ಲಿ, ಚರಿತ್ರೆಯ ಮುಂದೋಟಿದ ಮೂಲತತ್ವವನ್ನು ಅರ್ಥಮಾಡಿಕೊಳ್ಳುವುದರಲ್ಲಿ, ಕಡೆಯದಾಗಿ, ತನ್ನ ಕರ್ತವ್ಯಸಾಧನೆಗಾಗಿ ತೋರುವ ಅತ್ಯಗತ್ಯವೂ ರಚನಾತ್ಮಕವೂ ಆದ ಕಾರ್ಯಕ್ರಿಯಲೆಯಲ್ಲಿ. ತನ್ನ ಅತ್ಯಾನ್ತ ನಿರ್ಮಾಣ ಕಾರ್ಯದಲ್ಲಿ ಮಾನವನ ವ್ಯಕ್ತಿತ್ವ ಪರಸ್ಪರ ವಿರುದ್ಧಗೊಣಗಳ ವಿಚಿತ್ರಮಿಶ್ರಣವಾಗಿರುತ್ತದೆ. ಒಂದು ಕಡೆ ವ್ಯಕ್ತಿಸ್ವರೂಪ ರಹಿತವಾದರೆ ಇನ್ನೊಂದುಕಡೆ ತೀವ್ರವಾಗಿ ವ್ಯಕ್ತಿಗತವಾದುದೂ ಆಗುತ್ತದೆ. ವ್ಯಕ್ತಿಸ್ವರೂಪರಾಹಿತ್ಯತೆ ಅದರಲ್ಲಿ ಕಂಡುಬರುವುದು ಅಹಂಭಾವದ ಧೂಳಿಕಣ ಒಂದಿಪ್ಪಾದರೂ ಆದರ್ಶದ ಪಾರಿಶುದ್ಧತೆಯನ್ನು ಕೆಡಿಸಲು ಅಸ್ತಿದ ಕೊಡಿದಿರುವಿಕೆಯಲ್ಲಿ; ವ್ಯಕ್ತಿಸಂಬಂಧವನ್ನು ಅದು ಪಡೆಯುವುದು ಆ ಆದರ್ಶ ಭೌತರೂಪವನ್ನು ತಳಿದು ಮಾನವನೊಬ್ಬನಲ್ಲಿ ಕಾಣಿಸಿಕೊಂಡಾಗ. ಹೀಗಾಗುವುದು ಚರಿತ್ರೆಯಲ್ಲಿ ಅಪರೂಪದ ಪ್ರಸಂಗವೇ. ಆದರೆ ಮತ್ತೆಮತ್ತೆ ಆಗುತ್ತಲೇ ಇರುತ್ತದೆ.

ಹದಿನೆಂಟನೆಯ ಶತಮಾನದಲ್ಲಿ ರಾಜಕೀಯ ಭಾರತ ಚರಿತ್ರೆಯ ರಂಗಭೂಮಿಯ ಹೇಳಿ ರಾಮವೋಹನರಾಯ್ ಅವರು ಕಾಣಿಸಿಕೊಂಡಾಗ ಮುಸಲ್ಕಾನರ ಆಳಕೆ ಮುರಿದುಬೀಳುತ್ತಿತ್ತು. ವ್ಯಾಪಾರಿಗಳಾಗಿ ಭಾರತಕ್ಕ ಬಂದಿದ್ದ ಬ್ರಿಟಿಷರು ಮುಲ್ಲಮೆಲ್ಲಗೆ ಅಳರಸರಾಗುತ್ತಿದ್ದರು. ಹದಿನೆಂದು ವರ್ಷಗಳ ಹಿಂದೆ, ೧೯೫೨ ರಲ್ಲಿ, ಪ್ರಾಸಿಯ ಯುದ್ಧದಲ್ಲಿ ಬಂಗಾಳದ ಅಧ್ಯವ್ಯಾದ ನಿರ್ಧಾರವಾಗಿಹೋಗಿತ್ತು. ಅರಾಜಕತೆ ಎಲ್ಲೆಲ್ಲಾ ಕಂಡು ಬರುತ್ತಿದ್ದರೂ ನೂತನ ಸ್ಥಿತಿಗಳು ಕ್ರಮೇಣ ರೂಪಗೊಳುತ್ತಿದ್ದವು. ಬ್ರಿಟಿಷನಿನ ಬರುವಿಕೆಯಿಂದ ಅರಂಭವಾದ ಪಾಶ್ಚಾತ್ಯ ಪ್ರಪಂಚದ ಪ್ರಭಾವ ಕೇವಲ ಸೀಮಿತ ವಾಗಿರದೆ ಚರಿತ್ರೆಯ ವಾಣಿಜ್ಯ ವ್ಯವಹಾರಗಳಿಗೆ ಮಾತ್ರ ನಿರ್ವಾಪಕ ಶಕ್ತಿಯಾಗಿದ್ದ ನಿದ್ರಾವಸ್ಥೆಯಲ್ಲಿದ್ದ ಭಾರತವನ್ನು ಅಲುಗಾಡಿಸಿ ಎಚ್ಚರಿಸಿ ಅದರ ಇತಿಹಾಸದ ವಾಹಿನಿಯ ಪಾತ್ರದಲ್ಲಿ ಹೊಸ ಅಲೋಚನೆ ಮತ್ತು ಕಾರ್ಯಾಚರಣೆಗಳ ತುಂಬುತೂರೆ ಹರಿಯುವಂತೆ ಮಾಡಿತು.

ಇದಕ್ಕೆ ಹೊದಲು, ಭಾರತಕ್ಕೆ ಮುಸ್ಲಿಮರು ಬಂದಾಗ, ಹಿಂದೂಧರ್ಮದ ಮತ್ತು ಇಸ್ಲಾಮಿನ ವಿಚಾರ ಪ್ರಪಂಚಗಳನ್ನು ಒಂದುಗೂಡಿಸಿ ವರದರ ವಿಶ್ವಸುಣಿಗಳನ್ನೂ ಪಡೆದು ಹೊಸದೊಂದು ಮತತತ್ವವನ್ನು ಸ್ವಾಷಿಸುವ ಐತಿಹಾಸಿಕ ಅವಶ್ಯಕತೆಯನ್ನು ಪೂರ್ಣವಾಗಿ ದಾರ್ಶನಿಕರನೇಕರು ಅವಶರಿಸಿದ್ದರು. ಈ ಹಿರಿಯ ಕಾರ್ಯಸಾಧನೆಯಲ್ಲಿ ದಾದು, ಕೆಬೀರ್, ಗುರು ನಾನಕ್, ಮೊದಲಾದ ಮಹಾನ್ ಪಥಾನ್ನೇಷಕರನೇಕರು ಭಾಗವತಹಿತಿದ್ದರು. ಈ ಸಾಧನೆ ನಡೆಯಬೇಕಾಗಿದ್ದಂತೆ ಬರಿಯ ಬಾಹ್ಯಬಂಧನವೊಂದರ ಮೂಲಕ ಬೇರೆಬೇರೆಯ ಅಂಶಗಳನ್ನು ಒಟ್ಟಾಗಿಟ್ಟಿರುವುದರಿಂದಲ್ಲ; ಅವುಗಳಲ್ಲಿ ಅಂತರ್ಗತವಾಗಿರುವ ಅನೇಕೊಣ್ಣಾವಲಂಬನ ಸಾಧ್ಯವಾದ ಗುಣಗಳ ಸಂಯೋಜನೆಯಿಂದ. ಈ ಸಂಯೋಜನೆ ಆಗಬೇಕಾಗಿದ್ದಂತೆ ಅವುಗಳ ಪರಸ್ಪರ ಸಂಘಟನೆ, ಸಂಬಂಧಕಲ್ಪನೆ ಮತ್ತು ಏಕೀಕರಣಗಳ ಮೂಲಕ. ಪಾಶ್ಚಾತ್ಯಲೋಕದೊಡನೆ ನಡೆಯಬೇಕಾಗಿದ್ದ ಈ ಸಂಯೋಜನೆಯೇ ಆ ಕಾಲದ ಮುಖ್ಯ ಕೆಲಸವಾಗಿತ್ತು. ಭಾರತ ಚರಿತ್ರೆಯ ಆ ಯುಗದಲ್ಲಿ ಅದರ ಆಗುಹೋಗುಗಳ ಸೂತ್ರಧಾರರಾಗಿ ಬಂದವರು ರಾಜಾರಾಮವೋಹನರಾಯ್ ಅವರು.

## ಜನನ ಮತ್ತು ಹೊದಲ ಹೋರಾಟಗಳು

ರಾಮವೋಹನರು ಹಂಟಿದ್ದು ೧೯೫೨ನೇಯ ಹೇಳಿ ತಿಂಗಳು ೨೨ ರಂದು. ಅವರ ತೌರಾರು ರಾಧಾನಗರ. ಆಗ ಬರ್ದ್‌ವಾನ್ ಜಿಲ್ಲೆಯಲ್ಲಿದ್ದ ಆ ಉರು ಆಮೇಲೆ ಹಾಗ್ನಿ ಜಿಲ್ಲೆಯ ಆರಾಪೂಬಾಗ್ ಸರ್ಬಾಡಿವಿಜನ್‌ಗೆ ಸೇರಿತು. ಅದು ಖಿನ್‌ಕೂಲ್

ಕೈಪ್ಪನಗರ ಎಂಬ ಸ್ಥಳದಲ್ಲಿ ಹಾಡುಗಿದ್ದ ಒಂದು ಪೆಟ್ಟಿ ಹಳ್ಳಿ. ಕೈಪ್ಪನಗರ ಆ ಕಾಲದಲ್ಲಿ ಹಿಂದೂ ಸಂಸ್ಕೃತಿಯ ಹೀರವೆಂದು ಖ್ಯಾತಿಪಡ್ತು ಉಭಾಯಸ್ಸಿ ತಿಯಲ್ಲಿದ್ದ ದೊಡ್ಡಗಾರು. ರಾಮಮೋಹನರು ಜನ್ಮವೆಶ್ತಿದ್ದ ಸಂಪ್ರದಾಯಬದ್ಧವಾದ ಬ್ರಾಹ್ಮಣ ಕುಟುಂಬವೇಂದರಲ್ಲಿ. ಅವರ ಪ್ರೀರ್ತಿಕರು ದೀಘುರಾಲ ಮುಖಿದಾ ಬಾದಿನ ಮಹಮ್ಮದೀಯ ಅರಸರ ಕೈಕೆಳಗೆ ಕೆಲಸದಲ್ಲಿದ್ದವರು. ರಾಮಮೋಹನರ ತಂಡ ರಮಾಕಾಂತರಾಯ್. ಶಾಸ್ತ್ರಪಾಲಕನೂ ಸಂಪ್ರದಾಯಶರಣನೂ ಆದ ಹಿಂದೂ ಮತಸ್ತ. ಅವರ ತಾಯಿ ಘೋಧಾಕಾರಣ ಬುದ್ಧಿಶಾಲಿಯೂ ದೃಢಮನಸ್ಕಳೂ ಸಚ್ಚರಿತ್ರಳೂ ಆದ ಪೆಟ್ಟಣೆ.

ಘೋಧಾಕಾರಣಿಗೆ ಇಬ್ಬರು ಗಂಡುಮಕ್ಕಳೂ ಒಬ್ಬ ಮಗಳೂ ಇದ್ದರು. ಗಂಡು ಮಕ್ಕಳು ರಾಮಮೋಹನ ಮತ್ತು ಜಗಮೋಹನ. ರಾಮಮೋಹನರ ಮೊದಲ ವಿದ್ಯಾಭ್ಯಾಸ ನಡೆದುಹುಟ್ಟಿಯ ಶಾಲೆಯಲ್ಲಿ. ಪೌಲ್ಯಿಯೊಬ್ಬನಿಂದ ಅವರು ಪಾರಸೀ ಭಾವೆಯನ್ನು ಕಲಿತರು. ಹೀಗೆ ಹಳ್ಳಿಯಲ್ಲೇ ಕೆಲವು ವರ್ಷಗಳ ಕಾಲ ವಿದ್ಯಾಭ್ಯಾಸ ವಾದನಂತರ ರಾಮಮೋಹನರನ್ನು ಅವರ ತಂಡ ಅಂದು ಇಸ್ಲಾಂ ಧರ್ಮಕ್ಕೆ ಸಂಬಂಧ ಪಟ್ಟಿ ಏಡಿಗೆ ಕೇಂದ್ರವಾಗಿದ್ದ ಪಟ್ಟಾನ್ನಗರಕ್ಕೆ ಕಳುಹಿಸಿದ. ಅಲ್ಲಿ ರಾಮಮೋಹನರು ಅರಬ್ಬೀ ಮತ್ತು ಪಾರಸೀ ಭಾವೆಗಳನ್ನೂ ಕೊರಾನನ್ನೂ ಇಸ್ಲಾಂ ಮತತತ್ತ್ವಗಳನ್ನೂ ವ್ಯಾಸಂಗಮಾಡಿದ್ದಲ್ಲದೆ ಅರಬ್ಬೀ ಭಾವಾಂತರಗಳಲ್ಲಿ ಲಭ್ಯವಾಗುತ್ತಿದ್ದಪ್ರಮ್ಮೆ ಮಟ್ಟಿಗೆ ಯೂಕ್ಸಿಡ್ ಮತ್ತು ಅರಿಸ್ವಾಟಿಲರ ಕೃತಿಗಳ ಪರಿಚಯವನ್ನು ಪಡೆದರು. ಕೊರಾನ್ ಬೋಧಿಸುವ ಸರ್ವಸಮಾಭಾವವೂ ಅರಬ್ಬೀ ವಿಚಾರಕ್ಕೆತ್ತಲಿದ್ದ ಎದ್ದುಕಾಣುತ್ತಿದ್ದ ತರ್ಕಸರಸೀಯೂ ಅರಬ್ಬೀ ಆಲೋಚನಾಪರಲ್ಲಿ ಕೆಲವರ ನಿಷ್ಪತ್ತಪಾತಮನೋಭಾವ ಮತ್ತು ನಿಷ್ಪತ್ತಪ್ರಜ್ಞನಾದಾಹಗಳೂ ಅವರ ಮೇಲೆ ವಿಶೇಷಪ್ರಭಾವವನ್ನು ಬೀರಿದವು. ಮುತ್ತಾಜಿಲಾಗಳೂ ಸೂಫಿದಾರ್ಶನಿಕ ತತ್ವಗಳೂ ಅವರ ಮನಸ್ಸಿನಮೇಲೆ ಬಹಳ ಪರಿಣಾಮವನ್ನುಂಟುಮಾಡಿದ್ದವು.

ಪಟ್ಟಾನ್ ದಿಂದ ಹಿಂದಿರುಗಿ ಬಂದಮೇಲೆ ರಾಮಮೋಹನರು ಹಿಂದು ಸಮಾಜದಲ್ಲಿ ಪ್ರತಿಬಿಂಬಿಸಿದ್ದ ವಿಗ್ರಹಾರಾಧನೆ ಮತ್ತು ಮೂಡನಂಬಿಕೆಗಳನ್ನು ಕುರಿತು ಗ್ರಂಥ ಪೂರ್ವದನ್ನು ಬರೆಯತ್ತೊಡಿದರು. ಇದನ್ನು ಕಂಡು ವಿಪರೀತ ಸಂಪ್ರದಾಯಬದ್ಧನಾದ ಅವರ ತಂಡ ಅವರಿಗೆ ಮನೆ ಬಿಟ್ಟು ಹೋಗಿಕೆಂದು ಆಜ್ಞಾಹಿಸಿದ. ತತ್ತ್ವಲಾಗಿ ಮನೆಯಂದ ಹೋರಬಿಂದ್ರ ರಾಮಮೋಹನರು ಉಂಟಿರು ಉಂಟಿರಿಗೆ ಅಲೆದಾಡುತ್ತ ಟಿಬೆಟ್‌ಗೆ ಹೋದರು. ಅಲ್ಲಿ ಅವರು ಬೌದ್ಧಮತದಲ್ಲಿ ಮನೆಮಾಡಿದ್ದ ವಿಗ್ರಹಾರಾಧನೆಯನ್ನು ಖಂಡಿಸಿ ಲಾಮಾಗಳ ಅಸಮಾಧಾನಕ್ಕೆ ಗುರಿಯಾದರು.

ತಮ್ಮ ಜೀವನದ ಈ ಘಟ್ಟದಲ್ಲಿ ಬರೆದ ಆತ್ಮಕಂಢಯಲ್ಲಿ ರಾಮಮೋಹನರು ಹೀಗೆ ಹೇಳಿದ್ದಾರೆ: “ನನಗೆ ಹದಿನಾರು ವರ್ಷಗಳಾಗಿದ್ದಾಗಲೇ ಹಿಂದೂಗಳ ವಿಗ್ರಹಾ ರಾಧನೆಯ ಸಪ್ರಮಾಣತೆಯನ್ನು ಪ್ರಶ್ನಿಸಿ ನಾನೊಂದು ಲೇಖನ ಬರೆದೆ. ಇದರ ಪರಿಣಾಮವಾಗಿ ನನಗೂ ನನ್ನ ಸಮೀಪ ಬಂಧುಗಳಿಗೂ ಮನಸ್ಸುಪ ಬೆಳೆದು ನಾನು ಮನೆಯನ್ನು ಬಿಟ್ಟು ಅಲೆದಾಡಬೇಕಾಯಿತು. ಈ ಅಲೆದಾಡದ ಅಂಗವಾಗಿ ನಾನು

ಅನೇಕ ಸ್ಥಳಗಳಿಗೆ ಹೋಗಿಬಂದೆ. ಅವುಗಳೆಲ್ಲಾ ಬಹುಮಟ್ಟಿಗೆ ನಮ್ಮ ದೇಶದವೇ. ಕೆಲವು ಹೊರನಾಡಿನವು ಆಗಿದ್ದವು."

ಹೀಗೆ ಕೆಲವು ವರ್ಷಗಳು ದೇಶಸಂಚಾರ ಮಾಡಿದವೇಲೆ ರಾಮಮೋಹನರು ವಾರಣಾಸಿಯನ್ನು ಸೇರಿ ಅಲ್ಲಿ ಅನೇಕ ವರ್ಷಗಳ ಕಾಲ ಹಿಂದೂ ದರ್ಶನದ ಅಭ್ಯಾಸದಲ್ಲಿ ನಿರತರಾಗಿದ್ದರು. ಅವರ ತಂಡ ಐರಂಜಿ ರಲ್ಲಿ ಶೀರಹೋಗಲು ಅವರು ಮುಖ್ಯದಾ ಬಾದಿಗೆ ಹಿಂದಿರುಗಿ ಬಂದರು.

ಮುಖ್ಯದಾಬಾದಿನಲ್ಲಿದ್ದಾಗ ರಾಮಮೋಹನರು ತಮ್ಮ “ತುಫಟ್-ಲೂಲ್-ಮುಹಾಹಿದಿನ” (“ಪಶೇಶ್ಯಿರವಾದಿಗಳಿಗೊಂದು ಉಪಗೋರೆ”) ಎಂಬ ಗ್ರಂಥವನ್ನು ಪಾರಹಿಬಾಪೆಯಲ್ಲಿ ಬರೆದರು. ಅದರ ಹೀರಿಕೆ ಅರಬ್ಬಿ ಭಾವೆಯಲ್ಲಿತ್ತು.

ಹೀರಿಕೆಯಲ್ಲಿ ರಾಮಮೋಹನರು ದೇವರ ಇರುವಿಕೆಯ ವಿವರಗಳಲ್ಲಿ ಜಗತ್ತಿನ ಜನರೆಲ್ಲರಲ್ಲೂ ಏಕಾಭಿಪ್ರಾಯವಿದ್ದರೂ ಅವರು ಅವನಿಗೆ ವಿಶೇಷ ಗುಣಗಳನ್ನು ಕೊಡ ತೊಡಗಿದಾಗ ಹೇಗೆ ವ್ಯತ್ಯಾಸಗಳು ಕಂಡುಬರುವುದೆಂದು ವಾದಿಸಿದರು. ತಮ್ಮ ಪಂಥವೇ ಸರೆಯಂದು ವಾದಿಸುವವರ ಸಂಕುಚಿತ ಮನೋಭಾವವನ್ನು ಅಲ್ಲಾಗಳಿಯುತ್ತ ಅವರು ಹೀಗೆ ಬರೆದಿದ್ದಾರೆ: “ನಾನು ಜಗತ್ತಿನ ಅತ್ಯಂತ ದೂರದೇಶಗಳಲ್ಲಿ— ಬಯಲುನಾಡುಗಳಲ್ಲೂ ಪರವತಪಾಂತ್ಯಗಳಲ್ಲೂ—ಸಂಚರಿಸಿ ಬಂದಿದ್ದೇನೆ. ಎಲ್ಲಿ ಹೋದರೂ ಜನ ಸೃಷ್ಟಿಯ ಕರ್ತವೂ ಪಾಲಕನೂ ಆದ ಒಬ್ಬ ದೇವರಲ್ಲಿ ನಂಬಿಕೆಯಿಟ್ಟಿದ್ದರೂ ಆದೇ ದೇವರಿಗೆ ಚೇರಬೇರೆಯ ಗುಣಗಳನ್ನು ಆರೋಪಿಸತೊಡಗಿದಾಗ ಭಿನ್ನ ಮತಗಳಿಗೆ ಎಡಕೊಟ್ಟು ಇದು ಧರ್ಮಭಾಷಿರ (ಹರಾಮ್) ಇದು ಶಾಸ್ತ್ರಸಮ್ಮತ (ಹಲಾಲ್) ಎಂದು ಹೇಳುವುದನ್ನು ಕೇಳಿದ್ದೇನೆ. ಈ ಘಳವಾಗಿ ನಾನೋಂದು ಪರಿಶೀಲನೆಯ ತೀರ್ಮಾನಕ್ಕೆ ಬಂದಿದ್ದೇನೆ; ಒಬ್ಬ ದೇವರಲ್ಲಿ ನಂಬಿಕೆಯಿಟ್ಟು ಕಷ್ಟಪರಿಹಾರಕ್ಕಾಗಿ ಅವನನ್ನು ಮರೆಹೊಗುವುದು ಮಾನವಸಹಜವಾದ ಪ್ರವೃತ್ತಿ; ಅದು ಎಲ್ಲರಲ್ಲೂ ಕಂಡುಬರುವ ಸ್ವಭಾವ. ಚೇರಬೇರೆ ಪಂಥಗಳವರು ಯಾವುದೂ ಒಂದು ರೂಪದ ದೇವರನ್ನು ಅಧವಾ ದೇವರುಗಳನ್ನು ಪ್ರಾಜಿಸುತ್ತಾರೆ. ಇದು ಕೇವಲ ಅಭ್ಯಾಸಬಲಿದಿಂದಲೂ ಬೋಧನೆಯ ಪರಿಣಾಮವಾಗಿಯೂ ಬೆಳೆದುಬಂದಿರುವ ಅಸಹಜವಾದ ಗುಣ.”

ಈ ಗ್ರಂಥದಲ್ಲಿ ರಾಮಮೋಹನರು ಧರ್ಮಗಳ ಮತ್ತು ಧಾರ್ಮಿಕಾನುಭವದ ಕ್ಷೇತ್ರದಲ್ಲಿ ವಿಚಾರಣೆಯ ಅಗತ್ಯವನ್ನು ಕುರಿತು ವ್ಯಾಖ್ಯಾನಮಾಡಿದ್ದಾರೆ. “ಯಾರು ಕೇವಲ ಅಭ್ಯಾಸದಿಂದಲೂ ಭಾವಸಾಹಚರಣದಿಂದಲೂ ಉತ್ಸನ್ಮಾದನದನ್ನು ಸರ್ವ ಮಾನವಸಹಜವಾದ ಆಸಕ್ತಿಗಳಿಂದ ಬೇರೆದಿಸಿ ಪರಿಶೀಲಿಸಲು ಸಮರ್ಪಿತಾಗಿದ್ದ ಬೇರಬೇರೆ ಜನರ ಬೇರಬೇರೆ ಮತತತ್ತ್ವಗಳ ಸತ್ಯಾಸತ್ಯತೆಗಳನ್ನು ಅವುಗಳಲ್ಲಿ ಯಾವು ದೊಂದರ ವಿವರಗಳಲ್ಲೂ ಮುನ್ಸೂಲವನ್ನು ತೋರಿದೆ ನಿಷ್ಪಕ್ಷವಾತವಾಗಿ ಪರಿಶೀಲಿಸಿ ಎಲ್ಲರೂ ಒಟ್ಟಕೊಂಡಿರುವ ಪ್ರಮೇಯಗಳನ್ನು ಕೊಡ—ಅವನ್ನು ಎತ್ತಿ ಹಿಡಿಯುವ ವ್ಯಕ್ತಿಗಳ ಸಾಧನಮಾನಗಳಿಗೆ ಗಮನ ಕೊಡದೆ—ಪರೀಕ್ಷೆಗೊಳಿಸುತ್ತಾರೂ ಅವರು ನಿಜವಾಗಿಯೂ ಸುಖಿಗಳನ್ನಬೇಕು” ಎಂದು ಅವರು ಆ ಪ್ರಸ್ತರಕೆದಲ್ಲಿ ಹೇಳಿದ್ದಾರೆ.

ಅವರು ವಿವಿಧಮತಗಳ ತಾಲನಾಶಕ್ತಿಕ ವ್ಯಾಸಂಗದ ಅವಶ್ಯಕತೆಯನ್ನು ಒತ್ತಿ

ಹೇಳಿ ಜಗತ್ತಿನಲ್ಲಿಲ್ಲ, ಏಕೇಶ್ವರವಾದ ಮಾಡಿರುವ ಸಾಧನೆಗೆ ವಾಚಕರ ಗಮನವನ್ನು ಸೇಳಿದರು. “ಮನುಷ್ಯನಲ್ಲಿ ಜನ್ಮತಃ ಬಂದಿರುವ ಶಕ್ತಿಯೊಂದುಂಟು. ಅದು ಸರಿ ಯಾಗಿ ಕೆಲಸಮಾಡುವ ಮನಸ್ಸಿಳ್ಳ ಯಾವ ಮನುಷ್ಯನೇ ಆಗಲಿ ಯಾವುದೇ ಧರ್ಮದ ತತ್ವಗಳನ್ನು ಅವನು ಒಟ್ಟಿಕೊಳ್ಳುವುದಕ್ಕೆ ಮೊದಲು ಮತ್ತು ಅನಂತರ ಬೇರೆಬೇರೆಯ ರಾಷ್ಟ್ರಗಳಲ್ಲಿ ಪ್ರತಿಪಾದಿತವಾಗಿರುವ ಧಾರ್ಮಿಕತತ್ವಗಳ ಮೂಲಲಕ್ಷ್ಯಾಗಳನ್ನು ಕುರಿತು ನಿಷ್ಪಕ್ಷಪಾತ್ರವೂ ನಾಯಿಸಮ್ಮತವೂ ಆದ ಅನ್ವೇಷಣೆಯನ್ನು ಅವನು ಕೈಕೊಳ್ಳುವಂತೆ ಪ್ರೇರಿಸುತ್ತದೆ. ಇದರ ಫಲವಾಗಿ ಅವನು ಸತ್ಯಕೂಳ ಅಸತ್ಯಕೂಳ ಇರುವ ವ್ಯತ್ಯಾಸ ವನ್ನು ತಿಳಿದುಕೊಂಡು, ನಿಜವಾದ ಹೇಳಿಕೆಯನ್ನು ಸುಳ್ಳಿಹೇಳಿಕೆಯಿಂದ ಬೇರ್ಪಡಿಸಿ, ಜನರಲ್ಲಿ ಉಂಟಾಗಬಹುದಾದ ಪರಸ್ಪರ ದ್ವೇಷಾಸೂಧಿಗಳಿಗೂ ಅಸ್ವಸ್ಥತೆಗೂ ಕಾರಣ ವಾಗುವ ನಿಷ್ಪರ್ಯೋಜಕವಾದ ನಿಬಂಧಗಳಿಂದ ಮುಕ್ತನಾಗಿ ಸಕಲ ವಿಶ್ವದ ಸುಷ್ವಸ್ಯೇಯ ಮೂಲಕಾರಣನಾದ ಏಕೇಶ್ವರಿಗೆ ಶರಣಾಗಿ ಸಮಾಜದ ಕಲ್ಯಾಣವನ್ನು ಸಾಧಿಸುವುದಕ್ಕೆ ಗಮನಕೊಡುತ್ತಾನೆ.”

ಕುರುಡುನಂಬಿಕೆ, ಕಾರ್ಯಕಾರಣ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಅಸ ಮರ್ಥತೆ—ಇವು ಮೂಡಬೇಕೆಗೂ ಅಜ್ಞಾನಕೂ ಆಕರ್ಗಳು. ಅವರೇ ಹೇಳಿದಂತೆ, “ಅಭ್ಯಾಸಿಬಲ, ಪದ್ಧತಿಗಳ ಪ್ರಾಬಲ್ಯ, ಕಾರ್ಯಕಾರಣ ಸಂಬಂಧಕ್ಕೆ ಗಮನ ಕೊಡಿರುವುದು—ಇವು ನದೀಸ್ವಾನ, ಮರಿಗಡಗಳನ್ನು ಪೂಜಿಸುವುದು, ಸಂನ್ಯಾಸಿಗಳಾಗುವುದು, ತಮ್ಮ ದುಷ್ಪತ್ಯಗಳಿಗ ಪುರೋಹಿತರಿಂದ ಕ್ಷಮೆ ಪಡೆಯುವುದು ಮೊದಲಾದವು (ಆಯಾಮತದ ವೈಶಿಷ್ಟ್ಯಕ್ಕೆ ಅನುಸಾರವಾಗಿ) ಮೋಕ್ಷದಾಯಕವೆಂದೂ ಇಡೀ ಜೀವನ ದಲ್ಲಿ ತಾವು ಮಾಡಿರುವ ಪಾಪಗಳನ್ನು ಪರಿಹರಿಸಿ ತಮ್ಮನ್ನು ಪರಿಶುದ್ಧಗೊಳಿಸುವುದೆಂದೂ ಜನ ನಂಬಿವಹಾಗೆ ಮಾಡುತ್ತಾವೆ. ಈ ಶುದ್ಧಿಕರಣ ತಾವು ನಂಬಿಕೆಂಡಿರುವ ಆ ವಸ್ತುಗಳಿಂದ ತಮ್ಮ ಪುರೋಹಿತರು ಮಾಡುವ ಪವಾಡಗಳಿಂದ ಆದುವೆಂದು ಅವರ ಭಾವನೆ. ವಾಸ್ತವವಾಗಿ ಅವು ಅವರವೇ ಆದ ನಂಬಿಕೆಗಳ, ಮತ್ತು ಹುಟ್ಟುಕೆಲ್ಲನೆಗಳ ಫಲವೆಂದು ಅವರು ಅರಿಯಿರು. ಆ ನಂಬಿಕೆಗಳಲ್ಲಿದ್ದವರ ಮೇಲೆ ಅವು ಯಾವ ಪರಿಣಾಮವನ್ನೂ ಉಂಟಿಮಾಡಲಾರವು. ಅವುಗಳ ಪ್ರಭಾವ ನಿಜವಾಗಿದ್ದ ಪಕ್ಷಕ್ಕೆ ಅದು ಕೇವಲ ಒಂದು ಜನಾಂಗದ ನಂಬಿಕೆಗಳಿಗೂ ಪದ್ಧತಿಗಳಿಗೂ ಸೀಮಿತವಾಗಿರುತ್ತಿರಲಿಲ್ಲ; ಬೇರೆಬೇರೆಯ ಆಚರಣೆಗಳು ಅಭಿಪ್ರಾಯಗಳು ಉಳಿ ಎಲ್ಲ ಜನಾಂಗಗಳಿಗೂ ಸಾಮಾನ್ಯವಾಗಿರುತ್ತಿದ್ದವು. ಏಕಿಂದರೆ, ಒಂದುವಸ್ತುವಿನ ಪರಿಣಾಮ ಅದಕ್ಕೆ ಒಳಗಾಗುವವರ ಗ್ರಹಣಶಕ್ತಿಗೆ ಅನುಗುಣವಾಗಿದ್ದರೂ ಅದು ಯಾರೊಬ್ಬಿನ ನಂಬಿಕೆಯನ್ನೂ ಅವಲಂಬಿಸಿರುವುದಿಲ್ಲ. ವಿಷವನ್ನು ಮಿಶಾಯಿಯೆಂದು ಭಾವಿಸಿ ಸೇವಿಸಿದರೆ ಅದು ತನ್ನನ್ನು ತಿಂದವನ ಮೇಲೆ ಪರಿಣಾಮವನ್ನುಂಟುಮಾಡಿ ಅವನ ಸಾವಿಗೆ ಕಾರಣ ವಾಗುವುದಿಲ್ಲವೇನು ?”

ರಾಮಮೋಹನರು ಅತಿಮಾನವ ಶಕ್ತಿಗಳಲ್ಲಾ ಪವಾಡಗಳಲ್ಲಾ ಇದ್ದ ನಂಬಿಕೆಯನ್ನು ನಿರಾಕರಿಸಿದರು. “ತಮ್ಮ ಗ್ರಹಣಶಕ್ತಿಗೆ ಮೀರಿದ ಅರ್ಥವಾ ತಾವು ನಿಸ್ವಂತಯ ವಾಗಿ ಕಾರಣ ಹೇಳಲಾಗದ ಯಾವ ಕೆಲಸವೇ ಆಗಲಿ ನಡೆದರೆ ಅದನ್ನು ಅತಿಮಾನವ

ಶಕ್ತಿಗೆ ಅಥವಾ ಪವಾಡಕ್ಕೆ ಆರೋಹಿಸುವುದು ವಿಪರೀತ ಕಲ್ಪನೆ. ಅದು ಜನಸಾಮಾನ್ಯ ನೃತ್ಯ ಪದ್ಧತಿ. ಅದರ ಗುಟ್ಟಿರುವುದು ಹೀಗೆ—ತೇ ಪ್ರಪಂಚದಲ್ಲಿ ಎಲ್ಲ ಫಂಟನೆಗಳೂ ಪರಸ್ಪರ ಕಾರ್ಯಕಾರಣಸಂಬಂಧವುಳ್ಳವು. ಯಾವ ವಸ್ತುವಿನ ಅಸ್ತಿತ್ವವೇ ಆಗಲಿ ಅದು ಯಾವುದೋ ಒಂದು ಕಾರಣದ ಮತ್ತು ಪರಿಸ್ಥಿತಿಯ ಪರಿಣಾಮ. ದೂರ ದೂರದ ಕಾರಣಗಳನ್ನು ನಾವು ಗಣನೆಗೆ ತೆಗೆದುಕೊಂಡರೆ ಪ್ರಕ್ರಿಯೆಲ್ಲಿ ಯಾವ ಒಂದು ವಸ್ತುವಿನ ಇರುವಿಕೆಗೂ ಇಡೆ ವಿಶ್ವಕೂಶ ಸಂಬಂಧವಿದೆಯಂಬುದನ್ನು ಕೆಂಡುಕೊಳ್ಳುತ್ತೇವೆ. ಆದರೆ ಅನುಭವದ ಅಭಾವದಿಂದಲೂ ಹುಟ್ಟು ಕಲ್ಪನೆಗಳ ಪ್ರಭಾವದಿಂದಲೂ ಯಾವುದಾದರೂ ವಸ್ತುವಿನ ಅಥವಾ ಫಂಟನೆಯ ಕಾರಣ ಯಾರಿ ಗಾದರೂ ಗೋಚರವಾಗದೆ ಹೋದರೆ ಆಗ ಸ್ವಂತ ಉದ್ದೇಶಗಳ ಸಾಧನೆಗೆ ಒಳ್ಳೆಯ ಅವಕಾಶವಿರುವುದನ್ನು ಕೆಂಡು ಇತರರು ಅದು ತಮ್ಮ ಅತಿಮಾನವಶಕ್ತಿಯಿಂದ ಉಂಟಾದುದೆಂದು ಹೇಳಿಕೊಂಡು ಜನರನ್ನು ತಮ್ಮ ಕಡೆಗೆ ಸೆಳಿದುಕೊಳ್ಳಲು ಪ್ರಯತ್ನಿಸುತ್ತಾರೆ” ಎಂದು ಅವರು ಬರೆದಿದ್ದಾರೆ.

ಅತಿಮಾನವಶಕ್ತಿಗಳಲ್ಲಿ ನಂಬಿಕೆ ಬರುವುದನ್ನು ತಚ್ಚಿಸಿಕೊಳ್ಳುವುದಕ್ಕೆ ಅಧಾರ ಬದ್ಧವಾದ ವಿಚಾರಶೀಲತೆಯನ್ನು ಬೆಳ್ಳಿಸಿಕೊಳ್ಳುವುದೇ ಸರಿಯಾದ ಮಾರ್ಗವೆಂದು ರಾಮಮೋಹನರಾಯ್ ವಾದಿಸಿದರು. “ಬುದ್ಧಿ ವಂತರು ಇಂಥ ಅತಿಮಾನವ ಫಂಟನೆಗಳ ಸಾಧ್ಯತೆಯಿಂದ ಭಾರ್ಯಾತರಾಗದಂತಿರಲು” ಅಧಾರಬದ್ಧವಾದ ವಿಚಾರಶೀಲತೆ “ಯಲ್ಲಿ ಉದ್ದ್ಯತರಾಗಬೇಕು. ಈ ವಿಪರ್ಯಾದಲ್ಲಿ ಹೆಚ್ಚಿಂದರೆ ನಾವು ಹೇಳಬಹುದಾದುದು ಇಷ್ಟೇ: ನಾವು ಎಷ್ಟೇ ತೀಕ್ಷ್ಣದೃಷ್ಟಿಯಾಳ್ಳವರೂ ಸೂಕ್ಷ್ಮಗ್ರಾಹಿಗಳೂ ಆಗಿರಲಿ, ಒಂದೊಂದು ಸಾರಿ ಕೆಲವು ಅದ್ಭುತಫಂಟನೆಗಳ ಕಾರಣ ನಮ್ಮುತ್ತಿಲ್ಲ ಕೆಲವರಿಗೆ ಅರಿವಾಗದು. ಅಂಥ ಸಮಯಗಳಲ್ಲಿ ನಾವು ಮಾಡಬೇಕಾದುದು ನಮ್ಮ ಸಹಜಜ್ಞನವನ್ನು ಅವಲಂಬಿಸಿ ಇಂಥ ಫಂಟನೆಯ ಕಾರಣವನ್ನು ಅರ್ಥಮಾಡಿಕೊಳ್ಳಲಾಗಿರುವುದು ನಮ್ಮ ಅಸಾಮಧ್ಯ ದಿಂದಲೋ ಅಥವಾ ಪ್ರಕ್ರಿಯಿಯಮಕ್ಕೆ ವಿರೋಧಿಯಾ ಅಸಾಧ್ಯವೂ ಆದ ಯಾವುದೋ ಶಕ್ತಿಗೆ ಅದನ್ನು ಆರೋಹಿಸುವುದು ಸರಿಯೋ ಎಂದು ನಮಗೆ ನಾವೇ ಪ್ರಶ್ನಾಕಾರಿಕೊಳ್ಳಬೇಕು” ಎಂದು ಅವರು ಬರೆದಿದ್ದಾರೆ.

“ಲೋಕ ವ್ಯವಹಾರಗಳಲ್ಲಿ ಒಂದಕ್ಕೊಂದಕ್ಕೆ ಸಂಬಂಧ ಕೆಂಡುಬಂದ ಹೊರತು ಒಂದು ಇನ್ನೊಂದರಿಂದ ಆದುದೆಂದು ನಂಬಿವುದಿಲ್ಲ. ಆದೇ ಜನಪತ್ರ ನಿಷ್ಪೇಶುಂದ ಭಕ್ತಿಗಳ ಪ್ರಭಾವಕ್ಕೆ ಸಿಕ್ಕಾಗ ಎರಡು ವಸ್ತುಗಳಲ್ಲಿ ಅಥವಾ ಫಂಟನೆಗಳಲ್ಲಿ ಪರಸ್ಪರ ಸಂಬಂಧವಾಗಲಿ ಕ್ರಮಾನುಗತಿಯಾಗಲಿ ಇಲ್ಲದಿದ್ದರೂ ಒಂದನ್ನು ಕಾರಣವೆಂದೂ ಇನ್ನೊಂದನ್ನೂ ಆದರ ಫಲವೆಂದೂ ಕರೆಯಲು ಹಿಂದಿಗೆಯುವುದಿಲ್ಲ. ಯಾವುದಾದರೂ ವಿಪತ್ತಾನ್ನು ದೃವರ ಪ್ರಭಾವದಿಂದ ಪ್ರಾರ್ಥನೆಗಳಿಂದ ಹೋಗಲಾಡಿಸಬಹಂದೆಂಬುದೂ ಕಾರಿಯಾಗಿ ಮಂತ್ರತಂತ್ರಗಳಿಂದ ವಾಸಿಮಾಡಬಹುದೆಂಬುದೂ ಇದಕ್ಕೆ ಉದಾಹರಣೆಗಳು” ಎಂದು ನುಡಿದು ರಾಮಮೋಹನ ಜನರ ನಡವಳಿಕೆಯಲ್ಲಿ ಕೆಂಡು ಬರುವ ವಿಸಂಗತಿಯನ್ನು ತೋರಿಸಿಕೊಂಟಿರು.

ರಾಮಮೋಹನರು ಪವಾಡಗಳನ್ನು ನಂಬಿತ್ತದ್ವರ ವಾದಗಳನ್ನು ಸಂಪೂರ್ಣವಾಗಿ

ತಳ್ಳಹಾಕೆದ್ದಪ್ಪೇ ಅಲ್ಲದೆ ನಿಯಮಗಳನ್ನು ಮೀರುವ ಸಾಮರ್ಥ್ಯ ದೇವರಿಗೆ ಕೂಡ ಇಲ್ಲ ಪಂದು ಒತ್ತಿ ಹೇಳಿದರು. ಅಸಾಧ್ಯವಾದ ಪಸ್ತುಗಳನ್ನು ಸೃಷ್ಟಿಸುವ ಶಕ್ತಿ ಸೃಷ್ಟಿತರನಿಗೂ ಇಲ್ಲವೆಂಬುದು ಎಲ್ಲರೂ ಒಷ್ಟಿಕೊಂಡಿರುವ ಸಂಗತಿ. ಉದಾಹರಣೆಗೆ, ದೇವರೊಡನೆ ಪಾಲುಗಾರಿಕೆ, ದೇವರೇ ಇಲ್ಲದಿರುವುದು, ಪರಸ್ಪರ ವಿರುದ್ಧವಾದ ಪಸ್ತುಗಳು ಇರುವುದು.

ದೇವರ ಮಾರ್ಗದರ್ಶನ ನಮಗೆ ತಿಳಿದುಬರುವುದು ಪ್ರವಾದಿಗಳ ಮೂಲಕ ಎಂಬ ನಂಜಿಯನ್ನು ಅವರು ಪ್ರತಿಭಟಿಸಿದರು. ಪ್ರವಾದಿಗಳ ಮತ್ತು ಅವರು ಪಡೆದರೆಂದ ಪ್ರತೀತಿಯಿರುವ ದಿವ್ಯದರ್ಶನ—ಇವೆಲ್ಲಾ ದೇವರಿಗೆ ಸಂಬಂಧವೇ ಇಲ್ಲದ ಬಾಹ್ಯಕಾರಣಗಳನ್ನು ಅವಲಂಬಿಸಿವೆಯಂದೂ ಅವೆಲ್ಲಾ ಯಾರವೋ ಕಲ್ಪನೆಗಳಿಂದೂ ಅವರು ವಿಚಾರಪೂರ್ವಕವಾಗಿ ವಾದಿಸಿದರು.

ಹತ್ತೊಂಬತ್ತನೇಯ ಶತಮಾನದ ಮೊದಲ ವರ್ಷಗಳಲ್ಲಿ ಧಾರ್ಮಿಕ ವಿವರಗಳನ್ನು ಕುರಿತು ರಾಮಮೋಹನರ ಮುಖ್ಯ ಅಲೋಚನೆಗಳೇನಾಗಿದ್ದವೆಂಬುದನ್ನು ಸೂಚಿಸುವುದೇ “ತಫ್ತಾ-ಉಲ್-ಮುವಾಹಿದ್ದೀನ್” ಗ್ರಂಥವನ್ನು ನಾನು ಇಷ್ಟ ವಿಸ್ತಾರವಾಗಿ ಸಮೀಕ್ಷಿಸಿರುವುದರ ಉದ್ದೇಶ, ಆ ವೇಳೆಗಾಗಲೇ ಏಕೆಶ್ವರವಾದದ ಆಧಾರದಮೇಲೆ ರೂಪಿತವಾದ ವಿಶ್ವಧರ್ಮದ ಕಲ್ಪನೆ ಅವರಿಗೆ ಬಂದಿತ್ತು.

ಈ ಸುಮಾರಿಗೆ ರಾಮಮೋಹನರು ಈಸ್ಟ್ ಇಂಡಿಯಾ ಕಂಪನಿಯ ಕಂದಾಯದ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದರು. ಭಾಗಲ್‌ಪುರ, ರಾಮಗಢ ಮತ್ತು ಇತರ ಸ್ಥಳಗಳಲ್ಲಿದ್ದ ಅನಂತರ ಇರಂ ರಲ್ಲಿ ಉತ್ತರ ಬಂಗಾಳದ ರಂಗಪುರಕ್ಕೆ ಹೋಗಿ ಅಲ್ಲಿ ಅವರು ಕಂದಾಯಿಂಬಿಯ ಅಧಿಕಾರಿಯಾಗಿದ್ದ ಜಾಸ್ತಿಗ್ರಿಯ ಸಹಾಯಕರಾದರು. ಅವರು ರಂಗಪುರದಲ್ಲಿದ್ದುದು ಇರಂ ರಿಂದ ಇರಿಲ್ಲ ರವರಿಗೆ. ಅಲ್ಲಿ ಅವರು ತಮ್ಮ ವಿರಾಮ ಕಾಲವನ್ನೆಲ್ಲಾ ಅಳವೂ ಅಲೋಚನಾಪ್ರಚೋದಕವೂ ಆದ ಗ್ರಂಥವ್ಯಾಸಂಗಡಲ್ಲಾ ಚರ್ಚೆಯಲ್ಲಾ ಕಳಿಯುತ್ತಿದ್ದರು. ರಾಮಮೋಹನರು ತಾಂತ್ರಿಕವಿದ್ಯೆಯಲ್ಲಿ ನಿಪುಣ ನಾದ ಹಂರಿಹರಾನಂದ ಶಿಥ್ರ ಸ್ವಾಮಿಯ ಪರಿಚಯವನ್ನು ಪಡೆದು ಅವನ ಸಹಾಯ ದಿಂದ ತಾಂತ್ರಿಕ ಸಾಹಿತ್ಯವನ್ನು ಅಮೂಲ್ಯವಾಗಿ ಪರಿಸ್ಥಾಪಿಸಿದ್ದು ಈ ಅವಧಿಯಲ್ಲಿಯೇ. ಆಗ ರಂಗಪುರವು ಸರ್ವಸಮಾಭಾವವನೆಯ ಜನರ ಕೇಂದ್ರವಾಗಿತ್ತು. ಮುಕ್ಕಿಮರೂ ಜೈನರೂ ಅಲ್ಲಿ ವ್ಯಾಪಾರಕ್ಕಾಗಿ ನೆರೆಯುತ್ತಿದ್ದರು. ರಾಮಮೋಹನರು ಜೈನರೂಡನೆ ನಿಕಟ ಸಂಪರ್ಕವನ್ನು ಬೆಳ್ಳಿಸಿಕೊಂಡು “ಕಲ್ಪಸೂತ್ರ” ಮೊದಲಾದ ಅವರ ಧರ್ಮಗ್ರಂಥಗಳನ್ನೂ ಆಳವಾಗಿ ವ್ಯಾಸಂಗವಾಡಿದರು.

ರಂಗಪುರದಲ್ಲಿದ್ದಾಗ್ಗೆ ರಾಮಮೋಹನರು ಇಂಗ್ಲಂಡ್ ಮತ್ತು ಯೂರೋಪಿನ ರಾಜಕೀಯ ವಿಕಾಸದಲ್ಲಿ ಉತ್ತಾಪಕರಿತವಾದ ಆಸಕ್ತಿ ವಹಿಸಿದರು. ಡಿಗ್ನಿ ಇಂಗ್ಲಂಡಿನಿಂದ ತರಿಸುತ್ತಿದ್ದ ದಿನಪತ್ರಿಕೆ ಮಾಸಪತ್ರಿಕೆಗಳನ್ನೆಲ್ಲಾ ಅಶೆಯಿಂದ ಓದಿ ತನ್ನಾಲಕ ತಮ್ಮ ಇಷ್ಟತ್ತರದನೆಯ ವರ್ಷದಲ್ಲಿ ಕಲಿಯತೊಡಗಿದ್ದ ಇಂಗ್ಲಿಷ್ ಭಾಷೆಯ ಅರಿವನ್ನು ಹೆಚ್ಚಿಸಿಕೊಂಡದ್ದಲ್ಲದೆ ಅಂದು ಯೂರೋಪಿನ ರಾಜನೀತಿಜ್ಞರ ಅಲೋಚನೆಗಳಲ್ಲಿ ಮೇಲುಗೈಯಾಗಿದ್ದ ಉದಾರದೃಷ್ಟಿಯನ್ನು ಬಹಳವಾಗಿ ಮೆಚ್ಚಿಸಿಕೊಂಡಿದ್ದರೆಂದು ಡಿಗ್ನಿಯಿಂದ ನಮಗೆ ತಿಳಿದುಬಂದಿದೆ.

## ಕೆಲ್ಪತ್ವ ನಗರದಲ್ಲಿ ರಾಮಮೋಹನರ ಕಾರ್ಯಚೈಪುರಣಿಕೆ

ಯಿಗಳ ರಲ್ಲಿ ಡಿಗ್ನಿ ಭಾರತದಿಂದ ಸ್ವದೇಶಕ್ಕೆ ಮರಳದ. ಅದೇ ವರ್ಷ ರಾಮ ಪೇರಿಹನರು ಅಷ್ಟು ಪರಿಸರಗಳೂ ತಾವು ಈಸ್ಟ್ ಎಂಡಿಯಾ ಕಂಪನಿಯ ಆಶ್ರಯದಲ್ಲಿ ಹೊಂದಿದ್ದ ನೇರಿರಿಯನ್ನು ಬಿಟ್ಟು ಕಲ್ಪತ್ರದಲ್ಲಿ ನೆಲ್ಲಿಸಿದರು. ತಮ್ಮ ಜೀವನದ ಉದ್ದಿಷ್ಟ ಕಾರ್ಯವನ್ನು ಕೈಗೊಳ್ಳಲು ಅವರು ಪಡೆದಿದ್ದ ಸಿದ್ಧತೆ ಆವೇಳಿಗೆ ಪೂರ್ತಿಯಾಗಿತ್ತು. ಭಾರತದ ಗಾಥವಾದ ಸಿದ್ಧಾಧನಗಳನ್ನು ಶತಮಾನಗಳ ಪರಿಸರ ಅವುಗಳಲ್ಲಿ ಬೆಳೆದುಕೊಂಡಿದ್ದ ಮತಾಚರಣಗಳು, ಮೂಳಭಕ್ತಿಗಳು ಮತ್ತು ಪದ್ಧತಿಗಳ ಪೂರೆಯಿಂದ ಬಿಡಂಗಡಿಮಾಡಿ ಅವನ್ನು ಜಗತ್ತಿನ ಮತ್ತು ಹೊಸಯಿಗದ ಜೀವಂತ ವಿಚಾರವಾಹಿನಿಯಾಗಿ ಸಮರಸ್ಯಾಳಿಸುವುದೇ ಆ ಕಾರ್ಯ.

ರಾಮಮೋಹನರು ಅನುಸರಿಸಿದ ಕಾರ್ಯವಿಧಾನ ಅವರಿಗೆ ವಿಶ್ವವಾದುದು. ಅವರು ಒಮ್ಮೆಗೇ ಶಾಸ್ತ್ರಗಳ ಪ್ರಮಾಣವನ್ನು ನಿರಾಕರಿಸಲಿಲ್ಲ. ಮನುಷ್ಯನ ಅತ್ಯಂತ ಸಾಧನೆಗೆ ಅವನು ಕೇವಲ ಶಾಸ್ತ್ರಗಳ ಸಾಕ್ಷಾತ್ವನ್ನು ನಂಬಿಕೊಂಡಿದ್ದರೆ ಸಾಲದು; ಅದು ಅವನ ತಿಳಿವಳಿಕೆ ವಿಚಾರಶಕ್ತಿಗಳ ಆಧಾರದವೇಲೂ ಸಾಫಿತವಾಗಬೇಕಾದುದು ಅಗತ್ಯ. ಈ ವಿವರಣೆಯಲ್ಲಿ ಅವರು ಸತ್ಯಾನ್ವಯಾಂಶಕ್ಷಣೆಯಲ್ಲಿ ಮೇರುಂಂಸಕರು ಅನುಸರಿಸುವ ಮಾರ್ಗವನ್ನೇ ತಾಪ್ಯಾ ಹಿಡಿದರು. ಶಾಸ್ತ್ರದಲ್ಲಿ ಉತ್ಸುವಾಗಿರುವ ಯಾವುದೋ ಪ್ರಮಾಣವನ್ನು ತೆಗೆದುಕೊಂಡು ಅದನ್ನು ಅನುಮಾನದಿಂದ ಕಂಡು ಅದರ ವಿಶ್ವಾಸಾರ್ಥತೆಯನ್ನು ಅಲ್ಲಿ ಗಳಿಂದ ಇಡಿ ಸಮಸ್ಯೆಯನ್ನೇ ಪ್ರನಃ ಪರಿಶೀಲಿಸಿ ಅನಂತರ ಒಂದು ತೀವ್ರಾನಕ್ಕೆ ಬರುವುದೇ ಆ ಮಾರ್ಗ.

ಯಿಗಳ ರಲ್ಲಿ ಪ್ರಕಟವಾದ ವೇದಾಂತದ ಬಂಗಾಳ ಭಾಷಾಂತರಕ್ಕೆ ಬರೆದ ಮುನ್ನಡಿಯಲ್ಲಿ ರಾಮಮೋಹನರು “ನಾವು ಶಾಸ್ತ್ರಗಳು ಮತ್ತು ನಮ್ಮ ವಿವೇಚನೆ ಎರಡರ ಮಾರ್ಗವನ್ನೂ ಅನುಸರಿಸಿ ಈ ಜಗತ್ತಿನಲ್ಲಾ ಮುಂದಿನ ಜಗತ್ತಿನಲ್ಲಾ ಸಂಪೂರ್ಣ ತೃತೀಯನ್ನು ಪಡೆಯಬೇಕು” ಎಂದಿದ್ದಾರೆ. ಕೇನೊಪನಿಷತ್ತಿನ ಇಂಗ್ಲಿಷ್ ಅನುವಾದದ ಈ ಲಕ್ಷಣದಲ್ಲಿ ಅವರು ಶಾಸ್ತ್ರಗಳು, ವಿವೇಚನೆ, ದೈವಕ್ಯಪೇ—ಇವು ಮೂರು ಸತ್ಯನಿಷ್ಪತ್ತಿಗೆ ಅಗತ್ಯವಾದ ಅಂಶಗಳಿಂದ ಹೇಳಿದ್ದಾರೆ. “ಬಹುಶಃ ನಾವು ಅನುಸರಿಸಬಹಂದಾದ ಅತ್ಯಂತ ವಿಧಾನವೆಂದರೆ ಶಾಸ್ತ್ರಗಳಿಗಾಗಿ ನಮ್ಮ ವಿವೇಚನೆಗೇ ಆಗಲಿ ಸಂಪೂರ್ಣವಾಗಿ ಶರಣಹೋಗಿ ಆ ವಿವೇಚನೆಯಮೇಲೂ ನಮ್ಮ ನೈತಿಕಶಕ್ತಿ ಪರಿಜ್ಞಾನಗಳ ವೇಲೂ ಅವುಗಳ ಬೆಳಕನ್ನು ಹರಿಸಿ ಅನಂತರ ದೇವರ ಕೃಪೆಯನ್ನು ಅವಲಂಬಿಸುವುದು” ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವೇದಾಂತವನ್ನು ಶಾಸ್ತ್ರಗಳನ್ನೂ ಕುರಿತು ತಾವು ಬರೆದ ಅನೇಕ ಗ್ರಂಥಗಳಲ್ಲಿ ರಾಮು ಮೋಹನರು ವಸಿಸ್ಟುವ ಈ ವಾಕ್ಯವನ್ನು ಮತ್ತೆ ಉದ್ದರಿಸಿದ್ದಾರೆ: “ಮಗು ಪೂಂಡು ವಿವೇಕಯುತವಾದ ಮಾತನ್ನು ಆಡಿದರೆ ನಾವು ಅದನ್ನು ಒಷ್ಟುಕೊಳ್ಳಬೇಕು; ಹಾಗಲ್ಲದೆ ಅವಿವೇಕದ ಮಾತಾಡುವವನು ಬ್ರಹ್ಮನೇ ಆದರೂ ಅಂಥಮಾತನ್ನು ಕೇವಲ ಹುಲ್ಲುಕಡ್ಡಿಗೆ ಸಮರೆಂದು ಪರಿಗಣಿಸಿ ತಿರಸ್ಯಾರಿಸಬೇಕು.”

ಪರಮಾತ್ಮನ ಸಾಕ್ಷಾತ್ಕಾರಕ್ಕೆ ಇಂದಿರಿಯಗಳು, ಮನಸ್ಸು, ಬುದ್ಧಿಶಕ್ತಿ ಇವೆಲ್ಲಾ ಸಾಧನಗಳು ಎಂದು ಉಪನಿಷತ್ತು ಹೇಳುತ್ತದೆ. ಬ್ರಹ್ಮತತ್ವವು ಅಥವಾ ಬ್ರಹ್ಮ ಜಾತ್ವನವು ಬುದ್ಧಿಗೆ ಅತೀತವಾದುದು, ಮನಸ್ಸನ ಗ್ರಹಣಶಕ್ತಿಯನ್ನು ಮೀರಿದ್ದು. ಶಾಸ್ತ್ರಗಳ ಪ್ರಮಾಣದ ಸಹಾಯದಿಂದ ಮಾತ್ರ, ಅರಿತುಕೊಳ್ಳಬೇಕಾದುದು ಎಂದು ಉಪನಿಷತ್ತು ಎಲ್ಲಾ ಹೇಳಿಲ್ಲ. ಪರಬ್ರಹ್ಮನೇ ವಿಶ್ವದ ಮೂಲ ಎಂಬ ಭಾವವನ್ನು ವೇದಾಂತ ಸ್ತಾತಿಸುವುದು ಹುಟ್ಟು ಬಾಳು ಸಾಪ್ತಗಳ ಆಧಾರದ ಮೇಲೆಯೇ. ಮನಸ್ಸು, ಬುದ್ಧಿಶಕ್ತಿ, ವಿಚಾರಣೆ ಇವು ಬ್ರಹ್ಮಸಾಕ್ಷಾತ್ಕಾರದ ಮಾರ್ಗಗಳೂ ಎಂಬುದು ಇದರಿಂದ ಸ್ವಷ್ಟವಾಗಿ ಗೊತ್ತಾಗುತ್ತದೆ. ಸತ್ಯನಿಷ್ಠವೇಗು ಸತ್ಯಗ್ರಹಣಕ್ಕೂ ರಾಮಮೋಹನರು ಅನುಸರಿಸಿದ್ದ ವೈಚಾರಿಕತೆಯ ಹಾದಿ. ಆದರೆ ಅವರೆಂದೂ ಶಾಸ್ತ್ರಗಳ ಪ್ರಮಾಣವನ್ನು ಪೂರ್ತಿಯಾಗಿ ಅಲ್ಲಗಳಿಯಲಿಲ್ಲ. “ಶಾಸ್ತ್ರಗಳ ಬೋಧನೆಗಳನ್ನು ನಾವು ಒಷ್ಟುಕೊಳ್ಳಬೇಕು” ಎಂದವೇ ಒತ್ತಿ ಹೇಳಿದ್ದು.

ಲೀಗಳ ರಲ್ಲಿ ಅತ್ಯೇಯ ಸಭೆಯೆಂಬ ಸಂಸ್ಥೆಯೊಂದನ್ನು ಸ್ಥಾಪಿಸಿ ರಾಮಮೋಹನರು ಕುಲೀನತ್ವ, ಹುಡುಗಿಯರನ್ನು ಮಾರುವುದು, ಜಾತಿಪದ್ಧತಿಗಳು ಇವುಗಳಿಗೆ ವಿರೋಧ ವಾಗಿ ಚಳುವಳಿ ನಡೆಸಿ, ಹಿಂದೂ ಶ್ರೀಯರು ತಮ್ಮ ತಂದೆಯ ಮತ್ತು ಗಂಡಂದಿರ ಆಸ್ತಿಗೆ ಹಕ್ಕು ಉಳ್ಳವರು ಎಂಬ ಸಂಗತಿಯನ್ನು ಒಷ್ಟುಕೊಳ್ಳುವಂತೆ ಮಾಡಲು ಬಿಡುವಿಲ್ಲದೆ ಶ್ರಮಿಸಿದರು. ಈ ಅತ್ಯೇಯ ಸಭೆ ಲೀಗಳ ರಲ್ಲಿ ಕೊನೆಗಂಡಿತು. ಬಿಟನಿನ ಸಂಪ್ರದಾಯವಾದಿಗಳ ಮತ್ತು ವಸಾಹತುಭಾಷಿಯನ್ನು ಎತ್ತಿಹಿಡಿಯುವವರ ವಾಣಿಯಾದ “ಜಾನಾ ಬುಲಾ” ಪತ್ರಿಕೆಯೂ ಹಿಂದೂ ಸಂಪ್ರದಾಯಶರಣರ ವಾಣಿಯಾಗಿದ್ದ “ಸಮಾಜಾರ ಚಂದ್ರಿಕಾ” ಪತ್ರಿಕೆಯೂ ಜೊತೆಸೇರಿ ರಾಮಮೋಹನರಿಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಿದವು. ಸಂಪ್ರದಾಯಸ್ಥ ಹಿಂದೂಗಳ “ಧರ್ಮಸಭೆ” ಎಂಬ ಸಂಸ್ಥೆಯೂ ಅವರನ್ನು ಪ್ರಬಲವಾಗಿ ಏರ್ಪಾಡಿಸಿತು.

“ನಾನು ಟೆಕೆಸಿದ್ದು ಹಿಂದೂಧರ್ಮವನ್ನಲ್ಲಿ, ಮೂಡನಂಬಿಕೆ ಮತ್ತು ಸಂಕುಚಿತ ಮನೋಧರ್ಮಗಳನ್ನು” ಎಂದು ರಾಮಮೋಹನರು ಹೇಳಿದರೂ ಹಿಂದೂ ಸಂಪ್ರದಾಯಸ್ಥರು ಅವರನ್ನು ಸದೆಬಡಿಯಲು ಹಾತೊರೆಯುತ್ತಿದ್ದರು. ಅವರು ಸಹಗಮನ ಪದ್ಧತಿಯ ನಿರೂಪಣೆಯಲ್ಲಿ ಒಂದೇಸಮನಾಗಿ ಯತ್ನಸುತ್ತಿದ್ದಾಗ ಧರ್ಮಸಭೆ ಅವರನ್ನು ತೀವ್ರವಾಗಿ ವಿರೋಧಿಸಿತು. ವಿಶ್ವಾತ ಪ್ರಾಣ್ಯವಿದ್ಯಾನಿಪ್ಪಾತ ಹೋರೆಸ್ ಹೇಮನ್ ವಿಲ್ನೊಕೂಡ ಸಹಗಮನವನ್ನು ನಿರೋಧಿಸುವುದು ಹಿಂದೂಧರ್ಮದ ಆಚಾರವಿಚಾರಗಳಲ್ಲಿ ಕೈಹಾಕಿದಂತಾಗುತ್ತದೆಯೆಂದು ತೀವ್ರಾನಿಸಿದನೆಂಬುದು ಈ ಸಂದರ್ಭದಲ್ಲಿ

ಗಮನಾಹ್ವಾದ ವಿಷಯ. ಅದು ಹಾಗಾಗೆ ಎಂದು ರಾಮಮೋಹನರು ತೋರಿಸಿ ಕೊಟ್ಟಿರು. ಸಂಪ್ರದಾಯಬದ್ಧರಾದ ಹಿಂದೂಗಳು ತಮ್ಮ ಅಭಿಮತವನ್ನು ಪಾರ್ಶ್ವ ಮೆಂಟಿಗೆ ನಿರ್ವೇದಿಸಿ ವಿಧವೆಯರನ್ನು ಸಚೇವವಾಗಿ ಸುದುವುದಕ್ಕೆ ಅನುಮತಿ ಪಡೆಯಲು ಕಲ್ಪತ್ರೆಯ ಶೈಕ್ಷಣಿಕ ನ್ಯಾಯಾಸ್ಥಾನದ ನ್ಯಾಯವಾದಿಯಗಿಂತ ಫಾನ್ನಿಸ್ ಬೇಧಿ ಎಂಬುವ ನನ್ನ ಗೊತ್ತುಮಾಡಿದರು. ತಾನು ಕಲ್ಪತ್ರೆಯಲ್ಲಿ ಮಾಡಿದ ಭಾಷಣದಲ್ಲಿ ಬೇಧಿ “ನಾನು ಈಗ ಇಂಗ್ಲಿಂಡಿಗೆ ಹೋಗಂತ್ತಿರುವುದು ನಿಮ್ಮ ಪರವಾಗಿ, ನಿಮ್ಮ ಅರ್ಥ ಗಳನ್ನು ನಡೆಸಿಕೊಡುವುದಕ್ಕಾಗಿ. ಆ ಕೆಲಸದಲ್ಲಿ ಕಾಯಾವಾಚಾವನಸಾ ಎಲ್ಲ ಪ್ರಯತ್ನವನ್ನೂ ಮಾಡುತ್ತೇನೆ. ಈ ವಿಷಯದಲ್ಲಿ ನನ್ನಿಂದ ಕಿಚಿಂತ್ಲ್ಯಾ ಅಲ್ಕ್ಯೂ ವಿರದು” ಎಂದ. ಅದರೆ, ಈ ಬ್ರಿಟಿಷ್ ಮಹಾಜಯನ ಪ್ರಯತ್ನಗಳು ವಿಫಲವಾದವು. ರಾಮಮೋಹನರ ಧೀರ ಕಾರ್ಯಾಚರಣೆಯ ಪರಿಣಾಮವಾಗಿ ಸಹಃಪನ ಪದ್ಧತಿ ಕೊನೆಗೊಂಡಿತು.

ಉಗ್ರ ರಲ್ಲಿ ರಾಮಮೋಹನರು “ವೇದಾಂತ ಸೂತ್ರ” ವನ್ನು ಬಂಗಾಳಿಗೆ ಭಾಷಾಂತರಿಸಿದರು. ಉಗ್ರ ರಲ್ಲಿ “ವೇದಾಂತ ಸಾರ” ವನ್ನು ಬಂಗಾಳಿಗೂ “ವೇದಾಂತ ವನ್ನು ಇಂಗ್ಲಿಷಿಗೂ ಅನುವಾದಿಸಿದರು. ಅದೇ ವರ್ಷ “ಕೆಶಾ” ಮತ್ತು “ಕೇನಾ” ಉಪನಿಷತ್ತುಗಳು ಬಂಗಾಳಿ ಮತ್ತು ಇಂಗ್ಲಿಷಿಗೂ ಉಗ್ರ ರಲ್ಲಿ “ಕಥಾ” ಮತ್ತು “ಮಂಡೂಕ” ಉಪನಿಷತ್ತುಗಳು ಬಂಗಾಳಿಗೂ ಅವರಿಂದ ಪರಿವರ್ತಿತವಾದವು. ವೇದಾಂತವನ್ನೂ ಉಪನಿಷತ್ತುಗಳನ್ನೂ ಬಂಗಾಳಿಗೂ ಇಂಗ್ಲಿಷಿಗೂ ಭಾಷಾಂತರಿಸುವ ಪ್ರಯತ್ನಗಳಲ್ಲಿ ಇದೇ ಮೊದಲನೆಯಿದು. ಉಗ್ರ ರಲ್ಲಿ ರಾಮಮೋಹನರು “ಹಿಂದೂ ಸ್ತ್ರೀಯರ ಹಕ್ಕುಗಳ ಆಕ್ರಮಣ” ಎಂಬ ಕಿರುಹೊತ್ತಿಗೆಯನ್ನು ಬರೆದರು. ಅದರಲ್ಲಿ ಅವರು ಹಿಂದೂ ಹೆಂಗಸರಿಗೆ ತಮ್ಮ ತಂದೆಯರ ಮತ್ತು ಗಂಡಂದಿರ ಆಸ್ತಿಗಳಲ್ಲಿ ಭಾಗಿಗಳಾಗುವ ಹಕ್ಕು ಇರಬೇಕೆಂದು ಒತ್ತಾಯಿದಿಂದ ವಾದಿಸಿದರು. ಉಗ್ರ ರಲ್ಲಿ ಅವರು ಮೃತ್ಯುಂಜಯನೆ “ವಜ್ರಸೂಚಿ” ಎಂಬ ಜಾತಿಪದ್ಧತಿಗಳನ್ನು ಟೀಕಿಸುವ ಸಂಸ್ಕೃತ ಗ್ರಂಥವನ್ನು ಸಂಪಾದಿಸಿ ಪ್ರಕಟಿಸಿದರು.

## ಕ್ರೈಸ್ತಮತ ಪ್ರಚಾರಕರೋಡನೆ ವಾಗ್ವಾದ

ಉಗ್ರ ರಲ್ಲಿ “ಕಲ್ಪತ್ರೆ ಯೂನಿಟೇರಿಯನ್ ಅಸೋಷಿಯೇಷನ್” ಎಂಬ ಸಂಸ್ಥೆಯ ಸ್ಥಾಪನೆಯಾಯಿತು. ರಾಮಮೋಹನರು ಅದರ ಮಾರ್ಗದರ್ಶಕರಾದುದು ಮಾತ್ರ ವಲ್ಲದೆ ಅದಕ್ಕೆ ಹಣಕಾಸನ್ನು ಒದಗಿಸಿದರು. ಸಂಸ್ಥೆಯ ಧೈರ್ಯ ಮತ್ತು ಉದ್ದೇಶಗಳನ್ನು ನಿರೂಪಿಸಿದವರೂ ಅವರೇ. ಅವನ್ನು ಒಳಗೊಂಡಿದ್ದ ಬರಹ ಒಂದು ಅಸಾಧಾರಣವಾದ ದಾಖಿಲೆ. ಜನಸಾಮಾನ್ಯ ರಂದ್ದಾರಕ್ಕಾಗಿ ರಾಮಮೋಹನರು ಸೂಚಿಸಿ

ರುವ ಕಾರ್ಯಕ್ರಮ ಅಳ್ಳಿರಿಯುಂಟುಮಾಡುವವ್ಯಾ ಆಧುನಿಕವಾಗಿದೆ. ಇಲ್ಲಿ ಎದ್ದು ಕಾಣುವ ಗಮನಾರ್ಹವಾದ ಸಂಗತಿಯೆಂದರೆ ಪಾರಮಾರ್ಥಿಕ ಆಸ್ತಿಗಳಿಂದ ತುಂಬಿದ್ದ ರಾಮವೋಹನರು ಪಾರಮಾರ್ಥಿಕ ಜೀವನದ ಇತರ ಪ್ರತಿಪಾದಕರನೇಕರಂತೆ ಜೀವನದ ಪ್ರಾರಂಭಿಕ ಸಮಸ್ಯೆಗಳನ್ನು ನಿರ್ಣ್ಯಿಸಲಿಲ್ಲ. ಮನುಷ್ಯ ಜೀವನದ ಎಲ್ಲ ಮುಖಿಗಳ ಅಂತರಿಕ ಬ್ರಹ್ಮತೆಯನ್ನೂ ಅವರು ಚೆನ್ನಾಗಿ ಅರ್ಥವಾಡಿಕೊಂಡಿದ್ದರು. ಮನುಷ್ಯನು ಗಳಿಸಬಹುದಾದ ವೋಕ್ಸು ಸಮಗ್ರವಾಗಿರಬೇಕೇ ಹೊರತು ಅವನ ಬಾಳಿನ ಒಂದು ಭಾಗಕ್ಕೆ ವಾತ್ರ ಸಂಬಂಧವುಳ್ಳದ್ವಾಗಿರುತ್ತದೆ ಎಂಬ ಸತ್ಯವನ್ನು ಅವರು ಕಂಡುಕೊಂಡಿದ್ದರು.

ಸಂಘದ ಧೈರ್ಯಗಳನ್ನೂ ಉದ್ದೇಶಗಳನ್ನೂ ವಿವರಿಸುತ್ತೇ ರಾಮವೋಹನರು “ ವಿದ್ಯಾಭ್ಯಾಸದ ಪ್ರಯೋಜನಗಳನ್ನು ಜನರಲ್ಲಿ ಹರಡಿ ವರ್ಷಾಧ್ಯ ಮೂಳಣನಂಬಿಕೆಗಳನ್ನೂ ಮತಾಂತರೆಯನ್ನೂ ನಾಶಮಾಡಿ ಬುದ್ಧಿಯ ಮಟ್ಟವನ್ನು ಹೆಚ್ಚಿಸಿ, ನೀತಿತತ್ವಗಳನ್ನು ಶುದ್ಧಗೊಳಿಸಿ ಜೀದಾಯ್ ದರ್ಯಾಪರತೆಗಳನ್ನು ಪ್ರಚೋದಿಸುವ ಯಾವುದೇ ಚಟುವಟಿಕೆಗಾಗಲಿ ಸಂಘದ ಆಶ್ರಯ ಲಭಿಸುತ್ತದೆ. ನಮ್ಮೇಶದ ಕೋಟ್ಯಾಂತರ ಜನರ ಜೀವನದ ಲೌಕಿಕ ಪರಿಸ್ಥಿತಿಗಳನ್ನು ಉತ್ತಮಪಡಿಸಿ ಅವರಲ್ಲಿ ಪ್ರಚಾರದಲ್ಲಿರುವ ಕ್ಯಾರಿಕೆ ಕುಶಲ ಕಲೆಗಳಿಗೆ ಪ್ರೀತಾಹಕೋಟಿಪ್ಪು ತತ್ವಲವಾಗಿ ಅವರ ಸಾಮಾಜಿಕ ಮತ್ತು ಕೌಟಿಂಬಿಕ ಸೌಖ್ಯವನ್ನು ಹೆಚ್ಚಿಸುವುದು ತನ್ನ ನಾಯಿವಾದ ಉದ್ದೇಶಗಳಲ್ಲಿ ಒಂದೆಂದು ಸಂಘದ ಸಮಿತಿ ಭಾವಿಸುತ್ತದೆ. ಪ್ರಕೃತಿಸಹಜವೂ ಸಾಮಾಜಿಕವೂ ಆದ ಆವಶ್ಯಕತೆಗಳ ಪೂರ್ವಕೆ ಮುಗಿದ ಹೊರತು ಬುದ್ಧಿ ನೀತಿ ಮತ್ತು ಧರ್ಮಗಳ ವಿಚಾರದಲ್ಲಿ ಮನುಷ್ಯ ಮೇಲಾಗಲಾರ ಎಂದು ಅನುಭವವೂ ತೋರಿಸುತ್ತದೆ ” ಎಂದು ಬರೆದರು.

ಈ ಕಾಲದಲ್ಲಿ ಬಂಗಾಳದ ಸೀರಾಂಪುರ (ಶ್ರೀರಾಮಪುರ) ಕ್ರೈಸ್ತಮತಪ್ರಚಾರಕರ ಹಿರಿಯ ಕೇಂದ್ರವಾಗಿತ್ತು. ಮೊದಲೊದಲು ಬಂದ ಈ ಪ್ರಚಾರಕರಲ್ಲಿ ದೊಡ್ಡ ವಿದ್ಯಾಂಸರೂ ದೈವಭಕ್ತರೂ ಇದ್ದರು. ಅವರಲ್ಲಿ ಕೆಲವರಿಗೆ (ಉದಾಹರಣೆಗೆ, ರವೇರೆಂಡೆ ವಿಲಿಯಂ ಕ್ಯಾರಿ) ಬಂಗಾಳ ತಂಬಿ ಮುಣಿಯಾಗಿರಬೇಕು. ಆದರೆ ಮತಾಂತರ ಮಾಡಂ ಪುದರಲ್ಲೇ ಉದ್ಯುಕ್ತರಾಗಿದ್ದ ಈ ಜನಕ್ಕೆ ಸ್ನಾಮತಾಭಿಮಾನದ ಕಳಿಂಜ ಅಂಟಿಕೊಂಡಿದ್ದು ದು ಸಹಜೇ ಆಗಿತ್ತು. ಹಿಂದೂಮತವನ್ನು ದೂಷಿಸುವಾಗ ಅವರು ತಮ್ಮ ಪಕ್ಷಪಾತ ಮನೋಭಾವವನ್ನೂ ತಿಳಿವಿನ ಅಭಾವವನ್ನೂ ತೋರಿಸಿಕೊಂಡರು. ರಾಮ ಮೋಹನ “ ಬ್ರಹ್ಮಸೇವಾಧಿ ” ಎಂಬ ಬಂಗಾಳ ಪತ್ರಿಕೆಯನ್ನೂ “ ಬ್ರಾಹ್ಮನಿಕಲ್ ಮ್ಯಾಜಿನ್ ” ಎಂಬ ಇಂಗ್ಲಿಷ್ ಪತ್ರಿಕೆಯನ್ನೂ ಪ್ರಕಟಿಸಿ ಅವುಗಳಲ್ಲಿ ಹಿಂದೂಮತದಲ್ಲಿ ಪ್ರತಿಪಾದಿತವಾಗಿರುವ ದೇವರು ಒಬ್ಬನೇ, ಅವನು ಏಕಮೂರ್ತಿ, ಎಂಬ ವಾದವನ್ನೂ ವೇದಾಂತತತ್ವಗಳನ್ನೂ ಸಮರ್ಥಸುತ್ತ ಸೀರಾಮಪುರದ ಮತಪ್ರಚಾರಕರ ಅಪಪ್ರಚಾರವನ್ನು ತಡೆಯಲೊಡಗಿದರು.

ಕ್ರೈಸ್ತಮತದ ಶ್ರಮಾತ್ಮಿತತ್ವವನ್ನು ಕುರಿತು ರಾಮವೋಹನರು ಕಟುವಾಗಿ ಟೀಕಿಸಿದರು. ಈ ಚರ್ಚೆಯಲ್ಲಿ ಅವರು ಮತ್ತು ಅವರ ಸ್ನೇಹಿತ ರವೇರೆಂಡ್ ಆಡಮ್ ಬಂದು ಪಕ್ಷವಾದರು. ಎದುರುಪಕ್ಷದಲ್ಲಿ ರವೇರೆಂಡ್ ಡಾಕ್ಟರ್ ರೈಲ್ಯಾಂಡ್, ಲೆಪ್ಪಿನೆಂಟ್ ಪ್ಲೇಟ್ ಮತ್ತು ಇತರರು ಇದ್ದರು. ಕ್ರೈಸ್ತಪ್ರಚಾರಕನೊಬ್ಬನು ಶ್ರಮಾತ್ಮಿತತ್ವಕ್ಕೆ ಗಳಿತಶಾಸ್ತ್ರದ

ಆಧಾರವನ್ನು ಕೊಟ್ಟು ವಾದಿಸಿದ. ಅವನ ಅಭಿಪ್ರಾಯಗಳನ್ನು ರಾಮವೋಹನರು “ಫಾರ್ಮಾಟಿಕ್ ಜರ್ನಲ್” ಎಂಬ ಪತ್ರಿಕೆಯಲ್ಲಿ ತಾವು ಪ್ರಕಟಿಸಿದ ಒಂದು ಲೇಖನದಲ್ಲಿ ಅಲ್ಲಗಳಿದರು. ಅವರ ಉತ್ತರ ಹೀಗಿತ್ತು:

“ಸ್ವಲ್ಪ ಕಾಲದ ಹಿಂದೆ ಪಾದಿಯೊಬ್ಬರು ಶ್ರೀಮಂತಿತತ್ವಕ್ಕೆ ಆಧಾರವಾಗಿ ಗಣತಾಸ್ತದ ಪ್ರಮಾಣವನ್ನು ಒದಗಿಸಿದರು. ಶ್ರೀಕೋಣಪೂರುವರ್ಲಿ ಮೂರು ಗೆರೆಗಳಿರುವಂತೆ ಮೂರು ವೃಕ್ಷಗಳು ಸೇರಿ ಒಬ್ಬ ದೇವರಾಗಿದ್ದಾನೆ ಎಂದರು. ಗಣತಿದ ಸತ್ಯಗಳನ್ನು ಚೆನ್ನಾಗಿ ಬಲ್ಲ ಸರ್ ಬಿಸ್ಯಾಕ್ ನ್ಯಾಟನ್‌ಗೆ ಈ ಶ್ರೀಮಂತಿತತ್ವ ಹೊಳೆಯದೆ ಇದ್ದು ಅಚ್ಚರಿಯೆ! ದೇವರಿಗೂ ಶ್ರೀಕೋಣಕ್ಕೂ ಇವರು ತಂದು ಹಾಕಿರುವ ಹೋಲಿಕೆಯಿಂದ ಮೊದಲನೆಯದಾಗಿ ರೇಖೆಗೆ ಯಾವ ರೀತಿ ನಿಜವಾದ ಅಷ್ಟತ್ವವಿಲ್ಲವೋ ಹಾಗೆಯೇ ದೇವರಿಗೂ ಇಲ್ಲ, ಅವನಿರುವುದು ಕೇವಲ ನಮ್ಮ ಕಲ್ಪನೆಯಲ್ಲಿ ಎಂದಂತಾಗುತ್ತದೆ.

“ಎರಡನೆಯದಾಗಿ, ಈ ವಾದ ದೇವರು, ಅತನ ಮಗ, ಮತ್ತು ಹೋಲಿಪೋಸ್ಟ್ ಎಂಬ ದೇವಸತ್ಯ ಇವು ಮೂರಕ್ಕೂ ಇರುವ ಬಕ್ಷತೆಯನ್ನೇ ಅಲ್ಲಗಳಿರುತ್ತದೆ. ಏಕೆಂದರೆ ಶ್ರೀಕೋಣದ ಮೂರು ಗೆರೆಗಳೂ ಬೇರೆಬೇರೆಯೇ-ಹೊರತು ಒಂದೇ ಅಲ್ಲ.

“ಮೂರನೆಯದಾಗಿ, “ಶ್ರೀಮಂತಿ”ಗಳಲ್ಲಿ ಯಾವ ಒಂದು ಮೂರಿಂಧಿಯಾದೆ ದೇವರಲ್ಲ ಎಂದಂತಾಗುತ್ತದೆ; ಏಕೆಂದರೆ ಶ್ರೀಕೋಣದ ಯಾವ ಒಂದು ಗೆರೆಯನ್ನೂ “ಶ್ರೀಕೋಣ” ಹೆಸ್ನಲಾಗುವುದಿಲ್ಲ.

“ನಾಲ್ಕನೆಯದಾಗಿ, ಈ ವಾದ ದೇವರು “ಚತುಭುಜಾತ್ಮಕ” ನೆಂದು ವಾದಿಸುವ ಹಿಂದೂಗಳ ಪಂಗಡಕ್ಕೆ ಒಂದು ನಿದರ್ಶನವನ್ನು ಒದಗಿಸಿಕೊಡುತ್ತದೆ. ದೇವರು ಅವರು ಚತುಭುಜಾತ್ಮಿಯ ಉದಾಹರಣೆಯನ್ನು ಬಳಸಿ ದೇವರು ನಾಲ್ಕು ವೃಕ್ಷಗಳ ಸಂಯೋಜಿತರೂಪ ಎಂದು ವಾದಿಸಬಹುದಲ್ಲ!

“ಬದನೆಯದಾಗಿ, ಹೀಗೆ ವಾದಿಸುವುದು ಹಿಂದೂಗಳಲ್ಲಿ ಬಹುದೇವತಾವಾದಿಗಳಾದವರಿಗೆ ಬೆಂಬಲಕೊಟ್ಟಿಂತಾಗುತ್ತದೆ.”

ರಾಮವೋಹನರಾಯ್ ಅವರು ಕೈಸ್ತಮತ ಪ್ರಚಾರಕರೊಡನೆ ತಮ್ಮ ವಾದವನ್ನು ಐಯಿ ರಿಂದ ಐಯಿ ರವರಿಗೆ ನಡೆಸಿದರು. ಐಯಿ ರಲ್ಲಿ ಅವರ “ದಿ ಬ್ರಿಸೆಪೋಟ್ಸ್ ಆಪ್ ಜೀಸಸ್—ದಿ ಗ್ರೀಡ್ ಟು ಪೀಸ್ ಅಂಡ್ ಹ್ಯಾಟಿನ್ಸ್” (ಯೇಸುವಿನ ಬೋಧನೆಗಳು—ಶಾಂತಿಸುವಿಗಳಿಗೆ ಮಾರ್ಗದರ್ಶಕ) ಎಂಬ ಕಿರುಹೊತ್ತುಗೆ ಪ್ರಕಟವಾಯಿತು. ಈ ಪ್ರಸ್ತರದ ಪೀರಿಕೆಯಲ್ಲಿ ರಾಮವೋಹನರು “ಹೋಸ ಒದಂಬಡಿಕೆ” ಯಲ್ಲಿ ಕಂಡುಬರುವ ಮತತತ್ವಗಳನ್ನು—ಎಂದರೆ, ಕುರುಡುನಂಬಿಕೆಗಳು, ಗೂಡತತ್ವಗಳು, ಪವಾಡಗಳು,—ಮೊದಲಾದವನ್ನು ಅಲ್ಲಗಳಿದರು. ಅದರ ಪರಿಣಾಮವಾಗಿ ಕೈಸ್ತಮತ ಪ್ರಚಾರಕರಲ್ಲಿ ಒಬ್ಬನಾಗಿದ್ದ ರೆವರೆಂಡ್ ದೇವರ್ಕರ್ ಸ್ಟ್ರೋ ಎಂಬುವನು ರಾಮವೋಹನರನ್ನು “ವಿಧಮ್ರ” ಎಂದೂ “ಅನಾಗರಿಕ”ನೆಂದೂ “ಸತ್ಯಫಾತಕ”ನೆಂದೂ ಕರೆದು ನಿಂದಿಸಿದರು. ರಾಮವೋಹನರು “ಏಸುವಿನ ಬೋಧನೆ”ಗಳಿಗೆ ಬೆಂಬಲವಾಗಿ “ಕೈಸ್ತಜನಕ್ಕೊಂದು ಮನವಿ” ಎಂಬ ಇನ್ನೊಂದು ಪ್ರಸ್ತರವನ್ನು ಬರೆದು ರೆವೆ

ರೆಂಡ್ ಸ್ವಿಟ್ಟನ ಅಪಾದನೆಗಳಿಗೆ ಉತ್ತರಕೊಟ್ಟರು. ಡಾಕ್ಟರ್ ಜೋಹುವಾ ಮಾರ್ಚ್ ಮನ್ “ಪ್ರೆಂಡ್ ಆಫ್ ಇಂಡಿಯಾ”ದಲ್ಲಿ ಇದನ್ನು ದೂಡಿಸಿದ. ರಾಮಚೋಹನರು “ಕೈಸ್ತಿಜಿನಕ್ಕೆ ಇನ್ನೊಂದು ಮನವಿ” ಎಂಬ ಪ್ರಸ್ತುತವನ್ನು ಬರೆದು ಪ್ರಕಟಿಸಿದರು. ಇದು ನಡೆದುದು ಉಗಿ ರಲ್ಲಿ. ತಾಂತ್ರಿಕ ಮಾರ್ಚ್ ಮನ್ ಮತ್ತೆ “ಪ್ರೆಂಡ್ ಆಫ್ ಇಂಡಿಯಾ” ಪತ್ರಿಕೆಯಲ್ಲಿ ರಾಮಚೋಹನರನ್ನು ಎದುರಿಸಿ ನಿಂತ. ರಾಮಚೋಹನರ “ಕೈಸ್ತಿಜಿನಕ್ಕೊಂದು ಅಂತಿಮ ಮನವಿ” ಉಗಿ ರ ಜನಪರಿಯಲ್ಲಿ ಹೊರಬಿತ್ತು. “ಏಸುವಿನ ಬೋಧನೆಗಳು ಎಂಬ ಗ್ರಂಥದ ಜೀರ್ಣಕೆಯಲ್ಲಿ ರಾಮಚೋಹನರು ಬರೆದುದು ಹೀಗಿತ್ತು: “ಹೊಸ ಒಡಂಬಿಕೆಯ ನೀತಿಬೋಧನೆಗಳಿಂದ ಅದರಲ್ಲಿ ಕಡೆಬರುವ ಇತರ ವಿವರಗಳನ್ನು ಪ್ರತ್ಯೇಕಿಸಿದರೆ ಅವು ವಿವಿಧ ಪಂಥಗಳ ಮತ್ತು ವಿವಿಧ ಶ್ಕ್ರಿಗಳ ಜನರ ಮನಗಳ ಮೇಲೆ ಅಪೇಕ್ಷಣೀಯವಾದ ಪರಿಣಾಮವನ್ನು ಒಳಪಡಿಸಿದ್ದುವರು ಸಾಧ್ಯತೆ ಹೆಚ್ಚು ಎಂದು ನಂಗನ್ನು ಸುತ್ತಿದೆ. ಏಕೆಂದರೆ ಅದರಲ್ಲಿರುವ ಚಾರಿತಾತ್ಮಕ ಪ್ರಸಂಗಗಳ ಮತ್ತು ಇತರ ಕೆಲವು ಘಟನೆಗಳ ವರ್ಣನೆಗಳು ಸ್ವತಂತ್ರ ವಿಚಾರಣೆಲರಲ್ಲಿ ಮತ್ತು ಕೈಸ್ತಿಜುತ್ತದೆ ವಿರೋಧಿಗಳಲ್ಲಿ ಸಂದೇಹಗಳನ್ನು ಪ್ರಚೋದಿಸುತ್ತವೆ. ಅದರಲ್ಲಿ ಉತ್ಸ್ವಾವಾಗಿರುವ ಪ್ರವಾಚಗಳು ಏಷಿಯಾದ ಜನರಲ್ಲಿ ಪ್ರಚಾರದಲ್ಲಿರುವ ಕಾಲ್ಪನಿಕ ಕಥೆಗಳಷ್ಟು ಅದ್ಭುತವೂ ಅಕರ್ಷಕವೂ ಆಗಿಲ್ಲಿರುವದರಿಂದ ಆ ಜನರ ಮನಸ್ಸನ್ನು ಸೆಳೆಯಲಾರವು. ಎಲ್ಲ ಮಾನವರ ಶಾಂತಿ ಸೌಹಾದರ್ಗಳ ರಕ್ಷಣೆಗೆ ಸಹಾಯಕವಾಗುವ ತತ್ವಗಳಾದರ್ಲೇ ಶಿಳಗೇದಿಗಳು ಪ್ರತಿಪಾದಿಸುವ ವಕ್ರಮಾಗ್ರಾಗಳನ್ನು ಹಿಡಿಯಿದೆ ಪರಿಕಾರಕರೆಲ್ಲಿರಿಗೂ ಗ್ರಾಹಕವಾಗಿರುತ್ತವೆ. ಮತತತ್ವ ಮತ್ತು ನೀತಿತತ್ವಗಳ ಈ ಸರಳನಿಯಮಾವಳಿ ಮಾನವರು ದೇವರ ವಿಚಾರವಾಗಿ ಉನ್ನತಾದರ್ಶಗಳನ್ನು ಹೊಂದಿರುವಂತೆ ಮಾಡಿ ಅವರು ತಮ್ಮ ಕರ್ತವ್ಯನಿರ್ವಹಣೆಯಲ್ಲಿ ಸರಿಯಾದ ದಾರಿಯನ್ನು ಬಿಟ್ಟು ಹೋಗದಂತೆ ಅವರ ನಡತೆಯನ್ನು ನಿಯಂತ್ರಿಸುತ್ತಿದೆ” ಎಂದು ಬರೆದರು.

ಸೆರಾಂಪುರದ ಕೈಸ್ತಿಜುತ್ತದೆ ಪ್ರಚಾರಕರ ಪತ್ರಿಕೆಗಳು ವೇದಾಂತವನ್ನೂ ಹಿಂದೂ ವಿಕೇಶಿಸಿರವಾದವನ್ನೂ ದೂಡಿಸುವುದನ್ನು ನಿಲ್ಲಿಸಲಿಲ್ಲ. ಆದಕಾರಣ ರಾಮಚೋಹನರು ಉಗಿನೆ ನವೆಂಬರಿನಲ್ಲಿ “ಬ್ರಾಹ್ಮನಿಕಲ್ ಮ್ಯಾಗೆಜಿನ್” ಎಂಬ ಪತ್ರಿಕೆಯ ನಾಲ್ಕನೆ ಸಂಚಿಕೆಯಲ್ಲಿ ಅವನ್ನು ಸಮರ್ಥಸಚೇಕಾಯಿತು.

ಈ ಸಂಚಿಕೆಯ ಹೀರಿಕೆಯಲ್ಲಿ ರಾಮಚೋಹನರು “ಧಾರ್ಮಿಕ ವಿಚಾರಗಳನ್ನು ಚರ್ಚಿಸಿ ಮಾಡುವಾಗ ಆಗೌರವಕರವಾದ ಭಾಷಾಪ್ರಯೋಗಕೂಡದೆಂದು ನಾನು ಈ ಪತ್ರಿಕೆಯ ಮೂರನೆಯ ಸಂಚಿಕೆಯಲ್ಲಿ ಮನವಿಮಾಡಿದ್ದರೂ ಕೈಸ್ತಿಜುತ್ತದೆ ಪ್ರಚಾರಕರ ಮುದ್ರಣಾಲಯವೊಂದರಿಂದ ಹೊರಬಿದ್ದು ಆ ಮತದ ಪ್ರಚಾರಕರು ಹಂಚುತ್ತಿರುವ ಸಣ್ಣ ಪ್ರಸ್ತುತಕ್ಕ ಪೊಂದರಲ್ಲಿ ವೈದಿಕಮತತತ್ವಗಳು ನಾಸ್ತಿಕತೆಗೆ ಬೋಷಕಗಳು ಎಂದು ನಿಂದಿಸಿ ಅವನ್ನು ನಂಬಿವ ನಮ್ಮನ್ನು ಕುರಿತು ಅನ್ಯಾಯದ ದೋಷಾರೋಪಣ ಮಾಡಿರುವುದನ್ನು ಕಂಡು ನನಗೆ ಆಶ್ಚರ್ಯವೂ ಬೇದವೂ ಆಗಿದೆ. ಆದ್ದರಿಂದ ಎರಡುವರ್ಷಗಳ ಅನಂತರ ನಾನಿಗ ಮತ್ತೆ “ಬ್ರಾಹ್ಮನಿಕಲ್ ಮ್ಯಾಗೆಜಿನ್” ಪತ್ರಿಕೆಯನ್ನು ಪ್ರಕಟಿಸಬೇಕಾಗಿ ಬಂದಿದೆ.

“ಹಿಂದೂಧರ್ಮದ ಮೂಲತತ್ವಗಳಲ್ಲಿ ಒಂದಾದ ಸರ್ವಮತ ಸಹಿತ್ಯತಯಂ

ಉದಾರಮನೋಭಾವವನ್ನು ಅನುಸರಿಸಿ ನಡೆಯುವ ನನಗೆ ಯಾವ ಪರಿಫರ್ಮಾವನ್ನೂ—ಅದರಲ್ಲಿ ಕೈಸ್ತಮತವನ್ನು—ಅಲ್ಲಿಗಳೇಯುವ ಮನಸ್ಸಿಲ್ಲ. ಆ ಮತದ ಅನುಯಾಯಿಗಳ ಮನನೋಳಿಸಲು ನಾನು ಅಪೇಕ್ಷಿಸಿದಿರುವುದರಿಂದ ಅದರಲ್ಲಿರುವ ದೋಷಗಳನ್ನು ತೋರಿಸಲು ಬಯಸುವುದಿಲ್ಲ. ಅದರೆ ಅವಿವೇಕಿಗಳಾದ ಕೈಸ್ತಲೇವಿಕರಿಂದ ಹಿಂದೂಧರ್ಮದ ವಿಂಡನೆ ಇನ್ನೂ ನಡೆಯುತ್ತಿರುವ ಕಾರಣ ನಾನು ಈ ಕೆಲಸವನ್ನು ಮಾಡಲೇಬೇಕಾಗಿ ಬಂದಿದೆ. ನಮ್ಮ ಧರ್ಮಗಳ ತುಲನಾತ್ಮಕ ಪರಿಶೀಲನೆಗೆ ನಾನು ಈಗಲೂ ಸಂತೋಷದಿಂದ ಒಪ್ಪಿತ್ತೇನೆ. ಅದರೆ ಆದಕ್ಕೆ ಮೂದಲು ಈ ಕೈಸ್ತಲೇವಿ ಕರು ವಿದ್ಯಾವಂತರಿಗೂ ಸತ್ಯಾನ್ವೇಶಕರಿಗೂ ಅನುಗೊಂವಾದ ರಿಂತಿಯಲ್ಲಿ ಸಭ್ಯರೆ ಲಿಂದಲೂ ಹಿಡಿತದಿಂದಲೂ ಪದಪ್ರಯೋಗವಾಡಿ ಚಚೆ ನಡೆಸುವುದನ್ನು ಅಭ್ಯಸಿಸಬೇಕು.”

ಶ್ರೀಮಾತ್ತಿತ್ಯಾವನ್ನು ಕುರಿತು ರಾಮವೋಹನರು ವೃತ್ತಪಡಿಸಿದ್ದ ಅಭಿಪೂರ್ಯ ವನ್ನು ಅಲ್ಲಿಗಳಿಯಬಲ್ಲ ಶಕ್ತಿಯುತವಾದ ಕಾರಣಗಳನ್ನು ಕೊಡಲು ಅಸಮರ್ಥನಾಗಿದ್ದಾಗಾಗಿ ಮಾರ್ಗವನ್ನು ಹಿಂದೂಮತವನ್ನು ಅಸಭ್ಯರೀತಿಯಲ್ಲಿ ಹೀಯಾಳಿಸತೋಡಿದೆ. ಹಿಂದೂಮತ “ಅಬಧ್ಯಗಳ ಶಿತಾಮಹ”ನಿಂದ ಸಂಜಿನಿತವಾದುದೆಂಬುದು ಅವನ ವಾದಗಳಲ್ಲಿ ಒಂದು. “ಇದಕ್ಕೆ ಉತ್ತರವಾಗಿ ರಾಮವೋಹನರು ಹೇಳಿದ ಮಾತಿದು: “ನಾವು ತೋಡಿರುವುದು ಧಾರ್ಮಿಕ ಕ್ಷೇತ್ರಕ್ಕೆ ಸಂಬಂಧಿಸಿದ ಗಂಭೀರವಾದ ಚಚೆಯಲ್ಲಿ. ಪರಸ್ಪರ ದೂಷಕೆ ದುಖಾಂಷಾಪ್ಯಯೋಗದಲ್ಲಿ ಎಂಬುದನ್ನು ನಾವು ನೆನೆವಿನಲ್ಲಿಟ್ಟಿರಬೇಕು.” ರಾಮವೋಹನರಿಗೂ ಕೈಸ್ತಮತ ಪ್ರಚಾರಕರಿಗೂ ನಡೆಯುತ್ತಿದ್ದ ಈ ವಾದ ವಿವಾದವನ್ನು ಕುರಿತು “ಇಂಡಿಯಾ ಗೆಜರ್ಟ್” ಎಂಬ ಪತ್ರಿಕೆಯ ಸಂಪಾದಕ “ಇದು ರಾಮವೋಹನರ ತೀಕ್ಷ್ಣಾಭುದ್ಧಿಯನ್ನೂ ಅವರ ಆಲೋಚನೆಗಳ ತರ್ಕಾರ್ಥದ ತೆಯನ್ನೂ ಅಸದೃಶವಾದ ಸಹನೆಯನ್ನೂ ತೋರಿಸಿಕೊಟ್ಟಿತು” ಎಂದು ಬರೆದ.

ಆವು ಭಾಗವತಹಿಸಿದ ಚಚೆಗಳಲ್ಲಿಲ್ಲಾ ರಾಮವೋಹನರು ಇದೇ ತೆರನಾದ ಉನ್ನತ ಮಟ್ಟಿದ ಸಭ್ಯರೆಯನ್ನು ಉಳಿಸಿಕೊಂಡು ಹೇಳಿದರು. ಗಾಂಭೀರ್ಯವನ್ನೂ ವಿನಯವನ್ನೂ ಯಾವಾಗಲೂ ಬಿಡದಿದ್ದ ದರಿಂದ ವಿಶಾಲಮನಸ್ಸರಾಗಿ ಉದಾರಿಗಳಾಗಿ ತಮ್ಮ ಎದುರಾಗಿ ಸಲ್ಲಬೇಕಾದ ನ್ಯಾಯವನ್ನು ತೋರಿಸಲು ಅವರಿಗೆ ಸಾಧ್ಯವಾಯಿತು. ವಿರೋಧಪಕ್ಷದವರು ತಮ್ಮನ್ನು ಸಿಕ್ಕಿದಹಾಗೆ ಬ್ಯಾಡರೂ ಅವರಿಂದೂ ತಮ್ಮ ಮನಸ್ಸಿನ ಮೇಲಿನ ಹತೋಟಿಯನ್ನಾಗಲಿ ತಾಳ್ಳುಯನ್ನಾಗಲಿ ಕಳೆದುಕೊಳ್ಳಲಿಲ್ಲ. ಈ ವಿಪಯದಲ್ಲಿ ಅವರಿಗೂ ಕೈಸ್ತಪಾದಿಗಳಿಗೂ ಉಗ್ರಪಂಥದ ಹಿಂದೂಮತ ಪ್ರತಿಪಾದಕರಿಗೂ ಇದ್ದ ತಾರತಮ್ಯವೇ ಇದು. ಅವರು ಆಡಿದ ಪ್ರತಿಮಾತೂ ಬರೆದ ಪ್ರತಿಪದವೂ ಅವರ ಸರ್ವಮತ ಸಹಿಪ್ಪುತ್ತಿರುವನ್ನೂ ಉದಾರಮನಸ್ಸನ್ನೂ ಸೂಚಿಸುತ್ತಿತ್ತು.

ರಾಮವೋಹನರ ಇನ್ನೂಂದು ಗುಣ ಅವರ ಸಂಪೂರ್ಣ ಸತ್ಯಸಂಧತೆ. ಒಂದು ಸಾರಿ ಕೈಸ್ತಪಾದಿಗಳಿಂದನೆ ಚಚೆಯಲ್ಲಿ ತೋಡಿದ್ದಾಗ ಬ್ಯಾಬಲನ್ನು ಮೂಲದಲ್ಲಿ ಬಿಡದೆ ಅದನ್ನು ಕುರಿತು ಚಚೆನಡೆಸಲು ಅವರಿಗಿಂದ ಹಕ್ಕನ್ನು ಪ್ರತ್ಯಿಸಲಾಯಿತು. ಈ ಟೀಕೆ ನ್ಯಾಯವಾದುದೆಂದು ಒಟ್ಟಿಕೊಂಡ ರಾಮವೋಹನರು ಲ್ಯಾಟ್‌ನ್‌, ಗ್ರೇಕ್ ಮತ್ತು

ಹೀಬೂ ಭಾಷೆಗಳನ್ನು ಕಲಿಯಲಾರಂಭಿಸಿ ಎರಡು ವರ್ಣಗಳಾಲ ಆ ಹಾದಿಗಳೊಡನೆ ವಾದವಿವಾದಗಳನ್ನೇ ನಲ್ಲಿಸಿದರು. “ ಎರಡು ವರ್ಣಗಳ ಅನಂತರ ನಾನಿಗ ಮತ್ತೆ ‘ಬಾಹ್ಯನಿಕಲ್’ ಮ್ಯಾಗಜಿನ್ ’ ಪತ್ರಿಕೆಯ ನಾಲ್ಕನೆಯ ಸಂಚೆಯನ್ನು ಪ್ರಕಟಿಸಬೇಕಾಗಿದೆ ”—ಎಂಬ ಅವರ ಮಾತು ಇದನ್ನು ಸೂಚಿಸುತ್ತದೆ. ರಾಮಮೋಹನರು ಅರಂಭಿಸಿದ ನವೇದಯದ ಫಲಗಳಲ್ಲಿ ಒಬ್ಬನಾದ ರಾಖಿಲಾಜಾಸ ಹಲ್ಲಾರ್ ಎಂಬುವನು ತನ್ನ “ ಇಂಡಿಯನ್ ಡ್ರೆರ್ ” ಯಲ್ಲಿ ಉಂಟಿನ ಜೂಲೈ ಇಂಡಿಯನ್ ಕಿರಿಯನ್ ನಾನೊಬ್ಬಿಯಹಾದ್ಯನೊಡನೆ ಮಾತಾಡತ್ತಿದ್ದೆ. ರಾಮಮೋಹನರು ತಾವು ಜ್ಯೇಬಿಲನ್ನು ಮೂಲದಲ್ಲಿ ಓದಲು ಸಾಧ್ಯವಾಗುವಂತೆ ಹೀಬೂಭಾಷೆಯನ್ನು ಕಲಿಯಲು ಗೊತ್ತುಮಾಡಿಕೊಂಡಿದ್ದ ಗುರು ತನ್ನ ಸೇರೆದರಮಾವನೆಂದು ಆವನು ಹೇಳಿದ ” ಎಂದು ಬರೆದಿದ್ದಾನೆ. “ಬಾಹ್ಯನಿಕಲ್ ಮ್ಯಾಗಜಿನ್ ”ನ ನಾಲ್ಕನೆಯ ಸಂಚೆಯಲ್ಲಿ ರಾಮಮೋಹನರು ತಾವು ಶಿವಪ್ರಸಾದ ಶರ್ಮ್ ಎಂಬ ಹೆಸರಿಟ್ಯೂಕೋಂಡು ಬರೆದ “ ಹಿಂದೂ ಮತದವ ನೊಬ್ಬಿ ಕೈಸ್ತಿಸಿದ್ದಾಂತಗಳನ್ನು ನಿರಾಕರಿಸಲು ಕಾರಣಗಳು ” ಎಂಬ ಲೇಖನವನ್ನು ಸೇರಿಸಿದರು. ಈ ಲೇಖನದಲ್ಲಿ ಅವರು ಕೈಸ್ತರು ತಮ್ಮ ಮತದ ಮುಖ್ಯಾಂಶಗಳೆಂದು ಪರಿಗಣಿಸುವ ಶ್ರಮಾರ್ಥತತ್ವ ಮತ್ತು ಕೈಸ್ತನ ಪಾರ್ಯಾಷ್ಟತ್ತದಲ್ಲಿರುವ ನಂಬಿಕೆಗಳನ್ನು ಚರ್ಚಿಸಿ ಅವರಡೂ ಹೇಗೆ ಒಟ್ಟಿಕೊಳ್ಳಲು ಅರ್ಹವಲ್ಲವೆಂದು ತೋರಿಸಿದರು. ಎಂದಿನಂತೆಯೇ ತರ್ಕಾರ್ಥದ್ವಾರೆ, ವಿಶ್ಲೇಷಣ ಸಾಮಾಜಿಕ ಮತ್ತು ವಿಚಾರಮಂಧನಗಳು ಅವರ ವಾದದ ಪ್ರಧಾನಲಕ್ಷಣಗಳಾಗಿದ್ದವು.

ಕೈಸ್ತಮತ ಪ್ರಚಾರಕರು ವೇದಾಂತದ ಮೇಲೆ ಮಾಡಿದ ಕೇಳು ಹಾಸ್ಯದ ದಾಳಿಯಿಂದ ಅದನ್ನು ರಕ್ಷಿಸಿ, ಶ್ರಮಾರ್ಥತತ್ವ ಮತ್ತು ಕೈಸ್ತನ ಪಾರ್ಯಾಷ್ಟತ್ತಗಳಿಗೆ ಸಂಬಂಧಪಟ್ಟ ನಂಬಿಕೆಗಳನ್ನು ನಿರಾಕರಿಸುತ್ತ ರಾಮಮೋಹನರು ತಮ್ಮ “ ದಿ ಪ್ರಿಸೆಂಟ್ ಆಫ್ ಜೆಸಸ್—ದಿ ಗ್ರೆಡ್ ಟ್ರು ಐಸ್ ಅಂಡ್ ಹ್ಯಾಪಿನೆಸ್ ” ಎಂಬ ಗ್ರಂಥದ ಪೀಠಿಕೆಯಲ್ಲಿ “ ಈ ಕಾರಣಗಳಾಗಿ ನಾನು ಈ ಅಂಶಗಳನ್ನು ಕುರಿತು ಚರ್ಚಿಸಲು ಇವ್ವಿಟುವುದಿಲ್ಲ. ಸದ್ಯಕ್ಕೆ ಕೈಸ್ತನ ವಾಣಿಯನ್ನು ಇಂಗ್ಲಿಷ್ನಿಂದ ಸಂಸ್ಕೃತಕ್ಕೂ ಬಂಗಾಳಿಗೂ ಪರಿವರ್ತಿಸಿ ಅದನ್ನು ನನ್ನ ಸಹಮಾನವರೆದುರು ಇದುವುದಕ್ಕೆ ಮಾತ್ರ ಗಮನಕೊಡುತ್ತೇನೆ ” ಎಂದು ಬರೆದರು.

ಕೈಸ್ತ ಪ್ರಚಾರಕರೊಡನೆ ರಾಮಮೋಹನರು ನಡೆಸಿದ ವಾದವಿವಾದಗಳು ಅನಿರ್ವ್ಯಾತವಾದ ಒಂದು ದಿಕ್ಕಿನಲ್ಲಿ ಫಲಕೊಟ್ಟಿವು. ಏಕಮಾರ್ಥವಾದದ ಪರವಾಗಿಯಾ ಶ್ರಮಾರ್ಥವಾಗಿಯೂ ರಾಮಮೋಹನರು ವ್ಯಕ್ತಪಡಿಸಿದ್ದ ಅಭಿಪ್ರಾಯಗಳು ಸತ್ಯವಾಗಿದ್ದವೆಂಬುದನ್ನು ಸಂಪೂರ್ಣವಾಗಿ ಮನಗಂಡ ಬ್ಯಾಟ್‌ಸ್ಟ್‌ಪ್ರೆಸ್ ಮತಪ್ರಚಾರಕ ರೆವರೆಂಡ್ ವಿಲಿಯಮ್ ಆಡಮ್ ಬಿಹಿರಂಗವಾಗಿಯೇ ಶ್ರಮಾರ್ಥತತ್ವವನ್ನು ನಿರಾಕರಿಸಿ ಏಕಮಾರ್ಥ ತತ್ವವನ್ನು ಪ್ರತಿಪಾದಿಸುವ ಕೈಸ್ತಮತವನ್ನು ಒಟ್ಟಿಕೊಂಡೆ. ಇದು ಕಲ್ಪತ್ರಾನಗರದ ರೆವರೋಪ್ಟ್‌ವರ್ಗದಲ್ಲಿ ಶೀಪ್ ಅಸಮಾಧಾನಕ್ಕೆ ವಡವಾಡಿಕೊಟ್ಟಿತ್ತಂ. ಏರೋಧ ಪಂಗಡದವರು ರೆವರೆಂಡ್ ಆಡಮನನ್ನು ‘ ಪತನಹೊಂದಿದ ಎರಡನೆ ಆಡಮ್ ’ ಎಂದು ಕರೆದು ಹೀಯಾಳಿಸಿದರು. ಅವರ ಕೊಂಪ-

ಎಮ್ಮೆಹಂಟ್ಟಿನದಾಗಿದ್ದಿತೆಂದರೆ ಕಲ್ಪತ್ರಾದ ಅಂದಿನ ಬಿಷಪ್ ಅವನನ್ನು ಧರ್ಮದೇಶದ ಅಪರಾಧಕ್ಕಾಗಿ ದೇಶದಿಂದಲೇ ಹೊರಕ್ಕೆ ಕಳುಹಿಸಿಬಿಡುವಂತೆ ಮಾಡಬೇಕೆಂದು ಅಲೋಚಿಸಿದೆ. ಆದರೆ ಧಾರ್ಮಿಕ ವಿಚಾರಗಳಲ್ಲಿ ಸ್ಪಷ್ಟತಂತ್ರವನೋಭಾವವುಳ್ಳವರಿಗೆ ಚಿತ್ರಹಿಂಸೆ ಸಜೀವದಹನ ಮೊದಲಾದ ಶಿಕ್ಷೆಗಳನ್ನು ಕೊಡುವ ಕಾಲ ಆಗಿಹೋಯಿ ತಂದು ಸರ್ವಾರಿ ವಕೀಲರಿಂದ ಅವನಿಗೆ ತಿಳಿದುಬಂದಿತು.

ಕೈಸ್ತಮತದಲ್ಲಿ ಸೇರಿದ್ದ ಅಂಧಸಿದ್ಧಾಂತಗಳನ್ನು ಬಿಟ್ಟು ಏಸುಕ್ರಿಸ್ತನ ಬೋಧನೆಗಳನ್ನು ರಾಮಮೋಹನರು ಎತ್ತಿ ಹಿಡಿದುದಕ್ಕಾಗಿ ಸರಾಮರದ ಮತಪ್ರಚಾರಕರು ಪ್ರಕಟಿಸುತ್ತಿದ್ದ “ಪ್ರೆಂಡ್ ಆಫ್ ಇಂಡಿಯಾ” (“ಭಾರತಮಿಶ್ರ”) ಎಂಬ ಪತ್ರಿಕೆಯ ಇಪ್ಪತ್ತನೆಯ ಸಂಚಿಕೆಯಲ್ಲಿ ಯಾರೋ “ಕೈಸ್ತಪ್ರಚಾರಕ” ಬರೆದ ಲೇಖನವೊಂದು ಅಚ್ಚಾಯಿತು. ಅದರ ಧ್ವನಿ ಕೈಸ್ತರು ತೋರಿಸಬಾರದಂಥ ರೀತಿಯಲ್ಲಿ ವಿಷಪೂರಿತ ವಾಗಿತ್ತು. ಈ ಅನುಚಿತವಾದ ಕೋಧ ಮತ್ತು ದ್ವೇಷಗಳ ಪ್ರದರ್ಶನಕ್ಕೆ ಉತ್ತರವಾಗಿ ಇಲ್ಲಿ ರಲ್ಲಿ ರಾಮಮೋಹನರು “ಯೇಸುವಿನ ಬೋಧನೆಗಳು” ಎಂಬ ಪ್ರಸ್ತಾಕದ ಪರವಾಗಿ “ಕೈಸ್ತ ಜನರಿಗೊಂದು ಮನವಿ” ಎಂಬ ಕಿರುಹೊತ್ತಗೆಯನ್ನು ಬರೆದರು. ಅದು ವಿಚಾರಪೂರ್ವಕೆಗೂ ಸೂಕ್ಷ್ಮದೃಷ್ಟಿಗೂ ಗಾಂಧಿಯರ್ಕೊಂಡು ಮಾಡರಿಯಾಗಿದೆ. ಅವರ ಉತ್ತರದ ಒಂದು ಭಾಗ ಹೀಗಿತ್ತು:

“‘ದ ಪ್ರೆಂಡ್ ಆಫ್ ಇಂಡಿಯಾ’ ಪತ್ರಿಕೆಯ ಇಪ್ಪತ್ತನೆಯ ಸಂಚಿಕೆಯನ್ನು ಓದಿದಾಗ ‘ಏಸುವಿನ ಬೋಧನೆಗಳು’ ಎಂಬ ಇತ್ತೀಚಿನ ಪ್ರಕಟನೆಯೊಂದನ್ನು ಕುರಿತು ‘ಕೈಸ್ತಮತ ಪ್ರಚಾರಕ’ರೊಬ್ಬರು ಬರೆದಿದ್ದ ಕೆಲವು ವಾಕ್ಯಗಳನ್ನು ಅದೇ ವಿಷಯ ವಾಗಿ ಆ ಪತ್ರಿಕೆಯ ಸಂಪಾದಕರು ಬರೆದಿದ್ದ ಅದೇ ತರೆದ ಕೆಲವು ಮಾತುಗಳನ್ನು ಓದಿನನಗೆ ಆಶ್ಚರ್ಯಾವ್ಧಾನ ನಿರಾಸಯೋ ಉಂಟಾದವು. ಅವರು ಆ ಕ್ರಿತಿಯ ಬಗ್ಗೆ ಎತ್ತಿರುವ ಆಶ್ಕೇಪಣಗಳನ್ನು ಪರಿಶೀಲಿಸುವ ಮೊದಲು ಪತ್ರಿಕೆಯ ಸಂಪಾದಕರು ಆ ಸಂಕಲನವನ್ನು ಕುರಿತು ಆಶ್ಕೇಪಣಗಳನ್ನು ವ್ಯಕ್ತಪಡಿಸಿರುವ ರೀತಿ ಕೈಸ್ತಧರ್ಮಕೊಂಡು ಸಭ್ಯರಿಗೂ ಎಮ್ಮುತ್ತಾಗಿ ತಿರಿಕೆ ವಾಗಿದೆಯೆಂಬುದನ್ನು ಸಾರ್ವಜನಿಕರ ಗಮನಕ್ಕೆ ತರಲು ಬಯಸುತ್ತೇನೆ. ಆ ಕ್ರಿತಿಯ ಸಂಗ್ರಹಕೆನ್ನು ಅವರು ‘ವಿಧಾರ್ಮಿ’ ಎಂದು ಕರೆದಿದ್ದಾರೆ. ಇದು ಕೈಸ್ತಧರ್ಮಕ್ಕೆ ವಿರುದ್ಧವಾದ ವರ್ತನೆಯೊಂದು ನನ್ನ ಅಭಿಪೂರ್ವ. ಈ ಮಾತನ್ನು ಬಳಸುವುದರಿಂದ ಅವರು ಕೈಸ್ತಧರ್ಮದ ಮೂಲತತ್ವಗಳಾದ ಸತ್ಯ, ಜೀವಾರ್ಥ, ಮನೋವ್ಯಾಪ್ತಿಗಳಿಗೆ ಭಂಗತಂದಿದ್ದಾರೆ. ‘ಹೊಸ ಒಡಂಬಡಿಕೆ’ಯಿಂದ ನೀತಿತತ್ವಗಳನ್ನು ‘ಸಂಶಿಳಾಂತಿಗಳಿಗೆ ಮಾರ್ಗದರ್ಶನಿ’ ಎಂಬ ಹೆಸರಿನಲ್ಲಿ ಸಂಗ್ರಹಿಸಿರುವುದು, ‘ಏಸುವಿನ ಬೋಧನೆಗಳನ್ನು ನೀತಿಧರ್ಮಾಳ ಸೂತ್ರಗಳೊಂದು ಕರೆದಿರುವುದು, ದೇವರು ವಿಶ್ವದ ಸೃಷ್ಟಿಕರ್ತನೂ ರಕ್ಷಕನೂ ಎಂದು ನಂಬಿರುವುದು, ಆ ಬೋಧನೆಗಳು ಮಾನವ ಕುಲಕ್ಕೆ ಅದರ ಕರ್ತವ್ಯಪರಿಪಾಲನೆಯ ದಾರಿಯನ್ನು ತೋರಿಸಿಕೊಡುವೆಂದು ತಿಳಿದಿರುವುದು—ಇವೆಲ್ಲ ಸಂಗ್ರಹಕನ ಧರ್ಮಶಾಸನಗಳನ್ನು ತೋರಿಸುತ್ತವೆಂದು ಆ ಲೇಖನಗಳಿಗೆ ಸಂಪಾದಕನಾಗಲಿ ತೀವ್ರಾನಿಸಿರುವುದು ಸಮಂಜಸವಲ್ಲವೆಂದು ನಾನು ಭಾವಿಸುತ್ತೇನೆ.”

ಕೈಸ್ತಪ್ರಚಾರಕರ ದೃಷ್ಟಿಯಲ್ಲಿ ರಾಮಮೋಹನರು ಎಸಗಿದ್ದ ‘ಪಾಪಕಾರ್ಯ’ ವೆಂದರೆ ಅವರು ‘ಹೊಸ ಒಡಂಬಡಿಕೆ’ಯಲ್ಲಿ ಕಂಡುಬರುವ ವಿಚಾರಶೋನ್ಯವಾದ ಅಭಿಪ್ರಾಯಗಳನ್ನು ಶ್ರೀಸ್ವನ ನೀತಿಬೋಧನೆಗಳಿಂದ ಬೇರೆಪೂರಿ ಶ್ರೀಸ್ವನ ಬೋಧನೆಗಳು ಸರ್ವಜನಾದರಣೀಯವೆಂದೂ ಸಾಂಪ್ರದಾಯಿಕ ಕೈಸ್ತಪುರುತದಲ್ಲಿ ಬೆಳೆದಿದ್ದ ಕುರುಡು ನಂಬಿಗಳೂ ಪದ್ಧತಿಗಳೂ ಶ್ರೀಸ್ವನ ಆ ಮಹತ್ವದ ಬೋಧನೆಗಳನ್ನು ಎಲ್ಲರೂ ಪ್ರತಿಸ್ವರೂ ಸಲು ಅಡ್ಡಿಗಳಾಗಿದ್ದವೆಂದು ಹೇಳಿದ್ದು. ಹೀಗೆ ಹೇಳಿದ್ದುದಕ್ಕೆ ಅವರಿಂದ ಸತ್ಯಕ್ಕೆ ಹಾನಿ ಯುಂಟಾಗಿತ್ತೇಂದು ಕೈಸ್ತಪ್ರಚಾರಕರು ಆಪಾದಿಸಿದರು.

ರಾಮಮೋಹನರು ತಮ್ಮ ಮನವಿಯನ್ನು ಮುಕ್ತಾಯ ಮಾಡಿದರೀತಿ ಗಣನೀಯ ವಾಗಿತ್ತು: “ದೇವರು ಮತ್ತು ಧರ್ಮ ಜನರಲ್ಲಿರುವ ಪರಸ್ಪರ ಅಭಿಪ್ರಾಯಭೇದಗಳನ್ನು ಹೋಗಲಾಡಿಸಿ ವಾಸವಕುಲದ ಶಾಂತಿಗೂ ಇತ್ಯತೀಗೂ ಸಾಧನವಾಗುವ ಹಾಗೆ ಅನಗ್ರಹಿಸಲಿ.” ವಿಶ್ವಾದರ್ಶವ್ಯಾಂದರ ಬೀಜ ಈ ಮಾತಿನಲ್ಲಿದೆಯೆಂಬುದು ಸುಷಷ್ಟು. ರಾಮಮೋಹನರು ಪ್ರಾಯಶ್ಚಿತ್ವವಾದ, ಶ್ರಿಮೂರ್ತಿತತ್ವಗಳನ್ನು ವಿಮರ್ಶಾತತ್ವವಾಗಿ ವಿಶ್ಲೇಷಣ ಗ್ರಹಿದ್ದ ರೀತಿ ಕೈಸ್ತಪುರುತದಲ್ಲಿ ಅವರಿಗಿದ್ದ ಆಳವಾದ ಪರಿಶ್ರಮವನ್ನು ತೋರಿಸುತ್ತದೆ. ಈ ತಿಳಿನಿಂದ ಸುಸಚ್ಚಿತರಾಗಿದ್ದ ಅವರು ಕೈಸ್ತಪುರುತಪ್ರಚಾರಕರು ಸಂಖಿತದೃಷ್ಟಿಯಂದಲೂ ದುರುದೈಶಿಂದಿಂದಲೂ ಪ್ರೇರಿತರಾಗಿ ಮಾಡುತ್ತಿದ್ದ ವೇದಾಂತದ ವಿಂಡನೆಯನ್ನು ಪ್ರತಿಭಟಿಸಿ ನಿಂತು ಹೋರಾಡಿದರು.

ಭಾರತದಲ್ಲಿದ್ದ ಕೈಸ್ತಪುರುತಪ್ರಚಾರಕರು ಅನಾಗಿರಿಕ ರೀತಿಯಲ್ಲಿ ರಾಮಮೋಹನರನ್ನು ಖಿಂಡಿಸಿದರೂ ಅವರ ಬರಹಗಳು ಯೂರೋಪ್ ಮತ್ತು ಅಮೆರಿಕಾಗಳಲ್ಲಿ ಉತ್ತಾಹ ಪೂರಿತವಾದ ಸ್ವಾಗತವನ್ನು ಪಡೆದವು. ವೇದಾಂತವನ್ನು ಕುರಿತು ಅವರು ಬರೆದ ಮೊಟ್ಟಮೊದಲ ಇಂಗ್ಲಿಷ್ ಕೃತಿ ಪ್ರಕಟವಾದುದು ಇನ್ನಿಂದ ರಲ್ಲಿ. ಇಂಗ್ಲೆಂಡಿನಲೂ ಯೂರೋಪಿನ ಇತರ ದೇಶಗಳಲ್ಲಿ ಅದರ ವಿಚಾರವಾಗಿ ಪ್ರಶಂಸಾತ್ಮಕ ವಿಮರ್ಶೆಗಳು ಬಂದವು. “ದಿ ಮಂಟ್ಲಿ ರಿಪಾಜಿಟಿ ಆಫ್ ಥಿಯಾಲಜಿ ಅಂಡ್ ಜನರಲ್ ಲಿಟರೇಚರ್” (“ದೇವತಾಶಾಸ್ತ್ರ ಮತ್ತು ಸಾಹಿತ್ಯದ ಮಾರ್ಕೆಟಂಡಾರ”) ಎಂಬ ಪತ್ರಿಕೆ ವೇದಾಂತದ ಮೇಲೆ ರಾಮಮೋಹನರು ಬರದಿದ್ದ ಪ್ರಕರಣವನ್ನು ದಿರ್ಘವಾಗಿ ವಿಮರ್ಶಿಸಿ, ಇತರ ವಿಷಯಗಳ ಮಧ್ಯ ಹೀಗೆ ಬರದಿತ್ತು: “ಒಂದೂ ದೇವಾಸ್ತ್ವಕ್ಕಾದಿಯೂ ಬಾಹ್ಯಾಣಿರೂ ಆದ ರಾಮಮೋಹನ ರಾಯ್ ಈ ವರ್ಷ ಕಲ್ಪತ್ರಾ ನಗರದಲ್ಲಿ “ವೇದಾಂತದ ಸಂಕಲನ” ಎಂಬ ಒಂದು ಸಣ್ಣಪ್ರಸ್ತಕವನ್ನು ಪ್ರಕಟಿಸಿದ್ದಾರೆ. ಅದು ವೇದಗಳಿಂದ ಆಯ್ದು ಹಲವು ಬಹು ಅಸಾಧಾರಣವಾದ ವಾಕ್ಯಗಳನ್ನು ಒಳಗೊಂಡಿರುವುದಲ್ಲಿದೆ ಪ್ರಾಕೃತ ಮತಧರ್ಮದ ಮೂಲತತ್ವಗಳು ಗಂಭೀರವಾದ ವಾಣಿಯಲ್ಲಿ ಅಭಿವೃದ್ಧವಾಗಿವೆ. ಕೀಳುದೇವತೆಗಳ ಪೂಜೆ, ಕರ್ಮಗಳ ಮತ್ತು ಮತ್ತುಸಂಸ್ಕಾರಗಳ ಆಚರಣೆ, ಆದಾರವಾನಿಯಾಗಳಲ್ಲಿ ಭೇದಗಳನ್ನೇ—ಇವಲ್ಲಾ ದೋಷಯುಕ್ತವಾದ ಮತದ ಅನುಷ್ಠಾನಕ್ಕೆ ಒತ್ತಾಸೆಕೊಡುತ್ತವೆ. ದೇವರನ್ನು ಸರಿಯಾಗಿ ಅಧ್ಯಮಾಡಿಕೊಂಡು ಪ್ರೀತಿಸುವವರು ಇವನ್ನೆಲ್ಲಾ ಬಿಟ್ಟು ಬಿಡುಬಹುದು.”

ಬ್ಲಾಯ್ಸ್ ನಗರದ ಬಿಷಪ್ ಆಬಿ ಗಾಗಾಧರ್ ತಿಪರು ತಾವು ಫೋಟೋಫೋಟೋ

ಯಲ್ಲಿ ಕಿರುಹೊತ್ತಿಗೆಯೋದರಲ್ಲಿ ರಾಮವೋಹನರನ್ನು ಕುರಿತು ಹೀಗೆ ಬರೆದರು:  
 “ಅವರು ತನ್ನ ದೇವಾಸ್ತಿಕ್ಯವಾದವನ್ನು ಪ್ರತಿಪಾದಿಸುವ ಸಲುವಾಗಿ ಅರುತಿಂಗಳಿಗೊಮ್ಮೆ  
 ಬಂಗಾಳಿ ಭಾವೆಯಲ್ಲಿ ಇಂಗಿಷಿನಲ್ಲಿ ಸಣ್ಣ ಗ್ರಂಥವೊಂದನ್ನು ಪ್ರಕಟಿಸುತ್ತಾರೆ.  
 ಚರ್ಚೆಗಳಲ್ಲಿ ಭಾಗವತಿಸುವುದೆಂದರೆ ಅವರಿಗೆ ತುಂಬಾ ಸಂತೋಷ. ತಪ್ಪಿಟ್ಟಾನಕ್ಕಾಗು  
 ಪಾಂಡಿತ್ಯಕ್ಕೂ ಅವರಲ್ಲಿ ಕೊರತೆಯಿಲ್ಲ. ಅದರೆ ಅವರ ವೈಶಿಷ್ಟ್ಯವಿರುವುದು ಅವರ  
 ಅಭಿಪ್ರಾಯಗಳಿಗಿಂತಲೂ ಹೆಚ್ಚಾಗಿ ಅವರು ಕೊಡುವ ತರ್ಕಬಿಧಿವಾದ ವಾದಸರಣೆ  
 ಯಲ್ಲಿ. ಹಿಂದೂಗಳ ಪಾಂಡಿತ್ಯಪೂರ್ವಾದ ತಪ್ಪಿಟಿಂತನೆಗೆ ಸಮನಾದುದು ಇನ್ನು  
 ಯಾವುದೂ ಇಲ್ಲವೆಂದು ಅವರ ಖಚಿತಾಭಿಪ್ರಾಯ.”

ರಾಮವೋಹನರು ಉಳಿ ರ ಜೂನ್ ನಾಲ್ಕನೇ ತಾರೀಖಿನ ಲಂಡನ್‌ನ ಡಾಕ್ಟರ್  
 ಟಿ ರೀಸ್‌ರವರಿಗೆ ಬರೆದ ಪತ್ರವೊಂದರಲ್ಲಿ ಈ ಮಾತುಗಳಿವೆ; “ಪೂಜ್ಯರೆ, ನೀವು ಕಳಿದ  
 ಜೂನ್ ಹದಿನಾರನೆಯ ತಾರೀಖಿನಂದು ಬರೆದ ಕಾಗದವೂ ಅದರೊಡನೆ ಕೆಳುಹಿಸಿದ  
 ಪ್ರಸ್ತುತಿಗಳ ಕಟ್ಟು ತಲುಪಿದವು. ಅವನ್ನು ಕೆಳುಹಿಸಿದ್ದಕ್ಕಾಗಿ ನಾನು ನಿವಾಗಿ ವಿಶೇಷ  
 ಕೃತಜ್ಞನಾಗಿದ್ದೇನೆ. ಸಮಿತಿಯವರು ನನ್ನ ‘ಪಿಸುವಿನ ಬೋಧನೆಗಳು’ ಎಂಬ ಸಂಕಲನದ  
 ಪುನರ್ಮೂರ್ಯಾಂಶವನ್ನು ಅದನ್ನು ಸಮಾಧಿಸಿ ನಾನು ಬರೆದ ಎರಡು ಮನವಿಗಳನ್ನೂ  
 ಪ್ರಕಟಿಸಿ ನನ್ನನ್ನು ಗೌರವಿಸಿರುವುದು ನನಗೆ ಹೆಚ್ಚಿಯನ್ನು ಒಟ್ಟುಮಾಡಿದೆ. ಇಷ್ಟ  
 ಗಣನೀಯವಾದ ರೀತಿಯಲ್ಲಿ ತಮ್ಮ ಮೆಚ್ಚಿಗೆಯನ್ನು ಸೂಚಿಸಿದ್ದಕ್ಕಾಗಿ ನನ್ನ ಕೃತಜ್ಞತೆ  
 ಗಳನ್ನು ಸಮಿತಿಯ ಸದಸ್ಯರಿಗೆ ತಿಳಿಸಬೇಕೆಂದು ಕೊರುತ್ತೇನೆ. ಇಂಗ್ಲಿಂಡ್ ಮತ್ತು  
 ಅಮೆರಿಕಾಗಳಿರದರಲ್ಲಿ ಕ್ರಿಸ್ತನ ಮೂಲತಃ ಶುದ್ಧವೂ ಸರಳವೂ ಅನುಷ್ಠಾನಸುಲಭವೂ  
 ಆದ ಮತವನ್ನು ದೋಮನ್ ಪ್ರಭುತ್ವದ ಕಾಲದಲ್ಲಿ ಕ್ರಮೇಣ ಹಬ್ಬಿದ ಧರ್ಮವಿರುಧವೂ  
 ವಿಚಾರಶಾಸನವೂ ಆದ ಅಭಿಪ್ರಾಯಗಳಿಂದ ಬೇರೆದಿಸುವ ಕೆಲಸದಲ್ಲಿ ಇರ್ಮೆಂದು ಜನ  
 ಸತ್ಯಸ್ಯೇಮಿಗಳು ಉದ್ಯುಕ್ತರಾಗಿರುವುದನ್ನು ನೆನಸಿಕೊಂಡಾಗ ನನಗಾಗುವ ಸಂತೋಷ  
 ವನ್ನು ವ್ಯಕ್ತಪಡಿಸಲು ನನಗೆ ಮಾತು ಸಾಲದು. ಅವರ ಪ್ರಯತ್ನಕ್ಕೆ ಲಭಿಸುವ ಯಶಸ್ವಿ  
 ಮತಸುಧಾರಕೆಯ ಶಂಕುಸ್ಥಾಪನೆಗೆಯು, ದೇವರ ಪ್ರಭುತ್ವಕ್ಕೂ ಮನುಷ್ಯಕ್ಕೆ ತ ಸಿದ್ಧಾಂತ  
 ಗಳಿಗೂ ಇರುವ ತಾರತಮ್ಯವನ್ನು ಬಾಹ್ಯಾಚರಣಗಳಿಗೂ ನಿಜವಾದ ಧರ್ಮಕ್ಕಾಗಿ ಇರುವ  
 ವ್ಯಕ್ತಾಸವನ್ನೂ ತೋರಿಸಿಕೊಟ್ಟು ಜಗತ್ತು ತಮಗೆ ಖೂಬಿಯಾಗುವಹಾಗೆ ಮಾಡಿರುವ  
 ಲಾಘರ್ ಮತ್ತು ಇತರರ ಪ್ರಯತ್ನಕ್ಕೆ ದೊರಿತಪ್ಪೇ ಆಗಲಿ ಎಂದು ಹೃತ್ಯಾವರ್ಕವಾಗಿ  
 ಪೂರ್ವಿಸುತ್ತೇನೆ.”

ಕ್ಯಾಸ್ಟ್‌ಮತವನ್ನೂ ವೇದಾಂತವನ್ನೂ ಕುರಿತು ರಾಮವೋಹನರು ಬರೆದ ಗ್ರಂಥಗಳು  
 ಅಮೆರಿಕಗೂ ಹೋಗಿ ಅಲ್ಲಿ ಧೋರೋ ಮತ್ತು ಅಶೀಂದ್ರಿಯತ್ವವಾದಿಗಳ ಮನಸ್ಸಿನ  
 ಮೇಲಿ ವಿಶೇಷ ಪರಿಣಾಮವನ್ನು ಬೀರಿದವು. ಸಂಯುಕ್ತ ಸಂಸ್ಥಾನಗಳಲ್ಲಿ “ರಾಯ್  
 ವಿಚಾರಪಂಥ” ಪ್ರವರ್ಥಮಾನಕ್ಕೆ ಬಂದಿತು. ಮಾನೂರ್ ರ್ ದೇನಿಯಲ್ಲಿ ಕಾನ್ಸೆ  
 ಐಂಳಿ ರಲ್ಲಿ “ಬಿಂಬನ್ ಕೋಟ್ರ್” ಎಂಬ ಪತ್ರಿಕೆಯಲ್ಲಿ ಹೀಗೆ ಬರೆದ: “ಬಿಟ್ಟೊ  
 ಅಂಡ್ ಫಾರಿನ್ ಯೂನಿಟೇರಿಯನ್ ಸೊಸೈಟಿ” (“ಬಿಟ್ಟೊ ಮತ್ತು ವಿದೇಶೀಯ  
 ಏಕಮೂಲಿಕವಾದ ಸಂಸ್ಥೆ”)ಯ ಸೈಫ್ರಿಗೆ ನಿಜವಾಗಿಯೂ ಕಾರಣರಾದವರು ರಾಮ

ಮೋಹನರಾಯ್. ಆ ಹಿಂದೂ ಬೋಧಕರ ಅನುಯಾಯಿಗಳು ಕೆಲವರು ಬೇರೆಬೇರೆ ಕಡೆಗಳಲ್ಲಿ ಆಸಿಕೆರೆಯನ್ನು ಹರಡಲು ಚೆಳುವಳಿಗಳನ್ನಾರಂಭಿಸಿದರು. ಮದರಾಸಿನವರು ಏಸ್ಪರ್ ಫಾಕ್ಸ್‌ರೊಡನೆ ಪತ್ರವುವಹಾರ ನಡೆಸಿದರು. ೧೯೨೦ ಸೆಪ್ಟೆಂಬರಿನಲ್ಲಿ ಪಾರ್ಲಿಮೆಂಟ್‌ಕೋಟ್‌ಪುರ್ ಮದರಾಸಿನ ಸ್ಥಳೀಯ ಏಕಮೂಲಿಕವಾದಿಗಳಿಗೆ ಬದು ಗಿನಿ ಗಳನ್ನು ಕಟುಹಿಸಿತು. ೧೯೨೧ ರಲ್ಲಿ ಕಲ್ಪತ್ರದಲ್ಲಿ ಅಂಗೋಲ್‌ಎಂಡಿಯನ್‌ ಏಕಮೂಲಿಕವಾದಿಗಳ ಪೂಜಾಮಂದಿರದ ನಿರ್ಮಾಣಕ್ಕಾಗಿ ಇಪ್ಪತ್ತು ಹೊಂಡುಗಳನ್ನು ನೀಡಲಾಯಿತು. ಈ ಸಂಗತಿಗಳೂ ರಾಮಮೋಹನರು ಅನುವಾದಿಸಿದ ಹಿಂದೂಧಾರ್ಮಿಕ ಕೆಲೆಗಳೂ ಏ. ಫಾಕ್ಸ್‌ರಲ್ಲಿ ಏಕಮೂಲಿಕವಾದಕ್ಕಿಂತಲೂ ಹೆಚ್ಚಾಗಿ ಬ್ರಹ್ಮತಾಮನೋಭಾವವನ್ನು ಪ್ರಚೋದಿಸಿದವು. ಧಾರ್ಮಿಕ ಜಿಜ್ಞಾಸೆಯಲ್ಲಿ ಆ ಹಿಂದೂವಿಗೆ ಸಮನಾದವರು ಕೈಸ್ತಸ್ತ ಪ್ರಪಂಚದಲ್ಲಿ ಯಾರೂ ಇರಲಿಲ್ಲ. ವೈವಾರ್ತ್ಯ ವಿಚಾರ ಜಗತ್ತು ಪಾಶ್ಚಾತ್ಯ ವಿಚಾರ ಜಗತ್ತಿನ ಹೇಳೆ ಪ್ರತಿಕ್ರಿಯೆ ಬೀರಲು ಅರಂಭಿಸಿದ್ದು ಅವರಿಂದಲೇ. ಐಂಟಿನ ಹೇಳೆ ಇಂದು ಏಕಮೂಲಿಕವಾದ ಸಂಸ್ಕ್ರೇಷಣೆ ಚಾಪೆಲ್ ಪೂಜಾಮಂದಿರದಲ್ಲಿ ತನ್ನ ಆರನೆಯ ವಾಹಿಕೋತ್ಸವವನ್ನು ಅಚರಿಸಿತು. ಅಲ್ಲಿ ಹಾಜರಿರಲು ರಾಮಮೋಹನ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಬಂದರು. ಫಾರ್ನಸ್‌ಮತ್ತು ಟ್ರಾನ್ಸ್‌ಲೈನಿಯಾಗಳಿಂದಲೂ ಏಕಮೂಲಿಕವಾದಿಗಳು ಅಲ್ಲಿಗೆ ಬಂದಿದ್ದರು. ಹಾರ್ವರ್ಡ್ ವಿಶ್ವವಿದ್ಯಾಲಯದ ಡಾಕ್ಟರ್ ಕರ್ಕಲ್‌ಲ್ಯಾಂಡರ್‌ ಇದ್ದರು. ರಾಮಮೋಹನರು ಸಣ್ಣದಾದರೂ ಉತ್ಸಾಹಪೂರಿತವಾದ ಭಾಷಣ ಮಾಡಿ ತಮ್ಮ ವ್ಯಕ್ತಿತ್ವದ ಉಸ್ಪರಿಯಿಂದ ನೆರೆದಿದ್ದವರೆಲ್ಲರ ಹೆಚ್ಚಿಕೆಯನ್ನೂ ಗಳಿಸಿದರು.”

ರಾಮಮೋಹನರು ಕೈಸ್ತಸ್ತಮತದ ದೋಷಗಳನ್ನು ಖಿಂಡಿಸಿದಪ್ರೇ ಶಿಕ್ಷಣವಾಗಿ ಹಿಂದೂಗಳ ಧಾರ್ಮಿಕಭಾವಗಳನ್ನು ಮುಸುಕಿದ್ದ ಕುರುದು ನಂಬಿಕೆಗಳನ್ನೂ ಆರಾಧನಾಪದ್ಧತಿಗಳನ್ನೂ ಖಿಂಡಿಸಿದರೆಂಬುದನ್ನು ನೆನೆಪಿನಲ್ಲಿಡಬೇಕು. ಕೈಸ್ತಸ್ತಪ್ರಜಾರಕರ ದಾಳಿಯಿಂದ ವೇದಾಂತವನ್ನೂ ಹಿಂದೂಮತವನ್ನೂ ಸಮರ್ಥಸುವ ಸಲುವಾಗಿ ಅವರು ಆಮತದಲ್ಲಿ ಮನಸ್ವಾಸಿದ್ದ ಎಲ್ಲಾ ಮೂರಧಸನಬಿಕೆಗಳನ್ನೂ ಪದ್ಧತಿಗಳನ್ನೂ ಅಡ್ಡದಾರಿಗಳನ್ನೂ ಎತ್ತಿಹಿಡಿಯಲಿಲ್ಲ. ಸತ್ಯಾನ್ಧೇಷಕನಿಗೆ ಉಚಿತವಲ್ಲದ್ದೂ ಪಕ್ಷವರ್ತಿಗಳಾದವರು ಧಾರ್ಮಿಕವಿಚಾರದಲ್ಲಿ ಅನುಸರಿಸುವ ಮಾರ್ಗಗಳಲ್ಲಿ ಬಹುವೇಳೆ ಕಂಡುಬರುವುದೂ ಆದ ಈ ದುಪ್ಪವೃತ್ತಿ ಅವರಲ್ಲಿ ಎಂದೂ ಇರಲಿಲ್ಲ. ಹಿಂದೂಗಳ ಅತ್ಯಾಪಾದೇಯವಾದ ಧಾರ್ಮಿಕ ವಿಚಾರಗಳಿಗೆ ಕಳಂಕಪೂರ್ಯವಾಗಿದ್ದ ಮೂರಧನಬಿಕೆಗಳನ್ನೂ ಆಚಾರಗಳನ್ನೂ ಅವರು ತಮಗೆ ಸಹಜವಾಗಿದ್ದ ಅತ್ಯಂಂದಿಯಮ ಮತ್ತು ಗಾಂಧೀರ್ಯಗಳನ್ನೂ ಬಿಡದೆಬಲವಾಗಿಯೇ ಟೀಕಿಸುತ್ತಿದ್ದರು. ಪಕ್ಷಭಿಮಾನದಿಂದ ತಪ್ಪನ್ನು ಹೊಗಳುವ ಪ್ರಯತ್ನವನ್ನು ಅವರು ಎಂದೂ ಮಾಡಲಿಲ್ಲ.

ರಾಮಮೋಹನರು ವಿಶ್ವಧರ್ಮವನ್ನು ಅರಸುತ್ತಿದ್ದವರು. ಜಗತ್ತಿನ ನಾಲ್ಕು ಹಿರಿಯ ಧರ್ಮಗಳಾದ ಹಿಂದೂಧರ್ಮ, ಇಸ್ಲಾಂ, ಬೌದ್ಧಮತ ಮತ್ತು ಕೈಸ್ತಸ್ತಮತಗಳ ತುಲನಾತ್ಮಕ ಅಧ್ಯಯನವನ್ನು ಮಾಡಿದವರಲ್ಲಿ ಅವರೇ ಹೊದಲಿಗರು, ಆ ಧರ್ಮಗಳ ಮೂಲತತ್ವಗಳಲ್ಲಿ ಅಡಗಿದ್ದ ಪಕ್ಷತೆಯನ್ನು ಕಂಡುಹಿಡಿಯಲು ಅವರು ಪ್ರಯತ್ನಿಸಿದರು.

ಜಗತ್ತಿನ ಮತಗಳ ವಿಚಾರದಲ್ಲಿ ಅವರ ದೃಷ್ಟಿ ಎಲ್ಲವನ್ನೂ ಸಮನ್ವಯಗೊಳಿಸಬೇಕಂಬು ದಾಗಿತ್ತು. ನಮ್ಮ ಜಗತ್ತಿನಲ್ಲಿ ವಿವಿಧ ಮತಗಳ ತುಲನಾತ್ಮಕ ಅಧ್ಯಯನವನ್ನು ಆರಂಭಿಸಿದವರು ಅವರೇ ಎಂದು ಪ್ರಾರ್ಥನೆ ಮೇನಿಯರ್ ವಿಲಿಯಪ್ಪಾರವರ ಅಭಿಪ್ರಾಯ. ಪ್ರಾರ್ಥನೆ ಮತಗಳ ಸಮೀಕರಣಾರ್ಥಾಯಾದಲ್ಲಿ ಮೊದಲಿಗರು ರಾಮ ಮೋಹನರೆಂದು ಮ್ಹಾಕ್ಷಮುಲ್ಲರ್ ಭಾವಿಸಿದ್ದರು. ಎಲ್ಲ ಮತಗಳಿಗೂ ಒಂದು ಸಮರಸತೆಯ ಸಂಬಂಧವನ್ನುಂಟಿರುವಾದಲು ಸುಧಾರಣೆ ಆಗತ್ತಪಂಬುದನ್ನು ಚೆನ್ನಾಗಿ ಅರ್ಥವಾಡಿಕೊಂಡಿದ್ದ ರಾಮಮೋಹನರ ಅಲೋಚನೆಗಳ ಮತ್ತು ಜಟಿವಟಿಕೆಗಳ ಈ ಮುಖಿವನ್ನು ಪ್ರಾಣಾರ್ಥಿಕಾರದಿಂದ ವಿವರಿಸಿರುವ ಡಾಕ್ಟರ್ ಬ್ರಿಜೇಂಡ್ಸನಾಥ್ಸೀಲ್ ರವರು ರಾಮಮೋಹನರು ಹೇಗೆ ನಿಜವಾಗಿಯೂ ಆಧುನಿಕ ಭಾರತದ ಪ್ರಾರ್ಥಗಾಮಿಗಳೂ ಜನಕರೂ ಆಗಿದ್ದರೆಂದು ತೋರಿಸಿದ್ದಾರೆ.

ಕಲ್ಲುತ್ತಾದಲ್ಲಿ ಅವರ ಗಳೆಯನೂ ಸಹಕಾರ್ಯಕರ್ತನೂ ಆಗಿದ್ದ ರೆಪೇರಂಡ್ ವಿಲಿಯಪ್ಪಾ ಆಡಮ್ ಅವರನ್ನು ಪ್ರಶಂಸಿಸುತ್ತೇ ನುಡಿದಿರುವ ಮಾತು ಈ ಸಂದರ್ಭದಲ್ಲಿ ಉಲ್ಲೇಖನಾರ್ಥವಾಗಿದೆ: “ಇದರೆ ಸ್ವತಂತ್ರನಾಗಿರಬೇಕು; ಇಲ್ಲದಿದ್ದರೆ ಇರಲೇಬಾರದು ಎಂಬುದು ಅವರ ಆಶಯವಾಗಿತ್ತು. ಅವರಿಗೆ ಬೇಕಾಗಿದ್ದ ದು ಸ್ವತಂತ್ರದ ಮಾತಾವರಣ. ಆಗಲೇ ಸಿದ್ಧವಾಗಿದ್ದ ಅಂಥ ಮಾತಾವರಣ ಲಭಿಸಿದಿದ್ದುದರಿಂದ ಅವರು ಆದನ್ನು ತಾವೇ ಸ್ವಷ್ಟಿಸಿಕೊಳ್ಳಬೇಕಾಯಿತು. “ನನ್ನ ಮನಸ್ಸೇ ನನ್ನ ರಾಜ್ಯ” ಎಂಬ ಇಂಗ್ಲಿಷ್ ಕವಿಯ ಮಾತು ಅವರ ಅಭಿಪ್ರಾಯವನ್ನೇ ವ್ಯಕ್ತಪಡಿಸುವಂತಿತ್ತು. ಈ ಸ್ವತಂತ್ರರಾಜ್ಯದಿಂದ ಅವರು ಸನ್ನಿಖೆರದ ಆವೃತ್ತಿತೆಯ ಪರಿಣಾಮವಾಗಿ ತಮ್ಮನ್ನು ಒಂದಳಿ ಒಂದುರೀತಿ ಅವರಿಸಿದ್ದ ಆಧ್ಯಾತ್ಮಿಕ, ಸಾಮಾಜಿಕ ಮತ್ತು ರಾಜಕೀಯ ದಬ್ಬಾಳಿಕೆಯನ್ನು ಪ್ರತಿಭಾವಿಸಿದರು. ಎಲ್ಲಕ್ಕಿಂತಲೂ ಹೆಚ್ಚಾಗಿ ಅವರು ಯಾವ ಆಧ್ಯಾತ್ಮಿಕ ಮತ್ತು ಸಾಮಾಜಿಕವ್ಯವಸ್ಥೆಯ ಫಲವಾಗಿ ತಮಗೆ ನ್ಯಾಯಸಮ್ಮತವಲ್ಲಿದ ಹೆಚ್ಚುಗಾರಿಕೆ ಮತ್ತು ಸವಲತ್ತುಗಳು ಲಭಿಸಿದ್ದವೇ ಅವನ್ನೇ ಎದುರಿಸಿ ಹೋರಾಡಿ ಗೌರವಾನ್ವಿತ ರಾದರು ಎಂಬುದನ್ನು ನಾವು ಒಂತ್ರಿಂದಿರುತ್ತೇನೆಂತಹಾಗಿದ್ದೇವೆನ್ನು ಸ್ವತಂತ್ರಪ್ರೇಮ ಅವರ ಆತ್ಮಂತ ಗಾಢವಾದ ಅಭಿಲಾಷಾಗಳಲ್ಲಿ ಒಂದಾಗಿತ್ತು. ಹಾಗೆ ಅವರಿಗೆ ಬೇಕಾಗಿದ್ದ ದು ಬರಿಯ ಶಾರೀರಿಕ ಸ್ವಾತಂತ್ರ್ಯವಲ್ಲ, ಮಾನಸಿಕ ಸ್ವಾತಂತ್ರ್ಯ; ಬರಿಯ ಕಾರ್ಯಸ್ವಾತಂತ್ರ್ಯವಲ್ಲ, ವಿಚಾರಸ್ವಾತಂತ್ರ್ಯ. ತನ್ನ ಜನರ ಮತವೂ ತನ್ನ ದೇಶದ ಪದ್ಧತಿಗಳೂ, ತನ್ನ ಕುಟುಂಬದ ಮತ್ತು ವಂಶದ ವೈಯಕ್ತಿಕ ಸ್ಥಾನಮಾನಗಳೂ ಹೊರಿಸಿದ ಸಂಕೊಲಿಫಳನ್ನು ಕೇವಲ ಸಹಜ ಪ್ರವೃತ್ತಿಯಿಂದಲೋ ಎಂಬಂತೆ ಅವನು ಕಿತ್ತಿಸೇದ. ತನ್ನ ಪಥದಲ್ಲಿ ಆಡಜಕೆಗಳಿದ್ದರೆ ಅವನ್ನು ಅವನು ನಿಖಿಲಿಲಿಂದ ಉರುಳಿಸಿದ. ತನ್ನ ಮಾನಸಿಕ ಸ್ವಾತಂತ್ರ್ಯದ ಮೇಲೆ ದಾಳಿಮಾಡಲು ಯಾರಾದರೂ ಪರೋಕ್ಷವಾಗಿ ಯತ್ನಿಸಿದರೂ ಸಾಕು, ಅವನು ಆದರಿಂದ ತನಗೆ ಗಾಢವಾದ ಕೇಡೂ ಅಪಮಾನವೂ ಉಂಟಾದಂತೆ ಭಾವಿಸಿ ಪ್ರತಿಭಟಿಸುತ್ತಿದ್ದೆ. ತನ್ನ ಸ್ವಂತ ಸ್ವಾತಂತ್ರ್ಯವನ್ನು ಕಳೆದುಕೊಳ್ಳಬೊಡದೆಂಬ ಹಟೆ, ತನ್ನ ಮಾನಸಿಕ ಸ್ವಾತಂತ್ರ್ಯ ಸ್ವಲ್ಪ ಆಕ್ರಮಣಕ್ಕೆ ಗುರಿಯಾಗುವ ಸಂಭವ ತಲೆ ದೋರಿದರೂ ಶಂಕೆ—ಇವುಗಳೂಡನೆ ಇತರರ ಹಕ್ಕುಗಳನ್ನು ಒಟ್ಟಿಕೊಳ್ಳುವ ಸೌಜನ್ಯವೂ

ಸೇರಿತ್ತು.” ಸೈಸಿರ್ ಮತ್ತು ಸಾಮಾಜಿಕ ನಿಯಮಗಳು ಯಾರನ್ನು ತನ್ನ ನಿರ್ವಹಾದವಾದ ಹೆಚ್ಚೆಟಿಗೆ ಒಳಪಡಿಸಿದ್ದವೋ ಅವರ ವಿಷಯದಲ್ಲಾ ಅವನು ಈ ಸೌಜನ್ಯವನ್ನು ತೋರಿಸುತ್ತಿದ್ದಂತಹ ಒಂದು ವಿಶೇಷವಾಗಿತ್ತು. ಅವನ ವೈಶಿಷ್ಟ್ಯಗಳಲ್ಲಿ ಒಂದಾಗಿದ್ದ ಈ ಸ್ವಾತಂತ್ರ್ಯಪ್ರೇಮದ ಮೂಲ ಸುನಿಯಂತ್ರಿತವೂ ಆತ್ಮಸಂಯುಮದಿಂದ ಕೂಡಿದ್ದೂ ಆದ ಸ್ವಾತಂತ್ರ್ಯ ಉದಾತ್ಮವಾದ ಉದ್ದೇಶಗಳನ್ನು ಸಾಧಿಸಬಲ್ಲಂತಹ ಎಂಬ ವಿಚಾರಪ್ರಚೇರಿತವಾದ ನಂಬಿಕೆ. ಅದನ್ನು ಅನುಭವಿಸುವ ಸುಖವನ್ನು ಅವನು ಯಾವ ಒಂದು ವರ್ಗಕ್ಕಾಗಲಿ ವರ್ಣಕ್ಕಾಗಲಿ ಜನಾಂಕಾಗಲಿ ರಾಷ್ಟ್ರಕ್ಕಾಗಲಿ ಮತ್ತು ಕ್ಷಾಗಲಿ ಸೀಮಿತಗೊಳಿಸಲು ಪ್ರಯತ್ನಿಸಲಿಲ್ಲ. ಅವನ ಅನುಕಂಪದ ವ್ಯಾಪ್ತಿ ಸಮಗ್ರ ಮಾನವಕುಲವನ್ನು ಒಳಗೊಂಡಿತ್ತು.”

## ಶ್ರೀಕೃಷ್ಣರ್ಥ ಸುಧಾರಣೆ

ಅಂದು ಭಾರತದಲ್ಲಿದ್ದ ಶಿಕ್ಷಣಪದ್ಧತಿಯನ್ನು ಸುಧಾರಿಸಿದ ಹೊರತು ರಾಷ್ಟ್ರವನ್ನು ಶರೀರವಾನಗಳ ಕಾಲ ಅದನ್ನು ಅವರಿಸಿದ್ದ ನಿದ್ರೆಯಿಂದ ಎಚ್ಚರಿಸಲು ಆಗುವುದಿಲ್ಲವೆಂದು ರಾಮವೋಹನರಿಗೆ ಜೆನ್ನಾಗಿ ಅರ್ಥವಾಗಿತ್ತು. ಇಡೀ ಶಿಕ್ಷಣವ್ಯವಸ್ಥೆಯನ್ನೇ ಹೊಸ ದಾಗಿ ರೂಪಿಸುವ ಆಗತ್ಯವಿತ್ತು. ಅಂದು ಚೇಕಾರಿದ್ದು ದು ಭಾರತಕ್ಕೆ ರಾಷ್ಟ್ರಗಳ ಕೂಟದಲ್ಲಿ ಮತ್ತೆ ಸರಿಯಾದ ಸ್ಥಾನವನ್ನು ಕೊಡಬಲ್ಲ ವಿಚಾರಾತ್ಮಕವೂ ವೈಜ್ಞಾನಿಕವೂ ಆದ ಶಿಕ್ಷಣ ಕ್ರಮ. ಕಂಪನಿಯ ಸರ್ಕಾರ ಹಿಂದೂಪಂಡಿತರ ನೇತ್ಯಪ್ರದಲ್ಲಿ ಒಂದು ಸಂಸ್ಕೃತಪಾಠಾಲೆಯನ್ನು ಸ್ಥಾಪಿಸಿ ಭಾರತದಲ್ಲಿ ಆಗಲೇ ಪ್ರಚಾರದಲ್ಲಿದ್ದ ಶಾಸ್ತ್ರಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡಲು ತೀವ್ರಾನಿಸಿದಾಗ ರಾಮವೋಹನರು ಆ ತೀವ್ರಾನವನ್ನು ಪ್ರತಿಭಟಿಸಿದರು. ಪ್ರಕೃತಿವಿಜ್ಞಾನ, ಭೌತಿಕಿಜ್ಞಾನ, ರಾಸಾಯನಿಕವಿಜ್ಞಾನ, ಗಣಿತವಿಜ್ಞಾನ, ಮೊದಲಾದವನ್ನು ಬೋಧಿಸಬೇಕೆಂದು ಅವರ ಅಪೇಕ್ಷೆಯಾಗಿತ್ತು. ಇಲ್ಲಿ ನೇಡಿಸಿಬಂದೂ ಇರಂದು ಅವರು ಗವರ್ನರ್ ಜನರಲ್ ಲಾರ್ಡ್ ಅಮ್ಲ್ಯರ್ಸ್‌ಪರಿಗೆ ಬರದ ಪತ್ರದಲ್ಲಿ ಹೇಳಿದ ಮಾತುಗಳಿವು: “ಸರ್ಕಾರದವರು ಈಗಾಗಲೇ ಪ್ರಚಾರದಲ್ಲಿರುವ ವಿದ್ಯೆಯನ್ನು ನೀಡಲು ಹಿಂದೂಪಂಡಿತರ ಮೇಲ್ಮೈಚಾರಕೆಯಲ್ಲಿ ಸಂಸ್ಕೃತಶಾಲೆಯೊಂದನ್ನು ಸ್ಥಾಪಿಸಲಿದ್ದಾರೆ. ಯೂರೋಪಿನಲ್ಲಿ ಲಾರ್ಡ್ ಬೇಕನ್ ನಿಗಿಂತಲೂ ಮೊದಲಿದ್ದ ಪಾಠಾಲೆಗಳನ್ನು ಹೋಲುವ ಈ ಸಂಸ್ಕೃತಾದಿಯಲ್ಲಿ ಕೆಲಸ ಸಮಾಜಕ್ಕೆ ಉಪಯೋಗವಿಲ್ಲದ ಅರ್ಥವಾ ತೀರಾ ಅಲ್ಲ ಪ್ರಯೋಜನಕಾರಿಗಳಾದ ವ್ಯಾಕರಣ ನಿಯಮಗಳಿಂದಲೂ ಆಧ್ಯಾತ್ಮಿಕ ತರ್ಕಾರ್ಥಿಗಳಿಂದಲೂ ಯುವಕರ ಮನಗಳನ್ನು ತುಂಬುವುದೊಂದೇ ಎಂದು ನಿರ್ಧಿಷ್ಟಸಂಭವುಂದು. ಅಲ್ಲಿ ವಿದ್ಯಾರ್ಥಿಗಳು ಗಳಿಸುವುದು ಎರಡು ಸಾಧಿತ್ಯಗಳನ್ನು ಒಳಗೊಂಡಿತ್ತು.”

ವರ್ಷಗಳ ಹಿಂದೆ ತಿಳಿದಿದ್ದ ವಿಪಯಗಳನ್ನು ಮತ್ತು ಅದರ ಜೊತೆಗೆ ಅಲ್ಲಿಂದಿಚೆಗೆ ಉಹಾಪೋಹನರತರು ಸೈಕ್ಸ್‌ಪ್ರಿಂಟ್ ತಿರುಳಿಲ್ಲದ ತರ್ಕಭೇದಗಳನ್ನು. ಇವನ್ನು ಈಗಾಗಲೇ ಈ ದೇಶದ ಎಲ್ಲ ಭಾಗಗಳಲ್ಲಾ ಬೋಧಿಸಲಾಗುತ್ತಿದೆ. ಬ್ರಿಟಿಷ್ ಜನರನ್ನು ಸರಿಯಾದ ತಿಳಿವಳೆ ಪಡೆಯದಂತೆ ಮಾಡಿ ಮೌಧ್ಯದಲ್ಲಿರಿಸಬೇಕೆಂಬ ಉದ್ದೇಶವಿದ್ದಿದ್ದರೆ ಅಂಥ ಮೌಧ್ಯ ವನ್ನು ಸ್ಥಿರೀಕರಿಸಲು ಸಾಧಕವಾಗಿದ್ದ ಮುದ್ಯರುಗದಲ್ಲಿ ಪಂಡಿತರಿಯವಾಗಿದ್ದ ಶಾಕೀಕ ಪದ್ಧತಿಯನ್ನು ತಳ್ಳಿಹಾಕಲು ಬೇಕನಿನ ಸಿದ್ಧಾಂತಗಳಿಗೆ ಅವಕಾಶಕೊಡುತ್ತರಲ್ಲ. ಅದೇ ರೀತಿ ಇಲ್ಲಿಯ ಸಂಸ್ಕೃತ ವಿದ್ಯಾಪದ್ಧತಿ ಈ ದೇಶವನ್ನು ಕತ್ತಲಲ್ಲಿಟ್ಟಿರಲು—ಅದು ಬ್ರಿಟಿಷ್ ಶಾಸನಕರ್ತರ ಉದ್ದೇಶವಾಗಿದ್ದ ಪಕ್ಷಕ್ಕೆ—ಸಹಾಯಕವಾಗಿರುತ್ತದೆ. ಅದರೆ ಇಲ್ಲಿನ ಜನರನ್ನು ಉತ್ತಮಪಡಿಸುವುದು ಸರ್ಕಾರದ ಗುರಿಯಾಗಿರುವದರಿಂದ ಅದು ಹೆಚ್ಚು ಪ್ರಗತಿಪರವೂ ಪ್ರಬೋಧಕವೂ ಆದ ಗಣತವಿಜ್ಞಾನ, ರಸಾಯನವಿಜ್ಞಾನ, ಅಂಗರಚನಾ ಶಾಸ್ತ್ರ ಮತ್ತು ಇತರ ಉಪಯುಕ್ತಶಾಸ್ತ್ರಗಳನ್ನು ಒಳಗೊಂಡಿರುವ ವಿದ್ಯಾಪದ್ಧತಿಗೆ ಒತ್ತಾಸೆ ಕೊಡಬೇಕು. ಈಗ ನಿಯೋಜಿತವಾಗಿರುವ ಹಣದಿಂದ ಯೂರೋಪಿನಲ್ಲಿ ಶಿಕ್ಷಣಪಡೆದು ಬಂದಿರುವ ಕೆಲವರು ಬುದ್ಧಿಪಂತ ವಿದ್ವಾಂಸರನ್ನು ನೇಮಿಸಿ ಅಗತ್ಯವಾದ ಪ್ರಸ್ತುತಿಗಳನ್ನು ಸಲಕರಣೆಗಳನ್ನಾ ಒದಗಿಸಿ ಮಹಾಪಾಠಾಲೆಯೊಂದನ್ನು ಸಾಫ್ಟ್‌ಐಸು ಪ್ರದರಿಂದ ಈ ಉದ್ದೇಶವನ್ನು ಸಾಧಿಸಬಹುದು.”

ಅಂದು ಭಾರತದ ಕೈಸ್ತರ ಪ್ರಧಾನ ಬಿಷಪ್ ಆಗಿದ್ದ ಬಿಷಪ್ ಹೇಬರ್ ಈಗದ ವನ್ನು ಲಾರ್ಡ್ ಆರ್ಥರ್ ಸ್ಟೇರ್ಲಿಂಗ್ ತಲಹಿಸಿದರು. ಸಾರ್ವಜನಿಕ ವಿದ್ಯಾಭ್ಯಾಸ ಸಮಿತಿಯ ಅಧ್ಯಕ್ಷರಾಗಿದ್ದ ಜೆ. ಎಚ್. ಹ್ಯಾರಿಸನ್‌ಸ್ಟೇರ್ಲಿಂಗ್ ಅನಹ್— ಎಂದು ಬರೆದರು. ೧೮೮೧ ರಲ್ಲಿ ಲಾರ್ಡ್ ರಿಪನ್ ಸಾಫ್ಟ್‌ಐಸಿದ ಶಿಕ್ಷಣದ ಅಯೋಗ ಎಂದು ಬರೆಯಿತು: “ರಾಮಚೋಹನರು ಒತ್ತಾಯಪಡಿಸುತ್ತಿದ್ದ ಕಾರ್ಯನೀತಿಯನ್ನು ಹೀಗೆ ಬರೆಯಿತು: “ರಾಮಚೋಹನರು ಒತ್ತಾಯಪಡಿಸುತ್ತಿದ್ದ ಕಾರ್ಯನೀತಿಯನ್ನು ಸಾಫ್ಟ್‌ಐಸಿದ ವರೆಲ್ಲರೂ ಒಪ್ಪುವುದಕ್ಕೆ ಹನ್ನೆರಡು ವರ್ಷಕಾಲ ಚರ್ಚೆಯೂ ಮೆಕಾಲೆಯು ಬೆಂಬಲವೂ ಗವರ್ನರ್ ಜನರಲ್ ರವರ ನಿಣಾರ್ಯಕ ಕ್ರಿಯೆಯೂ ಬೇಕಾದವು.”

“ತೋಲ್” ಪದ್ಧತಿಗೆ ವಿರುದ್ಧವಾದ ಈ ವೆಚ್ಚಾನಿಕ ಶಿಕ್ಷಣವನ್ನು ರಾಮ ಹೋಹನರು ಎತ್ತಿಹಿಡಿದುದನ್ನು ಸಾಂಪ್ರದಾಯಿಕ ಶಿಕ್ಷಣಕ್ರಮದ ಸಮರ್ಥಕರು ಅಪಾಧ ಮಾಡಿಕೊಂಡು ಅವರ ಮೇಲೆ ಅಪಪ್ರಜಾರ ನಡೆಸಿದರು. ಅವರು ಸಂಸ್ಕೃತವನ್ನೇ ಅಲ್ಲಾಗಳಿದ್ದರೆಂದೂ ನಮ್ಮ ಶಿಕ್ಷಣವೆಷ್ಟೆಯಿಂದ ಸಂಸ್ಕೃತವನ್ನು ತೆಗೆದುಹಾಕಲು ಪ್ರಯತ್ನಿಸುತ್ತಿದ್ದರೆಂದೂ ಅವರ ಮೇಲೆ ಮಿಥಾಪವಾದವನ್ನು ಹೊರಿಸಲಾಯಿತು. ವಿಲಕ್ಷಣವೂ ಆಬಧಿಪೂ ಆದ ಈ ಅಪಾದನೆಯನ್ನು ಅವರು ಹೊರಿಸಿದ್ದು ೧೮೭೫ ರಲ್ಲಿ ಸಂಸ್ಕೃತ ಸಾಹಿತ್ಯದ ವ್ಯಾಸಂಗಕ್ಕಂದೂ ಹಿಂದೂ ಏಕಮೂರ್ತಿತತ್ವದ ಸಮರ್ಥನೆಗೆಂದೂ ವೇದಾಂತ ಕಾಲೇಜನ್ನು ಸಾಫ್ಟ್‌ಐಸಿದ್ದ ವ್ಯಕ್ತಿಯಮೇಲೆ. ೧೮೭೯ ರ ಜೂಲೈ ೨೨ ರಂದು ವಿಲಯಂ ಆಡಂ ಬರೆದ ಮಾತುಗಳಿವು: “ಕೆಂಪೆಗೆ ರಾಮಚೋಹನರಾಯ್ ಚಿಕ್ಕದಾದರೂ ಚೊಕ್ಕವಾದ ವೇದಾಂತ ಕಾಲೇಜೆಂಬ ಸಂಕ್ಷೇಯನ್ನು ಕಟ್ಟಿದ್ದಾರೆ. ಅದರಲ್ಲಿ ಹಿಂದೂ ಏಕಮೂರ್ತಿತತ್ವದ ಪ್ರಚಾರಕ್ಕಾಗಿ ಪಂಡಿತರೊಬ್ಬರು ಕೆಲವರು ಹಿಂದೂ ಯುವರಿಗೆ ಸಂಸ್ಕೃತ ಸಾಹಿತ್ಯವನ್ನು ಬೋಧಿಸುತ್ತಿದ್ದಾರೆ. ಈ ಸಂಸ್ಕೃತ ಸಾಹಿತ್ಯವನ್ನು ಬೋಧಿಸುತ್ತಿದ್ದಾರೆ.

ವಿಜ್ಞಾನ ಮತ್ತು ಇತರ ವಿದ್ಯೆಯ ಮತ್ತು ಕ್ಷೇಸ್ತ ಏಕಮೂಲೀತತ್ವದ ಬೋಧನೆಗೂ ಅವಕಾಶವಂತಿರುವಾಡಿಕೊಡಲು ಅವರ ಒಟ್ಟಿಗೆಯಿದೆ. ಆ ಬೋಧನೆ ಬಂಗಾಳಿ ಅಥವಾ ಸಂಸ್ಕೃತಭಾಷೆಗಳಲ್ಲಿ ನಡೆಯಬೇಕಂಬುದಷ್ಟೇ ಅವರು ಕೇಳುವುದು.”

ಮತಸಂಸ್ಥೆಯಿಂದ ರೂಪಿತವಾದ ಶಿಕ್ಷಣಕ್ರಮಕ್ಕೆ ಬದಲಾಗಿ ವೈಜ್ಞಾನಿಕ ಶಿಕ್ಷಣದ ಹಾದಿಯನ್ನು ಹಿಡಿಯುತ್ತಿದ್ದ ಪರೋಪ್ಯ ದೇಶಗಳಂತಹೇ ನಮ್ಮ ದೇಶದಲ್ಲಾಗ ವೈಜ್ಞಾನಿಕ ಶಿಕ್ಷಣ ಹರಡಬೇಕೆಂದೂ ಅದರ ಫಲವಾಗಿ ಮೌಳ್ಳ ಸಂಜನಿತವಾದ ಅಂಥ ಶ್ರದ್ಧೆಯನ್ನು ಬಿಟ್ಟು ತಿಳವಳಿಕೆಯ ವಾಗಿವನ್ನು ಅನುಸರಿಸಬೇಕೆಂದೂ ರಾಮ ಮೋಹನರು ತವಕ್ಕನ್ನತ್ತಿದ್ದರು. ಉಗ್ರ ರಲ್ಲಿ ಹಿಂದೂ ಕಾಲೇಜು ಸಾಫಿತವಾದಾಗಿ ಅವರು ಡೇವಿಡ್ ಹೇರ್ ಮತ್ತು ಇತರರ ಜ್ಞಾತೆಸೇರಿ ಅದಕ್ಕೆ ಬೆಂಬಲಕೊಟ್ಟಿರು. ಆದರೆ ಹಿಂದೂಗಳಲ್ಲಿ ಸಂಪ್ರದಾಯವಾದಿಗಳು ಆ ಸಂಸ್ಥೆಯ ಸಾಫಾಪನೆಯಲ್ಲಿ ಅವರು ಭಾಗ ವಹಿಸುವುದಕ್ಕೆ ಆಕ್ರೇಪಣ ಎತ್ತಿದ್ದರಿಂದ ಅವರು ಅದರೂಡನೆ ತಮಗಿದ್ದ ಸಂಬಂಧವನ್ನು ತೋರಿಯಬೇಕಾಯಿತು. ಆದರೂ ಹಿಂದೂ ಕಾಲೇಜು ಯೋಜನೆಯ ಪ್ರಮುಖಿ ಪ್ರೇರಕರಲ್ಲಿ ರಾಮಮೋಹನರೂ ಒಬ್ಬರೆಂಬುದರಲ್ಲಿ ಸಂಭಯವಿಲ್ಲ.

ಹಿಂದೂ ಕಾಲೇಜನ್ನು ಸಾಫಾಟಿಸಬೇಕೆಂದು ನಿರ್ಣಯಿಸಿದ ಸಭೆ ಉಗ್ರ ನೆಯ ಮೇ ರಳಿ ನೆಯ ತಾರೀಖಿನ ಶ್ರೇಷ್ಠನಾಯಾಸಾನಿ ನದ ಪ್ರಧಾನ ನಾಯಾಧಿಕಾರಿದ್ದ ಸರ್ ಹೈಡ್ರೋ ಈಸ್ಟ್ ರವರ ಮನೆಯಲ್ಲಿ ಸೇರಿತ್ತು. ಅದಾದ ನಾಲ್ಕು ದಿನಗಳ ತರುವಾಯ ಈಸ್ಟ್ ರವರು ಇಂಗ್ಲಂಡಿನಲ್ಲಿ ನಾಯಾಧಿಪತಿಗಳಾಗಿದ್ದ ಜೆ. ಹ್ಯಾರಿಂಗ್ಟನ್ ಎಂಬವರಿಗೆ ಬರದ ಕಾಗದದಲ್ಲಿ ಹೇಗೆ ಹೇಳಿದರು: “ಇಲ್ಲಿ ಈಚೆಗೆ ಒಂದು ಅಸ್ತಿಕರವೂ ಅಪೂರ್ವವೂ ಆದ ದೃಶ್ಯದ ಪ್ರದರ್ಶನ ನಡೆಯಿತು. ಕಾಲ ಸನ್ನಿಹಿತವಾದಾಗ ಎಲ್ಲವೂ ಹೇಗೆ ಬದಲಾಯಿಸುತ್ತದೆ ಎಂಬುದನ್ನು ಅದು ತೋರಿಸುತ್ತದೆ. ಕೆಲ್ಕುತ್ತದಲ್ಲಿ ರಾಮಮೋಹನರಾಯ ಎಂಬ ನನಗೆ ಚಿನ್ನಾಗಿ ಪರಿಸಿತರಾದ ಬಾಹ್ಯಣಿರಿದ್ದಾರೆ. ಅವರು ತಮ್ಮ ಬುದ್ಧಿಶ್ಕ್ರಿಗೂ ಶರೀರಾಶೀಲತೆಗೂ ಈ ದೇಶದ ಜನರಲ್ಲಿ ಖ್ಯಾತರಾಗಿದ್ದಾರೆ. ನಮ್ಮ ದೊಡ್ಡ ಮನುಷ್ಯರಲ್ಲೂ ಅನೇಕರು ಅವರನ್ನು ಚಿನ್ನಾಗಿ ಬಲ್ಲಾರು. ಅವರು ಮೇ ತಿಂಗಳ ಅದಿಯಲ್ಲಿ ನನ್ನನ್ನು ಕಂಡು ಉತ್ತಮವಟ್ಟಿದ ಪರೋಪ್ಯರಂತಹೇ ತಾವೂ ತಮ್ಮ ಮಹಕ್ಕಳಲ್ಲಿ ವಿಶಾಲಮನಸ್ಸನ್ನು ಬೆಳೆಸುವಂಥ ಶಿಕ್ಷಣಪ್ರದಾನ ಮಾಡುವ ಸಂಸ್ಕೃತೋಪನಿಷತ್ತಿನಲ್ಲಿ ಪ್ರಮುಖಿ ಹಿಂದೂಗಳನೇಕರು ಬಯಸುವುದಾಗಿಯೂ ನಾನು ನನ್ನ ಆಶ್ರಯದಲ್ಲಿ ಸಭೆಯೊಂದನ್ನು ಕರೆದು ಆ ಉದ್ದೇಶದ ನರವೇರಿಕೆಗೆ ಸಹಾಯನೀಡಬೇಕೆಂದೂ ಹೇಳಿದರು. ಅವರು ಹೊರಣಿಹೋದಮೇಲೆ ನಾನು ನಮ್ಮಿಬ್ಬಿರಿಗೂ ನಡೆದಿದ್ದ ಮಾತುಕತೆಯನ್ನು ಗವರ್ನರ್ ಜನರಲ್ ರವರಿಗೆ ತಿಳಿಸಿದೆ. ಅವರು ಆ ವಿಪರ್ಯವನ್ನು ತಮ್ಮ ಉಸ್ಕಾಡ ಮಂತ್ರಲೋಚನಾಸಭೆಯ ಮುಂದಿಟ್ಟಿರು. ಅದರ ಸದಸ್ಯರೆಲ್ಲಾ ನಾನು ಮಾಡಿದ್ದುದಕ್ಕೆ ತಮ್ಮ ಒಟ್ಟಿಗೆಯಿತ್ತು, ಈ ವಿಚಾರದಲ್ಲಿ ಅಸ್ತಿತ್ವ ಯುಳ್ಳವರು ನನ್ನ ಮನೆಯಲ್ಲಿ ಸಭೆ ಸೇರಲು ತಮ್ಮದೇನೂ ಆಕ್ರೇಪಣಯಿಲ್ಲವಂದು ತಿಳಿಸಿದರು. ಆದೇ ಪ್ರಕಾರ ಉಗ್ರ ನೆ ಮೇ ರಳಿ ರಂದು ನನ್ನ ಮನೆಯಲ್ಲಿ ಸಭೆ ನಡೆಯಿತು. ಐವತ್ತುಕ್ಕಿಂತಲೂ ಹೆಚ್ಚುಮಂದಿ ಕುಲೀನರೂ ಶ್ರೀಮಂತರೂ ಗೌರವಸ್ಥರೂ

ಆದ ಹಿಂದೂಗಳು ಅದರಲ್ಲಿ ಭಾಗವಹಿಸಿದ್ದರು. ಪ್ರಮುಖ ಹಂಡಿತರೂ ಬಂದಿದ್ದರು. ಸುಮಾರು ಆರ್ಥಿಕ ರೂಪಾಯಿ ಚಂದಾಹಣ ಕೂಡಿತು. ಇನ್ನುಷ್ಟು ಹಣಕ್ಕೆ ವಾಗ್ನನ ಲಭಿಸಿತು. ಅಂದಿನ ಕಾರ್ಯಕ್ರಮವನ್ನು ಆರಂಭಿಸುವ ಮೊದಲು ನಾನು ನೇರಿದ್ದವರಲ್ಲಿ ಕೆಲವರೋಡನೆ ಮಾತಾಡುತ್ತಿದ್ದೆ. ಅವರಲ್ಲಿ ಉನ್ನತಕುಲದವನೂ ಐಶ್ವರ್ಯವಂತನೂ ಪ್ರಭಾವಶಾಲಿಯೂ ಆದ ಬಾಹ್ಯಣನೊಬ್ಬ ರಾಮಮೋಹನರನ್ನು ತೀವ್ರವಾಗಿ ವಿರೋಧಿಸುವುದನ್ನು ಕಂಡೆ. ಈಚೆಗೆ ರಾಮಮೋಹನರು ತಮ್ಮ ಬರಹಗಳಲ್ಲಿ ಹಿಂದೂ ಗಳ ವಿಗ್ರಹಾರಾಧನೆಯನ್ನು ಖಂಡಿಸಿ ತಮ್ಮ ದೇಶಭಾಂಧವರನ್ನು ಕಟ್ಟುವಾಗಿ ಭಿಂಬಾರಿ ಮಾಡಿದ್ದುದೇ ಇದಕ್ಕೆ ಕಾರಣ.”

ರಾಮಮೋಹನರು ಹಿಂದೂ ಕಾಲೇಜು ಯೋಜನೆಯ ಪ್ರಮುಖ ಪ್ರವರ್ತಕರಲ್ಲಿ ಒಬ್ಬರಾಗಿದ್ದರೆಂದೂ ಆ ಯೋಜನೆ ವಿಪತ್ತಿಗೆ ಗುರಿಯಾಗಿ ತಾವು ಅದರಲ್ಲಿ ಭಾಗವಹಿಸಿ ದುದರಿಂದ ಅದು ವಿಫಲವಾಗಬಹುದಾದ ಸಂಭವ ಒದಗಿದಾಗ ಅವರು ಅದರಿಂದ ದೂರವಾದರೆಂದೂ ಮೇಲೆ ಉದ್ದರಿಸಿದ ವಾಕ್ಯಗಳು ಸಂದೇಹಕ್ಕೆ ಡೆಯಿಲ್ಲದಂತೆ ತೋರಿಸುತ್ತವೆ.

೧೨೨೨ ರಲ್ಲಿ ರಾಮಮೋಹನರು ಏಕಮೂಲಿಕರ್ತ್ವ ಪ್ರಭಾರಸಭೆಯ (ಯಾನಿ ಟೇರಿಯನ್ ಅಸೋಸಿಯೇಷನ್) ಅಶಯದಲ್ಲಿ ಉನ್ನತ ಇಂಗ್ಲಿಷ್ ಶಾಲೆ (ಹೈ ಇಂಗ್ಲಿಷ್ ಸ್ಕೂಲ್) ಯನ್ನು ಸ್ಥಾಪಿಸಿ ಅದರ ವಿಚಾನ್ನೆಲ್ಲಾ ತಾವೇ ವಹಿಸಿಕೊಂಡರು. ಡೇವಿಡ್ ಹೇರ್ ಮತ್ತು ರೆವರೆಂಡ್ ಆದಮ್ ಆದರ ವ್ಯವಸ್ಥಾಪಕ ಸಮಿತಿಯಲ್ಲಿದ್ದರು. ಮಹಿಳೆ ದೇವೇಂದ್ರನಾಥ ತಾಕೂರರು ಇದರ ವಿದ್ಯಾರ್ಥಿಗಳೆಲ್ಲಾಬ್ಜರು. ಇತರ ಶಾಲೆಗಳಲ್ಲಿ ವಿಜ್ಞಾನವನ್ನು ಬೋಧಿಸುತ್ತಿದ್ದ ಭಾಷೆ ಇಂಗ್ಲಿಷ್; ಈ ಶಾಲೆಯಲ್ಲಿ ಅದನ್ನು ಬಂಗಾಳಿಯಲ್ಲಿ ಬೋಧಿಸಲೋಡಿದ್ದರು. ೧೨೨೧ ರ ಡಿಸೆಂಬರಿನಲ್ಲಿ ರಾಮಮೋಹನರು “ಸಂಪಾದ ಕೌಮುದಿ” ಎಂಬ ಬಂಗಾಳ ವಾರಪತ್ರಿಕೆಯನ್ನು ಪ್ರಕಟಿಸಿದರು. ಈ ಪತ್ರಿಕೆಯ ಸಂಚಿಕೆಗಳೊಂದರಲ್ಲಿ ಅವರು ನಿರ್ಗತಿಕರಾದ ಹಿಂದೂಗಳ ಮಕ್ಕಳಿಗೆ ಉಚಿತ ಶಿಕ್ಷಣ ಕೊಡಬೇಕೆಂದು ಸರ್ಕಾರವನ್ನು ಪ್ರಾರ್ಥಿಸುವ ಲೇಖನವೊಂದನ್ನು ಬರೆದರು. ೧೨೨೧-೨೨ ರ ಮಧ್ಯ ಅವರು ತಮ್ಮ ವಾರಪತ್ರಿಕೆಯಲ್ಲಿ ಅನೇಕ ವ್ಯಜಾಖ್ಯಾನಿಕ ವಿಷಯ ಗಳನ್ನು ಕುರಿತು ಲೇಖನಗಳನ್ನು ಪ್ರಕಟಿಸಿದರು. “ಧ್ವನಿವಿಜ್ಞಾನದಲ್ಲಿ ಮರುದಿನ, “ಅಯುಂತದ ಗಂಣಗಳು,” “ಮೀನುಗಳ ನಡೆವಳಿ,” “ಬಲೂನೊಂದರ ವಣನೆ”— ಇವು ಆ ವಿಷಯಗಳಲ್ಲಿ ಕೆಲವು. ಇವಲ್ಲದೆ ರಾಮಮೋಹನ ವಾಕರಣ, ಭೂಗೋಳ ಶಾಸ್ತ್ರ, ಲಿಗೋಳವಿಜ್ಞಾನ, ಜ್ಯಾಮಿತಿ—ಇವುಗಳಮೇಲೆ ಬಂಗಾಳಿಯಲ್ಲಿ ಪತ್ರ ಪುಸ್ತಕಗಳನ್ನು ರಚಿಸಿದರು.

ಗಣಿತಶಾಸ್ತ್ರ, ಪ್ರಕೃತಿವಿಜ್ಞಾನ, ರಸಾಯನವಿಜ್ಞಾನ, ಮೊದಲಾದವನ್ನು ಬೋಧಿಸಬೇಕೆಂದು ರಾಮಮೋಹನರು ಮಾಡಿದ ಮನವಿ ಅವರ ಮರಣಾನಂತರ ಎಷ್ಟೋ ವರ್ಷಗಳಾದ ಮೇಲೆ ಘಲಕೊಟ್ಟಿತು. ಭಾರತದಲ್ಲಿ ವ್ಯಜಾಖ್ಯಾನಿಕಶಿಕ್ಷಣವನ್ನು ಅನುಷ್ಠಾನಕ್ಕೆ ತರಬೇಕೆಂಬ ಚಳುವಳಿಯನ್ನು ಆರಂಭಿಸಿದವರು ಅವರೇ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.

## ಬಂಗಾಳಿ ಗದ್ಯದ ಪಿತಾಮಹರು

ಹತ್ತೊಂಬತ್ತನೆಯ ಶತಮಾನದ ಆದಿಭಾಗದ ಬಂಗಾಳಿ ಗದ್ಯ ಬಹುಮಟ್ಟಿಗೆ ಸಂಸ್ಕृತ ಶಬ್ದಗಳ ಕಲಬರಕೆಯಾಗಿ ಶೋಚನೀಯವನ್ನಿಂದಷ್ಟು ರೂಪರಹಿತವಾಗಿತ್ತು. ಅದು ಆಗ ಸಾಧ್ಯವಾದಷ್ಟೂ ಸಂಸ್ಕृತ ಪದಪರ್ಯೋಗಮಾಡುವುದರಲ್ಲಿ ಒಬ್ಬರೊಡ ನೆಬ್ಬಿರು ಸ್ಥಿರಸ್ತುತಿದ್ದ ಪಂಡಿತರ ಕೈಸೇರಿತ್ತು. ಹತ್ತೊಂಬತ್ತನೆ ಶತಮಾನದ ಆರಂಭವಷ್ಟಗಳ ಕು ಸಂಸ್ಕृತಭಾಷ್ಯವು ವಾದ ಬಂಗಾಳಿ ಗದ್ಯ ತನ್ನ ರೂಪರೇಷೆಗಳಲ್ಲಿ ಬಂಗಾಳಿಯಂತೂ ಆಗಿರಲಿಲ್ಲ.

ಬಂಗಾಳಿ ಗದ್ಯಕ್ಕೆ ಮೊದಲು ಪ್ರೋಫೆಸ್‌ನಿಂದಿದರು ಸೆರಾಂಪುರದ ಶ್ರೀಸ್ತಾಪಾಧಿಗಳು ಮತ್ತು ಘೋರ್ನಾವಿಲಿಯಂ ಕಾಲೇಜಿನ ಪಂಡಿತರು. ಪಾದ್ರಿಗಳಿಗೆ ಅದರಲ್ಲಿದ್ದ ಆಸಕ್ತಿಗೆ ಕಾರಣ ಅದು ಕೈಸ್ತಮತ ಪ್ರಚಾರಕ್ಕೂಂದು ಸಾಧನವಾಗಬಲ್ಲದು ಎಂಬ ಕಾರಣದಿಂದ. ಘೋರ್ನಾವಿಲಿಯಂ ಕಾಲೇಜಿನವರು ಅದನ್ನು ಆಡಳಿತದ ಉದ್ದೇಶಗಳಾಗಿ ಒಳಸಬಿಂಬಿದರು. ತಾವು ಆಳುತ್ತಿದ್ದ ಜನರೂಪನೆ ನೇರಸಂಪರ್ಕವನ್ನು ಬೆಳೆಸಲು ಸಾಧ್ಯವಾಗುವಂತೆ ತರುಣ ವಯಸ್ಸಿನ ಬಿಟಿಷ್ ಅಧಿಕಾರಿಗಳಿಗೆ ಬಂಗಾಳಿ ಭಾಷೆಯನ್ನು ಕಲಿಸಲಾಗುತ್ತಿತ್ತು.

ಇಂಗ್ಲಿಷ್‌ನಲ್ಲಿ ಬರೆದ ಹಾಲ್‌ಹೆಡ್‌ರವರ ಬಂಗಾಳಿ ವ್ಯಾಕರಣ ಐಇಟ ರಲ್ಲಿ ಪ್ರಕಟ ವಾಯಿತು. ಅದು ಪರಂಗಿಯವರ ಉಪಕಾರಾರ್ಥವಾಗಿ ರಚಿತವಾದುದೆಂದು ಅದರ ಮುಖಿಪುಟದಲ್ಲಿ ಹೇಳಿದೆ. ಅದರ ಅನಂತರ ಕು ಕ್ಷೇತ್ರದಲ್ಲಿ ಕೆಲಸ ಮಾಡಿದವನೆಂದರೆ ಸೆರಾಂಪುರದ ಪಾದ್ರಿಗಳಲ್ಲಿ ಖ್ಯಾತನಾದ ಡಾಕ್ಟರ್ ವಿಲಿಯಂ ಕ್ಯಾರ್ಲಿ. ಕ್ಯಾರ್ಲಿಯ ಬಂಗಾಳಿ ವ್ಯಾಕರಣ ಐಇಟ ರಲ್ಲಿ ಪ್ರಕಟವಾಯಿತು. ಇದು ರಚಿತವಾದುದು ಕೂಡ ಹೊಸ ದಾಗಿ ಕೆಲಸಕ್ಕೆ ನೇಮಿತರಾದ ಬಿಟಿಷ್ ಕಾರಕೂನರಿಗೆ ದೇಶೀಭಾಷೆಯನ್ನು ಪರಿಚಯ ಮಾಡಿಕೊಡುವುದಕ್ಕೆಂದೇ.

ಬಂಗಾಳಿ ಜನಕ್ಕಾಗಿ ಬಂಗಾಳಿ ವ್ಯಾಕರಣವನ್ನು ಬರೆಯಲು ಮೊಟ್ಟಮೊದಲು ಪ್ರಯತ್ನ ಮಾಡಿದವರು ರಾಮಶೋಹನರಾಯ್ ಅವರು. ಇಂಗ್ಲಿಂಡಿಗೆ ಹೋಗುವ ಮೊದಲು ಅವರು “ಗೌಡಿಯ ವ್ಯಾಕರಣ” ಎಂಬ ಬಂಗಾಳಿ ಭಾಷೆಯ ವ್ಯಾಕರಣವೊಂದನ್ನು ರಚಿಸಿದರು. ಅದು ಐಇಟ ರಲ್ಲಿ ಕಲ್ಪತ್ರ ಸೂನ್‌ಲ್ ಬುಕ್ ಸೊಸ್ಯೆಟಿಯವರಿಂದ ಪ್ರಕಟ ವಾಯಿತು. ಅದರಲ್ಲಿ ವ್ಯಾಕರಣದ ಆವಶ್ಯಕತೆ ಮತ್ತು ಉದ್ದೇಶಗಳಿಂದ ಹಿಡಿದು ವ್ಯಾಸದವರೆಗೂ ಆರವತ್ತೆಂಟು ವಿಷಯಗಳನ್ನೂ ಲಿಗೆಂಡಿದ್ದ ಹನ್ನೊಂದು ಅಧ್ಯಾಯಗಳಿಂದವೇ.

ಬಂಗಾಳಿ ಗದ್ಯದಲ್ಲಿ ಮೊದಲನೆಯ ಕೃತಿ ಪ್ರಕಟವಾದುದು ೧೯೧೦ ರಲ್ಲಿ. ಅದು ರಾಮರಾಮ ಒಸ್ತು ಎಂಬಾತ ವಿದೇಶೀಯರಿಗಾಗಿ ಬರೆದ ಪಠ್ಯಪ್ರಸ್ತುತ. ೧೯೨೧ ರಲ್ಲಿ ಹಂಡಿತ ಮೃತ್ಯುಂಜಯ ವಿದ್ಯಾಲಯಕಾರ “ಬತ್ತಿಸ್” ಸಿಂಹಾಸನ ”ವನ್ನು ಪ್ರಕಟಿಸಿದ. ರಾಮರಾಮ ಒಸ್ತುವಿನ “ಪ್ರತಾಪಾದಿತ್ಯ ಚರಿತ” ಕೃಂತಲೂ ಇದು ಹೇಳಿಗಿತ್ತು. ಅದರೂ ವಿದ್ಯಾಲಯಕಾರನ ಪ್ರಸ್ತುತ ಸಂಸ್ಕೃತಪದಗಳಿಂದ ತುಂಬಿತ್ತು. ಜೊತೆಗೆ ಅದು ಪಠ್ಯಪ್ರಸ್ತುತ ಮಾತ್ರ. ಈ ಕಾಲದ ಬಂಗಾಳಿ ಗದ್ಯ ಲೇಖನ ಸಂಪೂರ್ಣವಾಗಿ ಪಠ್ಯಪ್ರಸ್ತುತ ಲೇಖನಕ್ಕೆ ಸೀಮಿತವಾಗಿತ್ತು.

ರಾಮಮೋಹನರು ಬಂಗಾಳಿ ಸಾಹಿತ್ಯಕ್ಕೆ ಪ್ರವೇಶಿಸಿದ್ದರಿಂದ ಬಂಗಾಳಿ ಗದ್ಯದಲ್ಲಿ ಕ್ರಾಂತಿಕಾರಕ ಬದಲಾವಣೆ ಉಂಟಾಯಿತು. ಅವರ ಮೊದಲನೆಯ ಗದ್ಯಕೃತಿಯಾದ “ವೇದಾಂತ ಗ್ರಂಥ” ಪ್ರಕಟವಾದುದು ೧೯೧೫ ರಲ್ಲಿ. ಅದಕ್ಕೂ ಅಂದು ಬಳಕೆಯಲ್ಲಿದ್ದ ಬಂಗಾಳಿ ಗದ್ಯಲೇಖನಕ್ಕೂ ತಂಬಾ ವ್ಯತ್ಯಾಸವಿತ್ತು. ಅದು ಪಠ್ಯಪ್ರಸ್ತುತ ಮಾತ್ರ ವಾಗಿರದೆ ಬಂಗಾಳಿ ಗದ್ಯದಲ್ಲಿ ರಚಿತವಾದ ಬರಹಗಾರನೊಬ್ಬನ ಸ್ವಂತಕ್ಕೆತ್ತಿ. ಇದಲ್ಲದೆ ಅದರಲ್ಲಿ ಓದುಗನಿಗೆ ಅರ್ಥವಾಗಿದ ಸಂಸ್ಕೃತಪದಗಳ ಹೊರಯಿರಲಿಲ್ಲ. ಅದರಲ್ಲಿದ್ದು ನಿಜವಾದ ಬಂಗಾಳಿ ಗದ್ಯ. ಈ ಪ್ರಸ್ತುತದ ಪೀಠಿಕೆಯಲ್ಲಿ ರಾಮಮೋಹನರು ಬರೆದ ಬಂಗಾಳಿ ಗದ್ಯವನ್ನು ಹೇಗೆ ಓದಬೇಕಿಂದು ವಾಚಕರಿಗೆ ಸಲಹಗಳನ್ನು ಕೊಟ್ಟಿದಲ್ಲದೆ ಗದ್ಯದಲ್ಲಿ ವಾಕ್ಯವೊಂದನ್ನು ರಚಿಸಲು ಯಾವ ನಿಯಮಗಳನ್ನು ಅನುಸರಿಸಬೇಕೆಂದೂ ವಿವರಿಸಿದರು.

ಈ ಪೀಠಿಕೆ ರಾಮಮೋಹನರ ವಿಚಾರಸರಣಿಗೂ ಸೋಪಜ್ಞತೆಗೂ ಉತ್ತಮ ಸಾಕ್ಷಿ. ಬಂಕಿಮಚಂದ್ರ ಚಟ್ಟಜ್ಞ ಮತ್ತು ರವೀಂದ್ರನಾಥ ತಾರ್ಕಾರರ ಬರಹಗಳಲ್ಲಿ ಬಂಗಾಳಿ ಗದ್ಯರಚನೆ ಸಾಧಿಸಿದ ಉತ್ತಮಪ್ರಾತ್ಯಾರ್ಥಿಗಾಗಿ ರಾಮಮೋಹನರು ಹಾಕಿದ ತಳಹದಿಯ ಮೇಲೆ ನಿರ್ಮಿತವಾದುದು.

## ಬಂಗಾಳಿಯಲ್ಲಿ ಧ್ರುಪದಗೀರ್ತಗಳು

ಸಂಗೀತದ ಸ್ವೀತದಲ್ಲಿ ರಾಮಮೋಹನರ ಕಾಣಕೆ ಗಣನೀಯವಾದುದು. ಹತ್ತೊಂಬತ್ತನೆಯ ಶತಮಾನದ ಮೊದಲನೆಯ ಏರಡು ದಶಕಗಳಲ್ಲಿ ಬಂಗಾಳಿಯಲ್ಲಿ ಬಳಕೆಯಲ್ಲಿದ್ದ ಹಾಡುಗಳು ಬಹುಮಟ್ಟಿಗೆ ತಮ್ಮಿ, ತಪ್ಪೆ, ಕೀರ್ತನ ಮತ್ತು ರಾಮಪ್ರಸಾದಿ ಮಾದರಿಯವು. ಬಾಲ್, ಸಾರಿ, ಜಾರಿ, ಮತ್ತು ಇತರ ಬಗೆಯ ಜಾನಪದಗೀರ್ತಗಳೂ ಇದ್ದವು. ಅದರೆ ಈ ಕಾಲದಲ್ಲಿ ಬಂಗಾಳಿಯಲ್ಲಿ ಧ್ರುಪದ ಗೀರ್ತಗಳು ಇರಲಿಲ್ಲ. ಅಂದು ಕೇಳಬರುತ್ತಿದ್ದ ಧ್ರುಪದ ಗೀರ್ತಗಳಲ್ಲಿ ಹಿಂದಿಯಲ್ಲಿದ್ದವು.

ಬಂಗಾಳಿಯಲ್ಲಿ ಧುಪದಗೀತೆಗಳನ್ನು ಮೊಟ್ಟಮೊದಲು ರಚಿಸಿದವರು ರಾಮಮೋಹನರು. ಅದು ನಡೆದುದು ಇಲ್ಲಿ ಇಲ್ಲಿ. ಬ್ರಹ್ಮಸಮಾಜದ ಸಭೆಗಳಲ್ಲಿ ಅಲಂಕಾರದ ಅತಿರೇಕೆ ಗಳೂ ನಿರುತ್ತಾಹಕರವಾದ ಗಾಂಧಿಯರ್ವಾ ಇಲ್ಲದೆ ಭಾವಪೂರ್ಣರ್ವಾ ಸರಳರ್ವಾ ಆಗಿ ರುವ ಇಂಥ ಹಾಡುಗಳ ಅಗತ್ಯವಿದೆಯೆಂದು ಅವರಿಗೆನ್ನಿಸಿತು. ಇಂಥ ಸಂದರ್ಭಗಳಿಗೆ “ತಪ್ಪ” ಮತ್ತು “ತುಮ್ಮಿ” ಪದಗಳು ತುಂಬಾ ಹಗುರ ಮತ್ತು ವಿನೋದಕಾರಕ ಎಂದು ಅವರಿಗೆ ತೋರಿತು. ತಮ್ಮ ಬ್ರಹ್ಮಸಭೆಯ ನೆರವಿಗಳಿಗಾಗಿ ಅವರು ಮೂವತ್ತೆರಡಂ ಧುಪದ ಗೀತೆಗಳನ್ನು ರಚಿಸಿದರು. ಅವರ ಅನಂತರ ಬ್ರಹ್ಮಸಮಾಜ ಅವನ್ನು ಹೆಚ್ಚಿಹೆಚ್ಚಿ ಬಳಕೆಗೆ ತಂದಿತು. ಮಹಿಳೆ ದೇವೇಂದ್ರನಾಥ ರಾಕೂರರ ನೇತ್ಯತ್ವದಲ್ಲಿ ಅದು ಬಂಗಾಳಿ ಧುಪದಗೀತೆಗಳನ್ನು ಅತಿಶಯವಾಗಿ ಬೆಳಸಿ ಶ್ರೀಮಂತಗೋಳಿಸಿತು:

## ರಾಜಕೀಯ ಸುಧಾರಣಾನೆಕ್ತಿ

ತಾವು ತಮ್ಮ ದೇಕದ ಧಾರ್ಮಿಕ ಮತ್ತು ಸಾಮಾಜಿಕವ್ಯವಸ್ಥೆಗಳಲ್ಲಿ ತರಲೆಳಿಸಿದ ಬದಲಾವಣೆಗಳು ಅದರ ರಾಜಕೀಯ ಬೆಳವಣಿಗೆಗೂ ಸಹಾಯಕವಾಗುವುದರಲ್ಲಿ ರಾಮ ಮೋಹನರಿಗೆ ಸ್ವಲ್ಪವೂ ಸಂದೇಹವಿರಲಿಲ್ಲ. ಇಲ್ಲಿ ಇಲ್ಲಿ ಅವರು ಬರೆದ ಮಾತುಗಳಿವು: “ಇಂದು ಹಿಂದೂಗಳು ಅನುಸರಿಸುತ್ತಿರುವ ಧಾರ್ಮಿಕ ವ್ಯವಸ್ಥೆ ಅವರ ರಾಜಕೀಯ ಹಿತಾಸ್ತಕಿಗಳಿಗೆ ಅಪ್ಪೇನೂ ಸಹಾಯಕವಾಗುವುದಿಲ್ಲವೆಂದು ನಾನು ವಿಪಾದಿಸಿದ ಹೇಳಬೇಕಾಗಿದೆ. ಅವರಲ್ಲಿ ಅಸಂಖ್ಯಾತ ವರಗಳಾಗಳನ್ನು ಕಲ್ಪಿಸಿರುವ ಜಾತಿಮತಗಳ ತಾರತಮ್ಯಗಳು ಅವರಲ್ಲಿ ರಾಜಕೀಯ ಭಾವವೇ ಇಲ್ಲದಂತೆ ಮಾಡಿವೆ. ಅವರಲ್ಲಿ ರೂಢಿಯಲ್ಲಿರುವ ಅನೇಕಾನೇಕ ಮುತಾಬಕರಣಗಳೂ ಶಾಸ್ತ್ರಗಳ ಶಾಧ್ಯಾರ್ಥಿರಣ ನಿಯಮವೂ ಅವರು ಕಷ್ಟಸಾಧ್ಯವಾದ ಯಾವ ಉದ್ದೇಶವನ್ನೂ ಕೈಗೊಳ್ಳಬೇಕಾಗಿದೆ ಅವರನ್ನು ಅನರ್ಹತೆಗೆ ಗುರಿಪಡಿಸಿದೆ. ಅವರ ರಾಜಕೀಯ ಅನುಕೂಲಗಳ ಮತ್ತು ಸಾಮಾಜಿಕ ಸೌಖ್ಯದ ಸಲುವಾಗಿಯಾದರೂ ಅವರ ಮತದಲ್ಲಿ ಕೆಲವು ಬದಲಾವಣೆಗಳು ನಡೆಯಬೇಕಾಗಿದು ನನಗೆ ತೋರುತ್ತದೆ.” ಹೀಗೆ ರಾಮಮೋಹನರು ಧಾರ್ಮಿಕ ಸುಧಾರಣೆಗೂ ರಾಜಕೀಯ ಮತ್ತು ಸಾಮಾಜಿಕ ಪ್ರಗತಿಗೂ ಇರುವ ಪರಸ್ಪರ ಸಂಬಂಧವನ್ನು ಗ್ರಹಿಸಿದ್ದರು.

೧೯೨೧-೨೨ ರಲ್ಲಿ ರಾಮಮೋಹನರು “ಸಂವಾದ ಕೌಮುದಿ” ಎಂಬ ಬಂಗಾಳಿ ಪಾರಪತ್ರಿಕೆಯನ್ನು “ಮಿರ್ತ್-ಲುಲ್-ಅಕ್ಸ್ರ್” ಎಂಬ ಪಾರಿಸಿ ಭಾಷೆಯ ವಾರಪತ್ರಿಕೆಯನ್ನೂ ಸ್ಥಾಪಿಸಿದರು. “ಸಂವಾದ ಕೌಮುದಿ”ಯ ಮೊದಲ ಸಂಚಿಕೆಯಲ್ಲಿ ಜ್ಯೋತಿರ್ಗಳ (ನ್ಯಾಯದರ್ಶಿಗಳ) ಸಮಾಜಮದಲ್ಲಿ ಮೊಕಾಂದುಗಳ ವಿಚಾರಣೆ ನಡೆಸುವ ಪದ್ಧತಿಯನ್ನೂ ಪತ್ರಿಕಾ ಸ್ವಾತಂತ್ರ್ಯವನ್ನೂ ಕುರಿತು ಅವರು ಒಂದು ಲೇಖನವನ್ನು

ಪ್ರಕಟಿಸಿದರು. ಇಲ್ಲಿ ಮೇಯರ್ ಕೋಟುಗಳ ಸ್ಥಾಪನೆಯಿಂದ ಜ್ಯೌರಿ ಪದ್ಧತಿ ಆರಂಭವಾಯಿತು. ಇಲ್ಲಿ ರಲ್ಲಿ ಮೇಯರ್ ಕೋಟುಗಳಿಗೆ ಬದಲಾಗಿ ಶೈಕ್ಷಣ್ಯಾಯಾಲಯ ಬಂದಾಗ ಆ ಪದ್ಧತಿ ಹಾಗೆಯೇ ಮುಂದುವರಿಯಿತು. ಇಲ್ಲಿ ರಲ್ಲಿ ಪಾರ್ಲಿಮೆಂಟು ಏಸ್‌ಪ್ರೋ ವಿನೋರವರು ಮಂಡಿಸಿದ್ದ “ಇಂಡಿಯನ್ ಜ್ಯೌರಿಬಿಲ್”ನ್ನು ಅಂಗೀಕರಿಸಿತು. ಆದರೆ ಆ ನಿರ್ಣಯದಲ್ಲಿ ಭಾರತೀಯರ ಬಗ್ಗೆ ತಾರತಮ್ಯಭಾವವಿತ್ತು. ಭಾರತೀಯರು “ಪೆಟ್ಟಿ ಜ್ಯೌರಿ” (ಕೆಳದಜೆಯ ನ್ಯಾಯದರ್ಶಿಯಂಡಲಿ)ಯಲ್ಲಿ ಮಾತ್ರ ಕುಳಿತುಕೊಳ್ಳಬಹುದಾಗಿತ್ತು. “ಗ್ರಾಂಡ್ ಜ್ಯೌರಿ” (ಮೇಲ್ಮೈ ಜೆಯ) ನ್ಯಾಯ ದರ್ಶಿಗಳ ಮಹಾಮಂಡಲಿಯಲ್ಲಾಗಲಿ ಕೈಸ್ತರ ವಿಚಾರಣೆ ನಡೆಯುವಾಗಲಾಗಲಿ ಅಲ್ಲ. ಭಾರತೀಯರ ವಿಷಯದಲ್ಲಿ ಮಾಡಿದ್ದ ಈ ಭೇದವನ್ನು ವಿರೋಧಿಸಿ ರಾಮಚೋಹನರು ನಿರಂತರವಾಗಿ ಪ್ರಚಾರ ನಡೆಸಿದರು.

ಹಿಂದೂಗಳೂ ಮುಸ್ಲಿಮರೂ ಸಹಿಹಾಕಿದ್ದ ಅಹವಾಲುಪತ್ರವೇಂದರ್ಥಕ್ಕೆ ಅವರು ಒತ್ತಾಸೆಕೊಟ್ಟು ಅದನ್ನು ತಾನೇ ಬರೆದ ವಿವರಗಳೆಯ ಕಾಗದದೊಡನೆ ಕೆಳಗೆಂದಿಸಿದರು. ಈ ಅಹವಾಲನ್ನು ಪಾರ್ಲಿಮೆಂಟಿಗೆ ಇಲ್ಲಿ ನೆಯ ಜ್ಯೌನ್ ಪಿಡನೆ ತಾರೀಖಿನ ದಿನ ಒಟ್ಟಿಸಲಾಯಿತು. ಜ್ಯೌನ್ ಇಲ್ಲಿ ನೆ ತಾರೀಖಿನ ಗ್ರಾಂಡ್ ನ್ನು “ಕೆಸ್ಪ್ ಇಂಡಿಯಾ ಜ್ಯೌರಿ ಆಫ್ ಪೀಸ್ ಜ್ಯೌರಿ ಬಿಲ್” ಅಂಗೀಕೃತವಾಯಿತು. ಈ ನಿರ್ಣಯ ಲಿಂಗಿಕೃತವಾದುದಕ್ಕೆ ಸೆರಾಂಪುರದ ಪಾದಿಗಳ ಪತ್ರಿಕೆ “ಸಮಾಜಾರ ದರ್ಶಣ” ರಾಮಚೋಹನರನ್ನು ಅಭಿನಂದಿಸಿತು.

ಪತ್ರಿಕೆಗಳ ಹತೋಟಿಯ ಕಾನೂನು ಆರಂಭವಾದುದು ಲಾರ್ಡ್ ಚೆಲ್ಲಿಸ್ಯಾಯ ಕಾಲದಲ್ಲಿ. ಅಮೇಲೆ ಇರ್ಲಿಲ್ಲ ರಲ್ಲಿ ಲಾರ್ಡ್ ಮಾಯೋರವರು ಅದನ್ನು ತೆಗೆದುಹಾಕಿದರೂ ಇಲ್ಲಿ ರಲ್ಲಿ ಬದಲಿ ಗವರ್ನರ್ ಜನರಲ್ ಆಗಿದ್ದ ಜಾನ್ ಆಡಮ್ ಪತ್ರಿಕೆಗಳ ಮೇಲೆ ನಿಯಮವೇಂದರ್ಥ ಹೇಳಿದ. ಗವರ್ನರ್ ಜನರಲ್ ರ ಮುಂತಾಲೋಚನಾಸಭೆಯ ಸದಸ್ಯರಲ್ಲಿ ಒಬ್ಬನಾದ ಡಯಾಂಡ್. ಬಿ. ಬೆಯ್ಲು ದೇಶೀಯ ಭಾಷೆಗಳಲ್ಲಿ ಪ್ರಕಟವಾಗುತ್ತಿದ್ದ ಪತ್ರಿಕೆಗಳು ಸ್ವಾತಂತ್ರ್ಯವನ್ನು ದುರುಪ್ಯಮೋಗಪಡಿಸಿಕೊಳ್ಳುತ್ತಿದ್ದವು ಎಂದು ಕಾರಣ ಹೇಳಿ ಅದನ್ನು ಕೆಂದುಕೊಳ್ಳುವ ಪ್ರಯತ್ನಕ್ಕೆ ಬೆಂಬಲಕೊಟ್ಟಿ. ಅವನು ಉದಾಹರಣೆಯಾಗಿ ಎತ್ತಿತೋರಿಸಿದ ಪತ್ರಿಕೆ “ಮಿರತ್-ಉಲ್-ಅಖ್ವಿರ್” ಇಲ್ಲಿ ರ ಮಾರ್ಕ್ ಶಿಂಗಳಲ್ಲಿ ಹೊರಿಸಲ್ಪಟ್ಟ ಪತ್ರಿಕಾ ಕಾನೂನಿನ ಪರಿಕಾಮವಾಗಿ ರಾಮಚೋಹನರು “ಮಿರತ್-ಉಲ್-ಅಖ್ವಿರ್” ನ ಪ್ರಕಟನೆಯನ್ನು ನಿಲ್ಲಿಸಿದರು. ಶ್ರಮಂಡಿತತ್ವದ ವಿಚಾರವಾಗಿ ಇಲ್ಲಿ ನೆ ಆಗಣ್ಯ ಶಿಂಗಳನ್ ಮಿರತ್-ಉಲ್-ಅಖ್ವಿರ್” ಪತ್ರಿಕೆಯಲ್ಲಿ ಪ್ರಕಟವಾದ ಅವರ ಕೆಲವು ಅಭಿಪ್ರಾಯಗಳು “ವಿಪರೀತ ಅಷ್ಟೇವಾರ್ಥ” ಎಂದು ಪರಿಗಣಿತವಾದವು.

ಇಲ್ಲಿ ನೆ ಆಕ್ಷ್ಯೂಬರ್ ಇಂ ರ ಮುಂತಾಲೋಚನಾ ಸಭೆಯ ಕಾರ್ಯಕ್ರಾಂತಿಗಳ ವರದಿಯಲ್ಲಿ ಈ ಮಾತುಗಳಿವೆ: “ಇನ್ನೂಂದು ಪಾರಸ್ಯ ಭಾವಾ ಪತ್ರಿಕೆಯ ಲೇಖಿನ ಗಳೂ ಇದೆ ಮಾದರಿಯಲ್ಲಿವೆ. ಆದರೆ ಧಾರ್ಮಿಕ ಜಿಜ್ಞಾಸೆಯಲ್ಲಿ ಅದರ ಸಂಪಾದಕರಿಗಿರುವ ಸರ್ವವಿದಿತವಾದ ಅಸ್ತಿತ್ವ ಅವರು ಶ್ರಮಂಡಿತತ್ವಗಳನ್ನು ಕುರಿತು ಈ ಅಭಿ

ಪ್ರಾಯಗಳನ್ನು ವ್ಯಕ್ತಪಡಿಸುವ ಹಾಗೆ ಮಾಡಿವೆ. ಅವು ಅಪ್ರತ್ಯಕ್ಷವೂ ಗೂಡವೂ ಆದ ಮಾತಿನಲ್ಲಿ ವ್ಯಕ್ತಪಟ್ಟಿದ್ದರೂ ನನಗೆ ಶೀರ್ಣ ಆಜ್ಞೆಪಾರ್ಹವಾಗಿ ತೋರುತ್ತವೆ.” ಇರ್ವಿನೆ ಫೆಬ್ರುವರಿ ಇಂದಿನು “ಕಲ್ಲುತ್ತಾ ಜನರ್ಲ್” ನ ಸಂಪಾದಕನಾದ ಜೀ. ಎಸ್. ಬಂಗಿಂಗೊಹ್ಯಾಮ್ ಎರಡು ತಿಂಗಳಲ್ಲಿ ಭಾರತವನ್ನು ಬಿಟ್ಟು ಹೋಗಬೇಕೆಂದು ಆಜ್ಞಾಪ್ತ ನಾದ. ಅವನು ತನ್ನ ಪಶ್ಚಿಮೆಯಲ್ಲಿ ಸರ್ಕಾರ ಆಜ್ಞೆಪಾರ್ಹವೆಂದು ಪರಿಗಣಿಸಿದ್ದ ಕೆಲವು ಲೇಖನಗಳನ್ನು ಪ್ರಕಟಿಸಿದ್ದನೆಂಬುದೇ ಆದಕ್ಕೆ ಕಾರಣ. ಅಂಥ ಒಂದು ಲೇಖನದಲ್ಲಿ ಅವನು ನ್ಯಾಚರ್ಚ್ ಆಫ್ ಸ್ಯಾಂಟ್ ಇಂಡ್ಸ್ ಮುಖ್ಯ ಬೋಧಕನಾಗಿದ್ದ ಡಾಕ್ಟರ್ ಬ್ರೇಸ್ ಕೆಸ್ಟ್ ಇಂಡಿಯಾ ಕಂಪನಿಯ ಆಶ್ರಯದಲ್ಲಿ ಕ್ಲೋಚ್ ಆಫ್ ಸ್ಪೇಸನೆರಿ ಎಂಬ ಅಧಿಕಾರ ವನ್ನು ಒಟ್ಟಿಕೊಂಡಿದ್ದನು ಎಂಬುದು. ಕೈಸ್ತಮತದ ಪಾಧಿಯೊಬ್ಬ ಇಂಥ ಮದ್ದೆಯನ್ನು ಒಟ್ಟಿಕೊಂಡಿದ್ದು ಅವನ ಗೌರವಕ್ಕೆ ತಕ್ಷುದಲ್ಲವೆಂದು ಬಂಗಿಂಗೊಹ್ಯಾಮನ ಅಭಿಪೂರ್ಯವಾಗಿತ್ತು. ಅವನು ಎರಡು ತಿಂಗಳಲ್ಲಿ ಭಾರತವನ್ನು ಬಿಟ್ಟು ಹೊರಡಬೇಕೆಂದು ಇರ್ವಿನೆ ಫೆಬ್ರುವರಿ ಇಂದಿನು ಆಜ್ಞಾಯಾದುದಕ್ಕೆ ಈ ಲೇಖನವೇ ಕಾರಣ.

ಈ ಆಜ್ಞಾಯನ್ನು ಹೊರಡಿಸಿದವನು ಲಾರ್ಡ್ ಹೇಸ್ಪಿರ್ಗ್ನಾನ್ ಅನಂತರ ಹಂಗಾಮೆ ಗವರ್ನರ್ ಜನರಲ್ ಆಗಿದ್ದ ಜೀ. ಆಡಮ್. “ಕಲ್ಲುತ್ತಾ ಜನರ್ಲ್” ಪಶ್ಚಿಮೆಯ ಪ್ರಕಟನೆ ನಿಲ್ಲಬೇಕಾಯಿತು. ಆದರೆ ಸಹಾಯಕ ಸಂಪಾದಕನಾಗಿದ್ದ ಸ್ಯಾಂಡ್ ಫಾರ್ಮ್ ಆರ್ಕ್ಯೂಟ್ ನನ್ನು ದಷ್ಟಗಿರಿಮಾಡಿ ದೇಶದಿಂದ ಹೊರಕ್ಕೆ ಸಾಗಿಸಲಾಯಿತು. ಇರ್ವಿನೆ ರ ಮಾರ್ಚ್ ಇಂದಿನು ಏಂಬುದು ಆಧಮ್ ಆಡಮ್ ಹೊಸದೊಂದು ಪಶ್ಚಿಮಾ ಕಾನೂನನ್ನು ಪ್ರಕಟಿಸಿದ. ಆದರೆ ಪರಿಣಾಮವಾಗಿ ಪಶ್ಚಿಮೆಗಳ ಮಾಲೀಕರೂ ಸಂಪಾದಕರೂ ಸರ್ಕಾರದಿಂದ ಅನು ಮತ್ತಿ ಪಡೆಯಬೇಕಾದುದು ಕಡ್ಡಾಯ ಯಾಯಾಯಿತು. ಇರ್ವಿನೆ ರ ಮಾರ್ಚ್ ಇಂದಿನು ಆ ಕಾನೂನನ್ನು ದಾಖಲೆಮಾಡಿಸುವುದಕ್ಕಾಗಿ ಶೈಪ್ಪು ನ್ಯಾಯಾಲಯಕ್ಕೆ ಕೆಳುಹಿಸಿದ ಎರಡೇ ಎರಡು ದಿನಗಳ ತರುವಾಯ—ರಾಮಾಂಜನರು, ದಾಖಲಾನಾಥ ರಾಕೂರರು, ಪ್ರಸನ್ನಕುಮಾರ ತಾಕೂರರು ಮತ್ತು ಇನ್ನು ಮೂವರು ಈ ಕಾನೂನಿಗೆ ವಿರೋಧವನ್ನು ಸೂಚಿಸುವ ಅವಾಲ್ಯೂಂದನ್ನು ಶೈಪ್ಪು ನ್ಯಾಯಾಲಯಕ್ಕೆ ಅರ್ಥಿಸಿದರು. ಅದನು ಬರೆದವರು ರಾಮಾಂಜನರು. ಇತರ ವಿಷಯಗಳ ಜೊತೆಗೆ ಅದರಲ್ಲಿ ಈ ಮಾತ್ರೆಗಳವೇ: “... ಈ ದೇಶದ ಆದು ನುಡಿಗಳಲ್ಲಿ ಪಾಂಡಿತ್ಯಪೂರ್ವಾದವಾದ ಹೌರಾತ್ ಭಾಷೆಗಳಿಂದಲೂ ವಿದೇಶೀ ಭಾಷೆಗಳಿಂದಲೂ ಅನುಮಾದಿತವಾಗಿ ಹರಿಯುತ್ತಿರುವೇ ಜ್ಞಾನವೂ ತತ್ವಲವಾಗಿ ಉಂಟಾಗುವ ಬೌದ್ಧಿಕ ಬೆಳವಣಿಗೆಯೂ ಪೂರ್ವಿಯಾಗಿ ನಿಂತು ಹೋಗುತ್ತವೆ ನ್ಯಾಯಪರನಾದ ಅರಸನ ದೃಷ್ಟಿಯಲ್ಲಿ ಇಷ್ಟೇ ಮುಖ್ಯವಾದ ಇನ್ನೊಂದು ಕೇಂದುಂಟು. ಸುವಿಸ್ತಾರವಾದ ಈ ದೇಶದಲ್ಲಿ ಆಜಳಿತಾಧಿಕಾರಿಗಳು ಮಾಡಬಹುದಾದ ತಪ್ಪಿಗಳನ್ನೂ ಅನ್ಯಾಯಗಳನ್ನೂ ಪ್ರಚೆಗಳು ಸರ್ಕಾರದ ಗಮನಕ್ಕೆ ತ್ವರಿತವಿಂದ ತರುವುದು ಅಸಾಧ್ಯವಾಗುತ್ತದೆ. ಇದಲ್ಲದೆ ಅದರಿಂದ ಇಂಗ್ಲಿಂಡನ ರಾಜರ ಮತ್ತು ಅವರ ಮಂತ್ರಾಲೇಚನಾಮಂಡಿಲಿಯವರ ಅವಾಹನಗೆ ಅವರ ಸಾಮೃಜ್ಯದ ಈ ದೂರ ಪ್ರದೇಶದಲ್ಲಿ ನಿಷ್ಪತ್ತಪ್ರಚೆಗಳು ಯಾವ ಸ್ಥಿತಿಯಲ್ಲಿದ್ದಾರೆ ಮತ್ತು ಇಲ್ಲಿನ ಸರ್ಕಾರ ಅವರ

ವಿಪಯದಲ್ಲಿ ಹೇಗೆ ವರ್ತಿಸುತ್ತಿದೆ ಎಂಬುದನ್ನು ಮುಚ್ಚುಮರೆಯಿಲ್ಲದೆ ತಿಳಿಯ ಹೇಳಲು ಅಸಾಧ್ಯವಾಗುತ್ತದೆ. ಏಕೆಂದರೆ, ಇದುವರೆಗೂ ಮಾಡುತ್ತಿದ್ದಂತೆ ದೇಶ ಭಾಷಾಪತ್ರಿಕೆಗಳಿಂದ ಅಯ್ಯು ಅನುವಾದಿಸಿ ಇಲ್ಲಿ ಅಚ್ಚುಮಾಡಿ ಯೂರೋಪಿಗೆ ಕಳುಹಿಸುತ್ತಿದ್ದ ಇಂಗ್ಲಿಷ್ ಪ್ರಕಟನೆಗಳಲ್ಲಾಗಲ್ಲಿ ಈ ಕಾನೂನು ಬರುವ ಮೊದಲು ಈ ದೇಶದವರು ತಾವೇ ಹೊರಡಿಸಬೇಕೆಂದಿದ್ದ ಇಂಗ್ಲಿಷ್ ಪ್ರಕಟನೆಗಳ ಮೂಲಕವಾಗಲಿ ಇಂಥ ಸಮಾಭಾರವನ್ನು ಇಂಗ್ಲಿಂಡಿಗೆ ಕಳುಹಿಸುವಂತಿಲ್ಲ”....

“ಮಾನವಸ್ವಾಭಾವದ ಅಪರಿಪೂರ್ಣತೆಯನ್ನು ಚೆನ್ನಾಗಿ ಅರಿತುಕೊಂಡಿದ್ದು ಜಗದ್ರಕ್ಷಕನನ್ನು ಗೌರವಿಸುವ ಯಾವ ರಾಜಶ್ರೇಷ್ಠನೇ ಆಗಲಿ ದೊಡ್ಡದೊಂದು ಸಾಮಾಜಿಕ ಆಗುಹೋಗುಗಳ ವಹಿವಾಟನಲ್ಲಿ ತಪ್ಪುಗಳು ತಲೆದೋರುವ ಸಾಧ್ಯತೆಯನ್ನು ಬಲ್ಲವನಾಗಿರಲೇಬೇಕು. ಆದ್ದರಿಂದ ಅವನು ತಾನು ಕೈಹಾಕಬೇಕಾದ ಸಂಗತಿಗಳನ್ನೇಲ್ಲಾ ತನ್ನ ಗಮನಕ್ಕೆ ತರಲು ಪ್ರತಿಯೊಬ್ಬನಿಗೂ ಅತ್ಯಂತ ಸುಲಭವಾದ ಮಾರ್ಗ ಒದಗಿಸಿಕೊಡಲು ಕಾತರನಾಗಿರುತ್ತಾನೆ. ಮುಖ್ಯವಾದ ಈ ಗುರಿಯನ್ನು ಸೇರಲು ಇರುವ ಅತ್ಯಂತ ಪರಿಣಾಮಕಾರಿಯಾದ ಸಾಧನವಂದರೆ ಯಾವ ಮಿತಿಗೂ ಒಳಪಡದ ಪ್ರಕಟನ ಸ್ವಾತಂತ್ರ್ಯ.”

ಶ್ರೀಪ್ತಿನ್ನಾಯಾಲಯ ಈ ಅಹವಾಲನ್ನು ನಿರಾಕರಿಸಿತು. ತತ್ತ್ವಲವಾಗಿ ರಾಮ ಮೋಹನರು ತಮ್ಮ ಪಾರಿಖಿಭಾಪ್ಯಯ ವಾರಪತ್ರಿಕೆಯನ್ನು ನಿಲ್ಲಿಸಿದರು.

ರಿಜಿಡ್ ರಲ್ಲಿ ಈಸ್ಪ್ರೀ ಇಂಡಿಯಾ ಕಂಪನಿಯ ಸಂಸ್ಥಾನದ ಅವಧಿಯನ್ನು ಮುಂದು ವರಿಸುವಿಕೆಯ ಸಂದರ್ಭದಲ್ಲಿ ಕಾಮನ್‌ ಸಭೆಯ ವರ್ತೆವೆ ಸಮಾತಿಗೆ ತಾವು ಸಲ್ಲಿಸಿದ ಸಾಕ್ಷದಲ್ಲಿ ರಾಮಮೋಹನರು ಭಾರತೀಯರುಗಳನ್ನು ನ್ಯಾಯಾಸ್ಥಾನಗಳಲ್ಲಿ “ಅಸೆಸರು” ಗಳಾಗಿಯೂ ಜಂಟಿ ನ್ಯಾಯಾಧಿಪತಿಗಳಾಗಿಯೂ ನೇಮಿಸಬೇಕೆಂದು ಸೂಚಿಸಿದರು; ಕ್ರಮಬದ್ಧವಾದ ದಾಖಿಲಾಟಿ ಪ್ರಸ್ತರಗಳು, ಸಿವಿಲ್ ಮತ್ತು ಕ್ರಮಿನಲ್ಲಿ ಕಾನೂನುಗಳ ಸಾಧನೆಯೂ ಆಗೇಕೆಂದೂ, ಸರ್ಕಾರದ ಖಿಚನ್‌ನ್ನು ಕಡಿಮೆಮಾಡಬೇಕೆಂದೂ, ಖಾಯಂ ಸೈನ್ಯವನ್ನು ತೆಗೆದುಹಾಕಿ ರ್ಯಾತರ ಸೇನಾತಂಡಗಳನ್ನು ಸಾಫಿಸಬೇಕೆಂದೂ, ಕಾರ್ಯಾಂಗ ನ್ಯಾಯಾಂಗಗಳನ್ನು ಪ್ರತ್ಯೇಕಿಸಬೇಕೆಂದೂ ವಾದಿಸಿದರು. ಗ್ರಾಮಪಂಚಾಯಿತಿಗಳಿಗೆ ಜ್ಞಾರಿಗಳ ಅಧಿಕಾರಗಳನ್ನು ಕೊಡಬೇಕೆಂದು ಸಲಹಿಸಿದರು.

“ಕಂಚಿಗೆ ಪ್ರಕಟವಾದ ಸಂಸ್ಥಾನಲ್ಲಿ (ರಿಜಿಡ್) ನಮೂದಾಗಿರುವ ಅಧಿಕಾರಗಳಿಲ್ಲಾ ನಮಗೆ ಸಂದುದು ಬಹುಮಟ್ಟಿಗೆ ಅವರ ಪರಿಶ್ರಮದಿಂದ” ಎಂದು ರಿಜಿಡ್ ಒಂಗಾಳ ‘ಸ್ಪೇಕ್ಸೇಟರ್’ ಪತ್ರಿಕೆ ಬರೆಯಿತು. “ಅವರು ನಮ್ಮ ದೇಶಕ್ಕೆ ಈ ಸೌಲಭ್ಯಗಳನ್ನು ಗಳಿಸಿಕೊಡುವ ಕಾರ್ಯದಲ್ಲಿ ಯಶಸ್ವಿಗಳಾದರೆ ಇಂದಿನದು ಮಾತ್ರವಲ್ಲದೆ ಮುಂದೆ ಬರುವ ಪ್ರತಿಯುಗ್ರೂ ಅವರನ್ನು ದೇಶೋಪಕಾರಿಗಳೆಂದು ನ್ಯಾಯಾಗಿಯೇ ಪರಿಗಣಿಸುವುದು”— ಎಂದು ‘ಸಮಾಭಾರದರ್ವರ್ಣ’ ಪತ್ರಿಕೆ ಬರೆಯಿತು. ಇಂಗ್ಲಿಂಡಿನಲ್ಲಿ ರಾಮಮೋಹನರ ಕಾರ್ಯದರ್ಶಿಯಾಗಿದ್ದ ಮಿ. ಆರ್ಜುಟ್ ಭಾರತದಲ್ಲಿ ಇಂಗ್ಲಿಂಡಿನ ಸಾಂಸ್ಕೃತಿಕ ಮತ್ತು ರಾಜಕೀಯ ಸುಧಾರಣಾಕಾರ್ಯ ಹೆಚ್ಚಿಂದರೆ ನಲವತ್ತು ವರ್ಷಗಳಲ್ಲಿ ಮುಗಿದುಹೋಗುವುದೆಂದೂ ಅಷ್ಟರಲ್ಲಿ ಜಗತ್ತಿನ ಸಂಸ್ಕೃತಿಯೊಡನೆಯೂ ಪ್ರಜಾ

ಸತ್ಯಾತ್ಮಕ ಸರ್ಕಾರದ ವ್ಯವಸ್ಥೆಯೊಡನೆಯೂ ಭಾರತಕ್ಕೆ ಸಂಪರ್ಕವನ್ನು ಉತ್ತಮವಾಡುವ ಕೆಲಸದಲ್ಲಿ ಯಶಸ್ವಿಯಾಗುವುದೆಂದೂ ಅವರು ನಂಬಿದ್ದರು ಎಂದಿದ್ದಾನೆ.

ಇಂಗ್ಲಿಂಡಿನಲ್ಲಿ ನಡೆಯುತ್ತಿದ್ದ ಸುಧಾರಣಾ ಮಂಡಳಿಯು ("ರಿಫಾರ್ಮ್ ಬಿಲ್")ನೇ ಚೆಳುವಳಿಗೆ ರಾಮಮೋಹನರು ಹೃತ್ಯಾವರ್ಚವಾಗಿ ಬೆಂಬಲಕೊಟ್ಟಿರು. ಇಂಗ್ಲಿಂಡಿನಲ್ಲಿ ಸುಧಾರಣಾಪ್ರೇಮಿಗಳಿಗೂ ಸುಧಾರಣಾ ದ್ವೇಷಿಗಳಿಗೂ ನಡೆಯುತ್ತಿದ್ದ ಹೋರಾಟಿ "ಸಾತರ್ತ್ವ ಮತ್ತು ನಿರಂತರತೆಗಳಿಗೂ, ನಾಯಾಯಾಯಗಳಿಗೂ, ಸರಿತಪ್ಪಗಳಿಗೂ ಜಗತ್ತಿನಲ್ಲಿಲ್ಲಾ ನಡೆಯುತ್ತಿದ್ದ ಹೋರಾಟ" ಪ್ರತೀಕವೇ ಹೋರತು ಬೇರೇನೂ ಅಲ್ಲ ವೆಂದು ಅವರ ಅಭಿಪ್ರಾಯವಾಗಿತ್ತು. "ನಿರಂತರಪ್ರವರ್ತಕರೂ ಸಂಕುಚಿತಮನಸ್ಕರೂ ಎಪ್ಪೋ ವಿರೋಧಿಸಿದರೂ ರಾಜಕೀಯ ಮತ್ತು ಧಾರ್ಮಿಕ ಕ್ಷೇತ್ರಗಳಿರದರಲ್ಲಾ ಪ್ರಗತಿ ಶೀಲತ್ವಗಳು ಕ್ರಮೇಣ ಗೆಲ್ಲುತ್ತಿರುವುದು ನಮಗೆ ಸ್ವಷ್ಟವಾಗಿ ಗೋಚರವಾಗುತ್ತಿದೆ" ಎಂದು ಅವರು ನುಡಿದರು.

ಲ್ಯಾಂಜರ ಜೂನ್ ಅಂಗಿಳಲ್ಲಿ ಲಾಡ್‌ಸಬ್ಫಿ ಅಂತಿಮವಾಗಿ ಆ ಮಂಡಳಿಯನ್ನು ಅಂಗೀಕರಿಸಿದಾಗ ರಾಮಮೋಹನರಿಗೆ ತುಂಬ ಸಂತೋಷವಾಯಿತು. ತನ್ನ ಸ್ನೇಹಿತ ವಿಲಿಯಂ ರ್ಯಾತ್‌ಬೋಂಜೋಗೆ ಅವರು ಹೀಗೆ ಬರೆದರು: "ಶ್ರೀಮಂತರ ಪ್ರಬಲವಾದ ವಿರೋಧ ಮತ್ತು ಅದರಲ್ಲಿದ್ದ ಉನ್ನತ ರಾಜಕೀಯ ತತ್ವಗಳ ಅಭಾವಗಳನ್ನು ಎದುರಿಸಿ ಸುಧಾರಣಾ ಮಂಡಳಿ ಪೂರ್ತಿಯಾಗಿ ಯಶಸ್ವಿಯಾದುದು ನನಗೆ ಸಂತೋಷವನ್ನು ಉತ್ತಮ ಮಾಡಿದೆ. ಏವತ್ತು ವರ್ಷಗಳಿಗಿಂತಲೂ ಹೆಚ್ಚಿಗೆ ಬಡವರನ್ನು ಸುಲಿದು—ಅಪ್ಪೇಕೆ, ಅವರ ನಾಶಕ್ಕೇ ಕಾರಣರಾಗಿ—ತಮ್ಮ ಹಂಡ ಚೀಲಗಳನ್ನು ಭಕ್ತಿಯಾಡಿಕೊಳ್ಳುವ ಹಲಕೆಲವರು ಸ್ವಾಧೀನಗಳ ಕೈವಳವಾಗಿರುವುದು ಇನ್ನು ಸಾಧ್ಯವಿಲ್ಲ. ನಾನು ಹಿಂದೆಯೇ ಹೇಳಿದಂತೆ ಸುಧಾರಣಾ ಮಂಡಳಿಗೆ ನಾದರೂ ಸೋಲುಂಟಾಗಿದ್ದರೆ ನಾನು ಈ ದೇಶದೊಡನೆ ನನಗಿಂತ ಸಂಬಂಧವನ್ನೇ ಬಿಟ್ಟುಬಿಡುತ್ತಿದ್ದೆ. ದೇವರ ದಯೆಯಿಂದ ಹಾಗಾಗಲಿಲ್ಲ. ನಾನು ನಿಮ್ಮ ಸಹ-ಪ್ರಚರಣೆಯಿಂದು ಹೇಳಿಕೊಳ್ಳಬಹುದಾದುದು ನನಗೆ ಹೆಮ್ಮೆಯುಂಟಿಯಾದುತ್ತದೆ. ಈ ದೇಶವೊಂದರದೇ ಅಲ್ಲದೆ ಇಡೀ ಜಗತ್ತಿನ ಮುಕ್ತಿಯನ್ನು ಕಾಣುವ ಅಪಾರ ಸಂತೋಷ ನನ್ನ ದಾಗಿದೆ."

ರಾಮಮೋಹನರು ಸ್ವಾತಂತ್ರ್ಯಕ್ಕಾಗಿಯೂ ಪ್ರಜಿಗಳ ಹಕ್ಕುಗಳಾಗಿಯೂ ನಡೆಯುತ್ತಿದ್ದ ಹೋರಾಟಕ್ಕೆ ಬೆಂಬಲವಿತ್ತುದು ಭಾರತಕ್ಕಾಗಿ ಮಾತ್ರವಲ್ಲ. ಜಗತ್ತಿನ ಪ್ರತಿಯೊಂದು ದೇಶದ ಸ್ವೇಚ್ಛಾಭ್ಯಾದಯಕ್ಕೆ ಅವರಿಗೆ ಚೇಕಾಗಿತ್ತು. ಲ್ಯಾಂಜರಲ್ಲಿ ದಕ್ಷಿಣ ಅಮೆರಿಕದ ಸ್ವಾಧೀನಿಷ್ಠೆ ವಸಾಹತುಗಳು ಸ್ವಾತಂತ್ರ್ಯವನ್ನು ಗಳಿಸಿದವೆಂಬ ವರ್ತಮಾನ ಬಂದಾಗ ಅವರು ತಮ್ಮ ಸ್ನೇಹಿತರಿಗೆಲ್ಲಾ ಒಂದು ಭೋಜನ ಕೊಟ್ಟಿವೇರ್ಜಿಸಿದರು. ಆ ಸಂದರ್ಭದಲ್ಲಿ ಅವರಿಗೇಕೆ ಅಪ್ಪು ಸಂಭ್ರಮವೆಂದು ಯಾರೋ ಕೇಳಲು ಅವರು "ಏನು? ನಾನು ನನ್ನ ಸೋದರಮಾನವರ ಕಷ್ಟಗಳನ್ನು—ಅವರು ಎಲ್ಲೇ ಇರಲಿ, ಅವರ ಹಿತಾಸಕ್ತಿಗಳು, ಮತ, ಭಾವ ಏನೇ ಆಗಿರಲ್ಲ—ನಿಲಂಕ್ಷಿಸಬೇಕೇನು?" ಎಂದರು. ಲ್ಯಾಂಜರ ನೇ ಸೆಪ್ಪೆಂಬರಿನ "ಎಡಿನ್‌ಬರೋ ಮ್ಯಾಗೆಜ್ನ್"ನಲ್ಲಿ ರಾಮಮೋಹನರ ಇಂಗ್ಲಿಷ್ ಏತಾನೊಬ್ಬ "ಅವರು ದಕ್ಷಿಣ ಅಮೆರಿಕಾದ ಸ್ವಾತಂತ್ರ್ಯ ಸಾಧನೆಯಲ್ಲಿ



ಇರ್ವಿಗಿನೆಯ ಡಿಸೆಂಬರ್ ಶಿಶಿರಂದು ರಾಮಮೋಹನರು ಲಂಡನ್‌ನಿಂದ ರಾಜಕುಮಾರ ಟ್ರಾಯಲ್‌ರ್ಯಾಂಡ್‌ಗೆ ಬರೆದ ಕಾಗದ ವಿಶೇಷ ಪ್ರಾಮುಖ್ಯತೆಯುಳ್ಳ ದಸ್ಪ್ರವಚನ. ಅದರಲ್ಲಿ ಅವರು ಘಾನ್ಯಾಗಿ ಬರಲು ತಮಗೆ ಪರವಾನಗಿ ಬೇಕೆಂದು ಕೇಳಿದ್ದುದಲ್ಲದೆ ಪರವಾನಗಿ ಕೊಡುವ ವ್ಯವಸ್ಥೆಯನ್ನೇ ತೆಗೆದುಹಾಕಬೇಕೆಂದು ಹಾಡಿಸಿದರು. ಆ ಸಂದರ್ಭಗಳಲ್ಲಿ ಅವರು ಬರೆದ ಮಾತ್ರಗಳಿಂದ: “ಏವ್ಯಾದ ರಾಷ್ಟ್ರಗಳಲ್ಲಿ ಧಾರ್ಮಿಕ ಭಿನ್ನಾಭಿಪ್ರಾಯಗಳ ಮತ್ತು ರಾಜಕೀಯ ವ್ಯಾಜ್ಯಗಳ ಕಾರಣದಿಂದ ಪರಸ್ಪರ ವ್ಯವಸ್ಥೆ ವಿಪರೀತವಾಗಿದೆ. ಅಲ್ಲಿ ಕೂಡ ಇಂಥ ನಿಯಮವಿಲ್ಲ. ಜೀನಾ ಒಂದೇ ಇದಕ್ಕೆ ಹೊರತಾದುದು. ಆ ದೇಶ ವಿದೇಶಿಯರ ವಿಷಯದಲ್ಲಿ ಹೊಂದಿರುವ ಅತಿಯಾದ ಅಸೂಯಿಯೂ ಹೊಸಭಾವಗಳು ಮತ್ತು ಹೊಸಪದ್ಧತಿಗಳಿಂದರೆ ಅದಕ್ಕಿರುವ ಭೀತಿ ಶಂಕಿಗಳೂ ಈ ಅಪವಾದಕ್ಕೆ ಕಾರಣಗಳು. ಇತರ ವಿಷಯಗಳಲ್ಲಿ ಸೌಜನ್ಯಕ್ಕೂ ಜೀದಾಯ್ಕೊಂಡು ಹೇಸರಾಗಿರುವ ಫ್ರೆಂಚ್ ಜನರಲ್‌ನೂ ಈ ಪದ್ಧತಿಯಿರುವುದು ನನಗೆ ಅರ್ಥವಾಗುವುದಿಲ್ಲ. ಮಾನವಜನಾಗವೆಲ್ಲಾ ಒಂದೇ ಕುಟುಂಬ, ಜಗತ್ತಿನಲ್ಲಿ ಕಂಡು ಬರುವ ಅಸಂಖ್ಯಾತ ರಾಷ್ಟ್ರಗಳೂ ಅದರ ಶಾಮ್ಲಿಕಾರ್ಯಗಳು ಎಂಬ ಶೀಮಾನಕ್ಕೆ ಧಾರ್ಮಿಕತತ್ವಗಳು ಮಾತ್ರವಲ್ಲದೆ ನಿಷ್ಪತ್ತವಾದ ಸಾಮಾನ್ಯ ತಿಳಿವಳಿಕೆಯೂ ವ್ಯಾಜ್ಯನಿಕ ಸಂಶೋಧನೆಯೂ ನಮ್ಮನ್ನು ಕರೆದೊಯ್ದುತ್ತವೆ. ಅದ್ದರಿಂದಲೇ ಎಲ್ಲ ದೇಶಗಳಲ್ಲಾ ಪ್ರಾಜ್ಞರು ಎಲ್ಲ ಮಾನವರ ಪರಸ್ಪರ ಸಂಪರ್ಕಕ್ಕೂ ಇರುವ ಅಡಚಣೆಗಳನ್ನು ಸಾಧ್ಯವಾದಮ್ಮೆ ತೆಗೆದುಹಾಕಿ ಎಲ್ಲ ಜನಗಳೂ ಪ್ರಯೋಜನವನ್ನೂ ಸಂಶೋಷಣೆಯನ್ನೂ ಪಡೆಯುವಂತೆ ಮಾಡಲು ಅವೇಕ್ಷಿಸುತ್ತಾರೆ.”

ಅದೇ ಕಾಗದದಲ್ಲಿ ರಾಮಮೋಹನರು ರಾಷ್ಟ್ರರಾಷ್ಟ್ರಗಳಲ್ಲಿ ಪಳಿಬಹುದಾದ ವ್ಯಾಜ್ಯಗಳನ್ನು ಶೀರ್ಷಸ್ವತದಕ್ಕೆ ಎಲ್ಲ ರಾಷ್ಟ್ರಗಳನ್ನೂ ಮಾರಿದ ಸಂಸ್ಥೆಯೊಂದು ಅಗತ್ಯವೆಂದು ಸೂಚಿಸಿದರು: “ಎರಡು ದೇಶಗಳಿಗೆ ನಡುವೆ ತಲೆದೊರಬಹುದಾದ ರಾಜಕೀಯ ಭಿನ್ನಾಭಿಪ್ರಾಯಗಳಲ್ಲವನ್ನೂ ಆ ದೇಶಗಳಿರದರ ಶಾಸನಸಭೆಗಳ ಪ್ರತಿನಿಧಿಗಳೂ ಇರುವ ಸಂಸ್ಥೆಯೊಂದಕ್ಕೆ ಒಟ್ಟಿಸಿದರೆ ವ್ಯವಸ್ಥಾ ಬದ್ಧ ಸರ್ಕಾರದ ಗುರಿಗಳನ್ನು ಚೆನ್ನಾಗಿ ಸಾಧಿಸಬಹುದೆಂದು ನನಗನ್ನಿಸುತ್ತದೆ. ಆ ಸಂಸ್ಥೆಯಲ್ಲಿ ಎರಡು ದೇಶಗಳಿಗೆ ಸಮಾಪ್ತಿ ನಿಧ್ಯವಿರಬೇಕು; ಅದರಲ್ಲಿ ಕೈಗೊಳ್ಳುವ ಶೀಮಾನವನ್ನು ಎರಡು ದೇಶಗಳವರೂ ಒಟ್ಟಿಕೊಳ್ಳಬೇಕು; ಅದರ ಅಧ್ಯಕ್ಷರು ಒಂದೊಂದು ವರ್ಷ ಒಂದೊಂದು ದೇಶದಲ್ಲಿರಬೇಕು. ಇಂಥ ರಾಜಕೀಯ, ವಾಣಿಜ್ಯ, ವೈಜ್ಯಲಾದ ಎಲ್ಲ ಕ್ಷೇತ್ರಗಳಲ್ಲಾ ವ್ಯವಸ್ಥೆ ಬದ್ಧ ಸರ್ಕಾರಗಳಿರುವ ಎರಡು ರಾಷ್ಟ್ರಗಳ ಪ್ರಜಾಗಳಲ್ಲಿ ತಲೆದೊರಬಹುದಾದ ಅಭಿಪ್ರಾಯಬೇದಗಳನ್ನು ಎರಡಕ್ಕೂ ತೃತ್ಯಿಯುಂಟಾಗುವ ಹಾಗೆ ಸರಿಪಡಿಸಬಹುದು. ಇದರಿಂದ ತಲೆಮಾರಿನಿಂದ ತಲೆಮಾರಿಗೆ ಅವರದರ ಶಾಂತಿ ಸ್ವೇಹ ಸೌಹಾದರಗಳನ್ನು ಕಾಪಾಡಲು ಸಾಧ್ಯವಾಗುತ್ತದೆ.”

ಇರ್ವಿಗಿರ ವೇಳಿಗಾಗಲೆ ರಾಷ್ಟ್ರರಾಷ್ಟ್ರಗಳ ನಡುವೆ ಉತ್ಪನ್ನವಾಗಬಹುದಾದ ವಿವಾದಗಳ ಶೀಮಾನಕ್ಕೂ ಜಗತ್ತಾಶಾಂತಿಯ ಸಾಫ್ತಪನೆಗೂ ಸಹಾಯಕವಾಗುವಂಥ ಅಂತರರಾಷ್ಟ್ರೀಯ ಸಂಝ್ಯವೊಂದರ ಕಲ್ಪನೆ ರಾಮಮೋಹನರಿಗೆ ಒಂದಿಧ್ವನಿಂಬುದು

ಈ ಸ್ತುರಣೀಯವಾದ ವಾಕ್ಯಗಳಿಂದ ಸ್ಪಷ್ಟವಾಗಂತ್ರದೆ. ಹೀಗೆ ಅವರು ಲೀಗ್ ಆಫ್ ನೇಷನ್ಸ್ ಮತ್ತು ಯಂ. ಎನ್. ಬಿ. ಗಳನ್ನು ಹೋಲುವ ಸಂಸ್ಥೆಯೊಂದರ ಸ್ಥಾಪನೆಯನ್ನು ಕುರಿತು ಪ್ರಪಂಚದ ಯಾವ ಭಾಗದಲ್ಲಾ ಇನ್ನಾರೂ ಯೋಚಿಸುವ ಮೊದಲೇ ಯೋಚಿಸಿದ್ದರು.

## ಅದ್ಯ ಪತ್ರಿಕಾರ್ಕತ್ವ

ರಾಮಮೋಹನರು ಆರಂಭಿಸಿದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ಸುಧಾರಣೆಗಳ ಪರಿಶಾಮವಾಗಿ ಬಂದ ಪ್ರಗತಿಭಾವದ ಅಭಿವೃತ್ತಿಗೆ ಪ್ರಗತಿಶೀಲ ಪತ್ರಿಕೆಗಳ ಅಗತ್ಯವಿತ್ತು. ಆ ಕಾಲದ ಆವಶ್ಯಕತೆಗಳು ಬಂಗಾಳದಲ್ಲಿ—ಅದರಲ್ಲಾ ಕಲ್ಪತ್ರೀಯಲ್ಲಿ—ಪತ್ರಿಕೆಗಳ ಒಳಿವರಿಗೆ ಕಾರಣವಾಯಿತು.

ಕಲ್ಪತ್ರೀಯಲ್ಲಿ ಆರಂಭವಾದ ಮೊದಲನೆಯ ಪ್ರಗತಿಪರ ಪತ್ರಿಕೆ “ಬಂಗಾಲಾ ಗೆಜೆಟ್” ಐರಿ ರಲ್ಲಿ ಸ್ಥಾಪಿತವಾಯಿತು. ಅದೊಂದು ವಾರಪತ್ರಿಕೆ. ಅದರ ಸಂಚಾಲಕರು ರಾಮಮೋಹನರ “ಆತ್ಮೀಯ ಸಭೆ”ಯು ಉತ್ತಾಹೀಪೂರ್ವ ಸದಸ್ಯರು. ಅದು ಇಲ್ಲಿ ರ ವರೆಗೂ ಇದ್ದ ಕೊನೆಗೊಂಡಿತು.

ರಾಮಪುರದ ಶ್ರೀಸ್ತಪಾದಿಗಳು “ಸಮಾಚಾರ ದರ್ಪಣ” ಎಂಬ ಬಂಗಾಳ ವಾರಪತ್ರಿಕೆಯನ್ನು ಇರಿ ರಲ್ಲಿ ಪ್ರಾರಂಭಿಸಿದರು. ಅವರೇ “ಪ್ರೀರ್ತಾ ಆಫ್ ಇಂಡಿಯಾ” ಎಂಬ ಇಂಗ್ಲಿಷ್ ಪತ್ರಿಕೆಯನ್ನೂ ಪ್ರಕಟಿಸುತ್ತಿದ್ದರು.

ಮೊಟ್ಟಮೊದಲನೆಯ ಪ್ರಗತಿಶೀಲ ಇಂಗ್ಲಿಷ್ ಪತ್ರಿಕೆ, “ಕಲ್ಪತ್ರೀ ಜನ್ಸನ್ಲ್ರ್” ನ್ನು ಜೀಮ್ಸ್ ಸಿಲ್ವ್ರ್ ಬಿಂಗ್ಲ್ಯಾಫ್ ಇರಿ ರ ಅಕ್ಷೋಬರಿನಲ್ಲಿ ಪ್ರಕಟಿಸಿದ.

“ಸಂವಾದ ಕೌಮುದಿ” ಎಂಬ ಬಂಗಾಳ ವಾರಪತ್ರಿಕೆಯನ್ನು ತಾರಾಚಂದ ದತ್ತ ಮತ್ತು ಭವಾನಿಸರಣ ಬಂದೊಂಪಾಧ್ಯಾಯರು ಇಲ್ಲಿ ರಲ್ಲಿ ಪ್ರಾರಂಭಿಸಿದರು. ಭವಾನಿಸರಣನು ಅದರ ಸಂವಾದಕಣಕ್ಕೆ ರಾಜೇನಾಮೆ ಕೊಟ್ಟಾಗ ರಾಮಮೋಹನರು ಆ ಕೆಲಸ ವನ್ನು ತಾವು ತೆಗೆದುಕೊಂಡರು.

“ಮುರತ್ತೊ-ಉಲ್ಲೊ-ಆಕ್ರೂರ್” ಎಂಬ ಪಾರಸೀ ವಾರಪತ್ರಿಕೆಯನ್ನು ರಾಮಮೋಹನರು ಆರಂಭಿಸಿದರು. ಅದರ ಪ್ರಕಟನೆ ಇರಿ ರಲ್ಲಿ ನಿಂತುಹೋಯಿತು.

“ಸಮಾಚಾರ ಚಂದ್ರಿಕೆ” ಎಂಬುದು ಸಂಪ್ರದಾಯವಾದಿ ಹಿಂದೂಗಳ ಪತ್ರಿಕೆಯಾಗಿತ್ತು.

ಡಾಕ್ಟರ್ ಆರ್. ಎವರ್. ಮಾರ್ಟಿನ್ ಎಂಬಾತ ಇರ್ಲಿ ರ ಮೇ ತಿಂಗಳಲ್ಲಿ “ಬಂಗಾಳ ಹರಾಲ್” ಪತ್ರಿಕೆಯನ್ನು ಹೋರಿಸಿಕೊಡಿದ. ಅವನು ದ್ವಾರಕನಾಥ ತಾಕೂರರ

ಪ್ರಭಾವಕ್ಕೆ ಬಹಳಮಟ್ಟಿಗೆ ಒಳಪಟ್ಟಿದ್ದವನು. ಈ ಪತ್ರಿಕೆಯ ಮೂಲೀಕರಲ್ಲಿ ರಾಮ ಮೋಹನರಾಯರವರೂ ಮತ್ತು ದ್ವಾರಕಾನಾಥ ತಾಕೂರರೂ ಇದ್ದರು.

ರಾಮಮೋಹನರ ಅನುಯಾಯಿಗಳಲ್ಲಿ ಭ್ರಂಜಾದ ನೀಲಾರತನ್‌ ಹಲ್ಲೂರ್ ಬಂಗಾಳ, ಪಾರಸೀ ಮತ್ತು ನಾಗರೀ ಭೂಪೆಗಳಲ್ಲಿ ಪ್ರಕಟವಾಗುತ್ತಿದ್ದ ‘ಬಂಗದೂತ’ ಎಂಬ ವಾರಪತ್ರಿಕೆಯ ಸಂಪಾದಕನಾಗಿದ್ದು.

ಪ್ರಸ್ತುಕವ್ಯಪಾರಿಯೂ ಪ್ರಕಾಶಕನೂ ಆಗಿದ್ದ ಸ್ವಾಮ್ಯಯಲ್ಲಿ ಸ್ವಿತ್ತೋ ಎಂಬಾತ “ಬಂಗಾಲ್ ಹರಾಕುರು” ಎಂಬ ಪತ್ರಿಕೆಯನ್ನು ಆರಂಭಿಸಿದ. ಈ ಪತ್ರಿಕೆಗೆ ದ್ವಾರಕಾನಾಥರಿಂದ ಬಹಳ ಹೊತ್ತುದ ಹಣ ಸಲ್ಲುತ್ತಿತ್ತು.

ಪ್ರಗತಿವರೋಧಿಯೆಂದು ಕುಪ್ರಸಿದ್ಧವಾಗಿದ್ದ ಅರ್ಥ ಅಧಿಕಾರೀ ಪತ್ರಿಕೆಯಲ್ಲಿ “ಜಾನ್ ಬುಲ್ಲ್” ಇಗ್ನಾರಲ್ಲಿ ಸ್ವಾಷಿತವಾಯಿತು. ಇಗ್ನಾರಲ್ಲಿ ಆದರ ಮಾರಾಟ ವಾಯಿತು. ದ್ವಾರಕಾನಾಥ ತಾಕೂರರ ಸ್ವೇಹಿತರಲ್ಲಿ ಒಬ್ಬಾದ ಸ್ವಾಕೇಲರ್ ದ್ವಾರಕಾನಾಥರಿಂದ ಹಣಪಡೆದು ಅದನ್ನು ಕೊಂಡುಕೊಂಡ. ಅನಂತರ ಅದು ಹೆಸರು ಬದಲಾಯಿಸಿ “ಇಂಗ್ಲಿಷ್‌ಮನ್‌” ಆಯಿತು.

ರವೀಂದ್ರನಾಥ ತಾಕೂರರ ಅಜ್ಞಾಂದಿರಾದ ದ್ವಾರಕಾನಾಥರು ಅಸಾಧಾರಣ ಬುದ್ಧಿಶಾಲಿಗಳೂ ಶ್ರೀಮಂತರೂ ಪ್ರತಿಭಾಶಾಲಿಗಳೂ ಆಗಿದ್ದರೆಂದು ಇಲ್ಲಿ ಹೇಳಬಹುದು. ಪ್ರಗತಿಪಕ್ಷಪಾತಿಗಳಾದ ಅವರು ರಾಮಮೋಹನರ ನಿವ್ಯಾವಂತ ಸ್ವೇಹಿತರಾಗಿದ್ದರು. ರಾಮಮೋಹನರನ್ನು ಕಂಡರೆ ಅವರಿಗೆ ಬಹುಮಚ್ಚಿಕೆ. ತಾವು ಕೈಗೊಂಡ ಎಲ್ಲ ಸುಧಾರಣೆ ಕಾರ್ಯಗಳಲ್ಲಾ ರಾಮಮೋಹನರಿಗೆ ದ್ವಾರಕಾನಾಥ ತಾಕೂರರ ಶ್ರದ್ಧಾಪೂರ್ಣವಾದ ಬೆಂಬಲ ಬೇಕಾದಷ್ಟು ಲಭಿಸುತ್ತಿತ್ತು.

ಹತ್ತೊಂಬತ್ತನೆಯ ಶತಮಾನದ ಮೇಂದಲ ಭಾಗದಲ್ಲಿ ದ್ವಾರಕಾನಾಥರು ಕಲ್ಪತ್ರಾದಲ್ಲಿ ಪ್ರಗತಿಪರವಾದ ಪತ್ರಿಕೆಗಳ ಸ್ವಾಪನೆಗೆ ಬಹಳವಾಗಿ ಸಹಾಯವಿಸಿದರು. ಅವರು ಹೀಗೆ ಮಾಡಿದ್ದ ರಾಮಮೋಹನರಿಂದ ಆರಂಭಿಸಲ್ಪಟ್ಟಿದ್ದ ಚಳವಳಿಗೆ ಸಾವಜನಿಕ ಬೆಂಬಲವನ್ನು ಗಳಿಸಿಕೊಡುವುದಕ್ಕಾಗಿ. ಬಿಟ್ಟೆಂಪ್ ಪಾರ್ಲಿಮೆಂಟಿನ ಸದಸ್ಯನಾಲ ಪ್ರಖ್ಯಾತ ಪ್ರಗತಿಗಾರ್ಮಿ ರಾಜಕಾರಣೆಯೂ ಪ್ರಸಿದ್ಧ ವಾಗ್ಯಯೂ ಆಗಿದ್ದ ಜಾರ್ಜ್ ಫಾಂಪ್ರೇಸನ್ನು ಭಾರತಕ್ಕೆ ಕರೆತಂದವರು ದ್ವಾರಕಾನಾಥರೇ, ತನ್ನೂಲಕ ಅವರು ರಾಮಮೋಹನರು ಆರಂಭಿಸಿದ್ದ ರಾಜಕೀಯ ಪ್ರಗತಿಶೀಲತೆಯನ್ನು ಬಲಗೊಳಿಸಿದರು.

ಬಂಗಾಳ ಪತ್ರಿಕೋಂಡ್ಯಾಮ ರಾಮಮೋಹನರು ಆರಂಭಿಸಿದ ಚೆಳುವಳಿಗೂ ದ್ವಾರಕಾನಾಥರ ಪ್ರಗತಿಶೀಲತೆ ದೂರದೃಷ್ಟಿಯುತವಾದ ಜೀದಾಯಂಕ್ಕಾ ಬಹಳವಾಗಿ ಖಚಿತವಾಗಿದೆ.

## ಅಧಿಕ ಸುಧಾರಣೆ

ಭಾರತೀಯರ ಅಧಿಕ ದುರವಸ್ಥೆಯನ್ನು ಹೋಗಲಾಡಿಸಲು ರಾಮಮೇಂದ್ರನು ನಿರಂತರವಾಗಿ ಶ್ರಮಿಸಿದರು. ೧೯೫೨ರ ಪಾರ್ಲಿಮೆಂಟ್‌ಲ್ಲಿ ಸಮಿಂಗೆ ತಾವು ಕೊಟ್ಟ ಸಾಕ್ಷೆದಲ್ಲಿ ಅವರು ಹೇಳಿದ ಮಾತುಗಳಿವು: “ಬೇಸಾಯಗಾರರ ಪರಿಸ್ಥಿತಿ ಬಹು ದಾರುಣವಾಗಿದೆ. ಅವರು ಜಮೀನುದಾರಿಂದ ಲೋಭ ದುರಾಸೆಗಳಿಗೆ ತುತ್ತಾಗಿದ್ದಾರೆ. ಜಮೀನುದಾರಿಂದ ತನಗೆ ಬರಬೇಕಾದ ಕಂಡಾಯದ ಮೂತ್ತವನ್ನು ಗೊತ್ತುಮಾಡು ಪ್ರದರಲ್ಲಿ ಸರ್ಕಾರ ಅವರಿಗೆ ಬಹಳ ದಾಖ್ಲಿ ತೋರಿಸಿದೆ. ಅದೇ ದಾಖ್ಲಿಯವನ್ನು ಅವರು ತಮ್ಮ ರೈತರಿಗೆ ತೋರಿಸಿಲ್ಲ.” ೧೯೫೩ರ ಹಾಯಂ ಜಮೀನ್ನಾರಿ ಪದ್ಧತಿಯಿಂದ ಜಮೀನ್ನಾರಿಗೆ ಬಹಳ ಪ್ರಯೋಜನವಾಗಿದ್ದರೂ ಅದರಿಂದ ಬಿಡ್ಡರೈತರ ಸ್ಥಿತಿ ಮಾತ್ರ ಯಾವ ರೀತಿಯಲ್ಲಾಗೂ ಉತ್ತಮವಾಗಿರಲಿಲ್ಲವಂದು ಅವರು ತೋರಿಸಿಕೊಟ್ಟಿರು. ಅವರು ರೀತಿಯಲ್ಲಾಗೂ ವಸೂಲುಮಾಡುತ್ತಿದ್ದ ಗೇಟೆಯ ಹಣ ವಿವರಿಸಿತ್ತಾಗಿತ್ತು. ಅದನ್ನು ಕೊಟ್ಟ ಮೇಲೆ ರೈತನಿಗೆ ಘನೂ ಉಳಿಯುತ್ತಿರಲಿಲ್ಲವಂದೇ ಹೇಳಬಹುದಾಗಿತ್ತು. ಅವರು ತರುತ್ತಿದ್ದ ಗೇಟೆಯನ್ನು ಹೆಚ್ಚಿಸಿದರೂ ಅದನ್ನು ಕಡಿಮೆ ಮಾಡಬೇಕೆಂದೂ ತರುತ್ತಿದ್ದ ಗೇಟೆಯನ್ನು ಹೆಚ್ಚಿಸಿದರೂ ಅದನ್ನು ಕಡಿಮೆ ಮಾಡಬೇಕೆಂದೂ ಅವರು ಒಟ್ಟಿ ಕೇಳಿದರು. ಸರ್ಕಾರ ರೈತರೊಡನೆ ಹಾಯಂ ಒಷ್ಟಿಂದವನ್ನು ಮಾಡಿ ಜಮೀನ್ನಾರಿಗೆ ಗೇಟೆಯನ್ನು ಹೆಚ್ಚಿಸಿ ರೈತರಿಗೆ ತೋರಿದರೆ ಕೊಡಬಂತೆ ಹಾಚ ಕೊಂಡು ಜಮೀನ್ನಾರಿಗೆ ಗೇಟೆಯನ್ನು ಹೆಚ್ಚಿಸಿ ರೈತರಿಗೆ ತೋರಿದರೆ ಕೊಡಬಂತೆ ಹಾಚ ಕೊಂಡು ಜಮೀನ್ನಾರಿಗೆ ಗೇಟೆಯನ್ನು ಹೆಚ್ಚಿಸಿ ರೈತರಿಗೆ ತೋರಿದರೆ ಸೂಚಿಸಿದರು. ಹೀಗೆ ರೈತರೊಡನೆ ಮಾಡಿಕೊಳ್ಳುವ ಹಾಯಂ ಬೆಕೆಂದು ಅವರು ಸೂಚಿಸಿದರು. ಜಮೀನ್ನಾರಿಗೆ ರೈತರಿಗೆ ತೋರಿದರೆ ಸೂಚಿಸಿದರು. ಹಣವನ್ನು ಭರ್ತಾಚಾರುವ ಸಲು ಒಷ್ಟಿಂದದ ಫಲವಾಗಿ ಕಂಡಾಯದಲ್ಲಿ ಕಡಿಮೆಯಾಗುವ ಹಣವನ್ನು ಭರ್ತಾಚಾರುವ ಸಲು ವಾಗಿ ಭೋಗವಸ್ತುಗಳ ಮೇಲೆ ರೈತರಿಗೆ ಡಾಬೆಹುದೆಂದೂ ಹೆಚ್ಚಿಸಿ ಸಂಬಂಧಿಸಿದರು. ಜಮೀನ್ನಾರಿಗೆ ಸೇರಿದ ಹಳ್ಳಿಗಳಲ್ಲಿ ನಡೆಯುತ್ತಿದ್ದ ಬಹುದೆಂದೂ ಸಲಹಿಸಿದರು. ಜಮೀನ್ನಾರಿಗೆ ಸೇರಿದ ಹಳ್ಳಿಗಳಲ್ಲಿ ನಡೆಯುತ್ತಿದ್ದ ಬಹುದೆಂದೂ ಸಂತೆಗಳಲ್ಲಿ ತಾವು ಬೆಳೆದ ದವಸವನ್ನು ಗೆಲಿ ಕಾಯಿಪಶ್ಚಿಗಳನ್ನಾಗೆ ವಾರುಪುಡಕ್ಕಿ ಸಂತೆಗಳಲ್ಲಿ ತಾವು ಬೆಳೆದ ದವಸವನ್ನು ಗೆಲಿ ಕಾಯಿಪಶ್ಚಿಗಳನ್ನಾಗೆ ವಾರುಪುಡಕ್ಕಿ ಬಂದ ರೈತರಿಂದ ಜಮೀನ್ನಾರಿಗೆ ಮೇಲುತೆರಿಗಿಯನ್ನು ವಸೂಲುಮಾಡುವ ಪದ್ಧತಿ ಯನ್ನು ಅವರು ವಿರೋಧಿಸಿದರು.

ಕರ್ನಾಟಕ ಇಂಡಿಯಾ ಕಂಪನಿಯ ಸೇವಕರು ಉಪ್ಪಿನ ವ್ಯಾಪಾರದ ಏಕಸ್ವಾಮ್ಯ ಪಡೆದಿರುವುದನ್ನೂ ಅವರು ವಿರೋಧಿಸಿದರು. ಕಂಪನಿಯವರು ಉಪ್ಪಿನ ಬೆಲೆಯನ್ನು ಆದರೆ ಸಹಜವಾದ ಬೆಲೆಗಂತಲೂ ಸೇಕಡಾ ಸಾವಿರದೆಟ್ಟ ಹೆಚ್ಚಿಸುತ್ತಿದ್ದರು. ಬಾಗಾಳ ದಲ್ಲಿ ಉಪ್ಪಿನ ತಯಾರಿಕೆಯಲ್ಲಿ ಮೊಲಂಫೀಗಳಿಂಬ ಸುವಾರು ಒಂದು ಲಕ್ಷ ಇಪ್ಪತ್ತೆಂದು ಸಾವಿರ ಕೆಲಸಗಾರರು ದುಡಿಯುತ್ತಿದ್ದರು. ಅವರ ಪರಿಸ್ಥಿತಿ ಗುಲಾಮತನಕ್ಕಿಂತಲೂ

ಮೇಲಾಗಿರಲ್ಲ. ಸರ್ಕಾರ ಉಪ್ಪನ್ನು ತಯಾರಿಸಲು ಸಿಬ್ಬಂದಿಯನ್ನು ನೇಮಿಸುತ್ತಿತ್ತು. ಆ ಉಪ್ಪನ್ನು ಕಲ್ಪತ್ರೀಗೆ ತಗೆದುಕೊಂಡುಹೋಗಿ ಅದಕ್ಕಾಗಿ ನಿಯತವಾಗಿದ್ದ ಕಾಲದಲ್ಲಿ ರಾಷ್ಟ್ರಿಯರಿಂದ ಮಾರುತ್ತಿದ್ದರು. ಈ ವ್ಯಾಪಾರವೆಲ್ಲ ಕೆಲವರು ಭಾರತೀಯರು ಧನಿಕರ ಕ್ಷೇಪರವಾಗಿತ್ತು. ಅವರು ಉಪ್ಪನ್ನು ಲ್ಲಾ ಸಂಗ್ರಹಿಸಿಟ್ಟುಕೊಂಡು ಅದನ್ನು ಮಾರುವ ಮೂದಲು ಅದರ ಜೊತೆಗೆ ಕಲ್ಪನ್ನು-ಮಣ್ಣಗಳನ್ನು ಬೆರಹುವುದು ವಾಡಿಕೆ ಯಾಗಿತ್ತು. ಒಂದೇ ದೇಶಗಳಿಂದ ಅಮಾದ ಉಪ್ಪನ್ನನು ಮೇಲೆ ಕಂಪನಿಯವರು ಅತಿಯಾಗಿ ಸುಂಕ ಹೇರುತ್ತಿದ್ದರು.

ರಾಮಮೋಹನರು ಉಪ್ಪನ್ನನ ತಯಾರಿಕೆಯ ಏಕಸ್ವಾಮ್ಯತೆಯನ್ನು ವಿರೋಧಿಸಿ ಉಪ್ಪನ್ನ ಬೆಲೆಯನ್ನು ಇಂಥಿದರೆ ಅದನ್ನು ಉಪಯೋಗಿಸುವವರ ಸಂಖ್ಯೆ ಹೆಚ್ಚಿದೆಂದೂ ಉಪ್ಪನ್ನ ಆಭಾವ ಜನರೆಲ್ಲರನ್ನೂ ತಪ್ಪಿತ್ತಿದ್ದಿತೆಂದೂ, ಇಲ್ಲಿನದಕ್ಕೆಂತಲೂ ಅಗ್ರವೂ ಉತ್ತಮವೂ ಅದ ಇಂಗ್ಲಿಷ್ ಉಪ್ಪನ್ನು ಅಮಾದುಮಾಡಲು ಅವಕಾಶ ಕೊಡಬೇಕಿಂದು ಪೂಲಂಫೀಗಳನ್ನು ವ್ಯವಸಾಯಕ್ಕಾಗಿ ಉಪಯೋಗಿಸಿಕೊಳ್ಳಬೇಕಿಂದೂ ಬೆರಕೆ ಮಾಡುವುದು ಎಷ್ಟರಮಟ್ಟಿಗೆ ನಡೆಯುತ್ತಿದ್ದಿತೆಂದರೆ ಕೊನೆಗೆ ಮಾರಾಟವಾಗುವ ಪದಾರ್ಥ ಮತ್ತೊಂದಿಲ್ಲ ಏನೂ ಮೇಲಾಗುತ್ತಿರಲ್ಲಿಪೆಂದೂ ವಾದಿಸಿದರು. ಪಾಲ್ಕಿ ಮೆಂಟಿನ ವೀಕ್ಷಣೆ ಸಮಿತಿ ಏಕಸ್ವಾಮ್ಯತೆ ವಿರೋಧವಾಗಿ ವಿಶ್ಲೇಷಿಸಿದಿಯಿತು. ಹೀಗೆ ರಾಮಮೋಹನರ ಜಳವಳಿ ಘಳಿದಾಯಕವಾಯಿತು. ಉಪ್ಪ ತಯಾರಿಕೆಯ ವಿಷಯ ದಲ್ಲಿ ಈಸ್ಪದ್ಧ ಇಂಡಿಯಾ ಕಂಪನಿಗಿಂದ ಏಕಸ್ವಾಮ್ಯತೆ ಕೊನೆಗೊಂಡಿತು.

ಬ್ರಿಟಿಷ್ ಆಳಿರಸರು ಭಾರತದ ಐಶ್ವರ್ಯವನ್ನು ವ್ಯವಸ್ಥಿತ ರೀತಿಯಲ್ಲಿ ಹೊರ ಸಾಗಿಸುತ್ತಿದ್ದುದರ ಕಡೆಗೆ ಮೂದಲು ಗಮನ ಸೇಳಿದವರು ರಾಮಮೋಹನರು. ಭಾರತದ ಆಕ್ರಮಣಕಾರರು ಅದರಿಂದ ಪಡೆಯುತ್ತಿದ್ದ ಕಾಣಿಕೆಯಂತೆ ಆ ಐಶ್ವರ್ಯ. ಭಾರತದ “ಕಂದಾಯಪದ್ಧತಿ”ಯನ್ನು ಕುರಿತು ತನೆಗೆ ಹಾಕಿದ ಪ್ರಶ್ನೆಗಳಿಗೆ ಉತ್ತರ ರೂಪದಲ್ಲಿ ಅವರು ಭಾರತದ ಸೇವಾಗಳಿಂದ ವಿಶ್ವಾಂತರಾಗುತ್ತಿದ್ದ ಬೋರ್ಡ್ ಅಧಿಕಾರಿಗಳು ಬಹುದೊಡ್ಡ ಮೊತ್ತದ ಹಣವನ್ನು ತಮ್ಮಾಡನೆ ತೆಗೆದುಕೊಂಡು ಹೋಗುತ್ತಿದ್ದರೆಂದು ಹೇಳಿದರು. ಇದನ್ನು ರುಜುವಾತ್ಮಪಡಿಸಲು ಅವರು ಕೆಲವು ಅಂಶಗಳ ಪಟ್ಟಿಗಳನ್ನು ತಯಾರುಮಾಡಿ ಲಾಯಾದ್ದ ಮತ್ತು ಮೆಲ್ಲಾವಿಲ್ಲಾರು (ಈಸ್ಪದ್ಧ ಇಂಡಿಯಾ ಕಂಪನಿಯ ಆಕ್ರಿಂಟಿಂಗ್ ಜನರಲ್ ಮತ್ತು ಆಡಿಟರ್ ಜನರಲ್‌ರು) ಹೋಸ್ ಅಥ್ವ ಲಾಡ್‌ ಸಭೆಯ ವೀಕ್ಷಣೆ ಸಮಿತಿಯ ಮುಂದ ರೀಜಿಂ ನೆಯ ಘೆಬುವರಿ ಇಂದು ಕೊಟ್ಟಿದ್ದ ಸಾಕ್ಷಾತ ಪ್ರಕಾರ ಇಂಗ್ಲಂಡಿನಲ್ಲಿ ವೆಚ್ಚವಾಗುತ್ತಿದ್ದ ಭಾರತದ ಹಣ ವರ್ಷಾಂತ್ರಿ ಮೂರತ್ತು ಲಕ್ಷ ಪೌಂಡುಗಳಷ್ಟಿದ್ದಿತೆಂದು ತೋರಿಸಿದರು. ಈ ಹಣದಲ್ಲಿ ಬೋಡ್ ಅಥ್ವ ಕಂಟ್ರೋಲ್ ಮತ್ತು ಇಂಡಿಯಾ ಹೋಸ್‌ಗಳ ಲಿಟ್ರೇಗಳೂ ಸಿಬ್ಬಂದಿಯ ಸಂಬಳ, ಭಾರತದಲ್ಲಿ ಕೆಲಸಮಾಡಿದ್ದ ಯೂರೋಪಿಗೆ ಮರಳಿದ್ದ ಸೈನಿಕ ಮತ್ತು ದಿವಾನಿ ಅಧಿಕಾರಿಗಳ ಗೃಹಾಜರಿ ಸಂಭಾವನೆಗಳು, ಈ ಹಣದಮೇಲೆ ಬರುವ ಬಡ್ಡಿ ಇದಲ್ಲಾ ಸೇರಿತ್ತು. ಇದಲ್ಲದೆ ಲಿಟ್ರೇಗಿಲ್ ಪೌಂಡುಗಳಷ್ಟು ಬೆಲೆ ಬಾಳುತ್ತಿದ್ದ ಸಾಮಾನುಗಳನ್ನು ಭಾರತಕ್ಕೆ ಕಳುಹಿಸಲಾಗುತ್ತಿತ್ತು.

ಉಗಂ ನೇಯ ಜೂನ್ ಶಿಶು ರಾದು ಬೋರ್ಡ್ ಆಫ್ ಡೈರಕ್ಟರ್ಸ್ ರವರು ಒಂಗಾಳದ ಸರ್ಕಾರಕ್ಕೆ ಕಳುಹಿಸಿದ ಪತ್ರಪ್ರೊಂದನ್ನು ಬಂಗಾಳದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಕಂಪನಿಯ ದ್ವಕ್ಕೆ ಅಧಿಕಾರಿಯೊಬ್ಬರು “ಭಾರತ ಸರ್ಕಾರದ ನೆಲಸುನಾಡುನೀತಿ” ಎಂಬ ತಮ್ಮ ಗ್ರಂಥದಲ್ಲಿ ಉದ್ದರಿಸಿ ಕೊಟ್ಟಿದ್ದಾರೆ. ಆ ಪತ್ರದಲ್ಲಿ ಹೀಗೆ ಹೇಳಿದೆ: “ವ್ಯಕ್ತಿಗಳ ಹೆಸರಿನಲ್ಲಿ ಲಂಡನ್‌ಗೆ ಕಳುಹಿಸುವ ಹಣ ವರ್ಷಕ್ಕೆ ಸುಮಾರು ಎರಡು ಮಿಲಿಯನ್ ಪೌಂಡುಗಳಂತೆ ಅನೇಕ ವರ್ಷಗಳಂದಲೂ ಸಲ್ಲುತ್ತಿದೆ.” (ಪ್ರಾಚೀ ೨೦). ಈ ಪತ್ರದ ಮತ್ತು ಇಂಥ ಇತರ ಅಧಿಕೃತ ದಸ್ತೀಯಾಗಳ ಅಧಾರದಮೇಲೆ ಗ್ರಂಥಕರ್ತರು ಇಟ್ಟಿರಿಂದ ಉತ್ತರಿಂದ ರವರೆಗೂ ಭಾರತದಿಂದ ಹರಿದುಹೋದ ಹಣ ಒಟ್ಟು ನೂರು ಮಿಲಿಯನ್ ಪೌಂಡುಗಳು ಎಂದು ಲೀಕ್ಟ್ ಹಾಕಿದ್ದಾರೆ.

ಇಂಗ್ಲೆಂಡಿನಲ್ಲಿ ಏಕನ್ನಾಮ್ಯವಾದಿಗಳಿಗೂ ಸಿರುಪಾಧಿಕ ವ್ಯಾಪಾರವಾದಿಗಳಿಗೂ ದೊಡ್ಡ ಹೇಳಿರಾಟ ನಡೆಯುತ್ತಿತ್ತು. ರಾಮಪ್ರೇಚನರು ಸಿರುಪಾಧಿವ್ಯಾಪಾರ ವಾದಿಗಳ ಅಭಿಪ್ರಾಯವನ್ನು ಸಮರ್ಪಿಸಿದರು. ಈ ಕಾರ್ಯದಲ್ಲಿ ಅವರಿಗೆ ದ್ವಾರಕಾ ನಾಥ ರಾಕೂರರ ಬಲವಾದ ಬೆಂಬಲ ದೊರೆಯಿತು. ಬ್ರಿಟಿಷರು ಭಾರತವನ್ನು ವಶ ಪಡಿಸಿಕೊಂಡುದರಿಂದ ಭಾರತ ಮೂಗಲ್ ಆಡಳಿತದ ಕೊನೆಯ ದರಕಗಳಲ್ಲಿ ಸಿಕ್ಕಿಬಿಡ್ಡಿದ್ದ ಜಡತೆಯಿಂದ ಅನ್ನನ್ನು ಎಬ್ಬಿಸುವ ಕೆಲಸವನ್ನು ಒರಿತ್ತೆ ಕೈಗೊಂಡಿತ್ತು. ಸುಮಾರು ಕಾಲ ಭಾರತ ಜಗತ್ತಿನ ಇತಿಹಾಸದ ಪ್ರಮಾಣಕ್ಕೆ ಸೇರಿದ ದೂರವಾಗಿ ನಿಂತಿತ್ತು. ಅದನ್ನು ಮತ್ತೆ ಜಗತ್ತಿನ ಶಕ್ತಿಯ ಹೊನಲಿಗೆ ನೂಕುವ ಚಾರಿತ್ರಿಕ ಶಕ್ತಿ ಇಂಗ್ಲೆಂಡಾಯಿತು. ಆಧಿಕ ಸ್ವೇತದಲ್ಲಿ ಇಂಗ್ಲೆಂಡ್ ಕೈಗಾರಿಕಾ ಕ್ಷಾಂತಿಯನ್ನು ಆರಂಭಮಾಡಿತು. ರಾಮ ಮೇಂಹನರು ಮತ್ತು ದ್ವಾರಕಾನಾಥ ರಾಕೂರರಿಬ್ಬರೂ ಇಂಗ್ಲಿಷರು ಬಂಗಾಳದಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಕೈಗಾರಿಕಾಗಳನ್ನು ಸ್ಥಾಪಿಸುವುದಕ್ಕೆ ಬೆಂಬಲಕೊಟ್ಟಿರು. ಇದರಿಂದ ಜಮಿನ್ನಾರರ ಹಿಡಿತದಿಂದ ತಪ್ಪಿಸಿಕೊಳ್ಳಲು ರೈತರಿಗೂಂದು ಆವಕಾಶ ಸಿಕ್ಕುವುದೆಂದು ಅವರ ಪ್ರತಿಕ್ರಿಯಾಗಿತ್ತು. ಈ ಬದಲಾವಣ ಸದಜವಾಗಿಯೇ ಕೂರ ತಮವಾಗಿತ್ತು. ಆದರೆ ಎಲ್ಲ ಚಾರಿತ್ರಿಕ ಪರಿವರ್ತನೆಗಳೂ ಕೊಂಡಿತ್ತು. ಉಳಿಗ ಮಾನ್ಯ ಪದ್ಧತಿಯಿಂದ ಬಂಡವಾಳಾಹಿ ಪದ್ಧತಿಗೆ ನಡೆದ ಬದಲಾವಣ ಎಲ್ಲಾ ಮೃದು ಪರಿಣಾಮವಾದದ್ದಾಗಿರಲಿಲ್ಲ. ಹಾಗಾಗುವುದು ಭಾರತದಲ್ಲಾ ಸಾಧ್ಯವಿರಲಿಲ್ಲ. ಈ ದೇಶದಲ್ಲಿ ನಡೆದ ಈ ಆಧಿಕ ಕ್ಷಾಂತಿಗೆ ಬೆಂಬಲಕೊಟ್ಟಿರು. ಈ ಕೆಲಸದಲ್ಲಿ ದ್ವಾರಕಾನಾಥ ರಾಕೂರರು ಅವರಿಗೆ ಸಹಾಯಕರಾದರು.

## ಬ್ರಹ್ಮಸೆಭೆ ಮತ್ತು ಬ್ರಹ್ಮಸಮಾಜ

೧೨೨ ರಲ್ಲಿ ರವರೊಡ್ ವಿಲಿಯಂ ಆಡಪ್ಪಾರವರು ಆರ್. ಡಟನ್‌ರವರಿಗೆ ಕಳೆ ಹಿಸಿದ ಕಾಗದದಲ್ಲಿ ಯೂನಿಟೇರಿಯನ್‌ ಅಸೋಃಷಿಯೇಷನ್‌ನ್ನು ಕುರಿತು ಹೀಗೆ ಬರೆದರು:  
 “ ಅದರ ೩೦ದಿನ ಸದಸ್ಯರು ಶ್ರೇಷ್ಠ ನ್ಯಾಯಾಸ್ಥಾನದ ನ್ಯಾಯವಾದಿಗಳಾದ ಧಿಯೋ ಡೋರ್ ಡಿಕನ್ಸ್, ಮ್ಯಾಕಿಂಟಾಪ್ ಅಂಡ್ ಕಂಪನಿಯ ವ್ಯಾಪಾರಿಗಳಲ್ಲಿಬ್ಬರಾದ ಜಾರ್ಜ್ ಜೆರ್ಸ್‌ ಗಾಡ್‌ನ್, ನ್ಯಾಯವಾದಿ ವಿಲಿಯ್‌ಪ್ರ್ ಟೇಟ್‌, ಕಂಪನಿಯ ಸೇವೆಯಲ್ಲಿ ವೈದ್ಯರಾಗಿರುವ ಬಿ. ಡಬ್ಲೂ. ಮಾಕ್ಸ್‌ಯೋಚ್‌, ಕಂಪನಿಯ ಒಡಂಬಿಡಿಕೆಯ ಕಟ್ಟಿಗೋಳಪಡದ ನೆಕರ ನಾಮನ್‌ ಕಾರ್. ರಾಮವೋಹನರಾಯ್, ದ್ವಾರಕಾನಾಥ ತಾಕೂರ್, ಪ್ರಸನ್ಸ್‌ಕುಮಾರ ಧಾಕೂರ್, ರಾಮವೋಹನರ ಹಿರಿಯವಂತಿಗೆ ರಾಧಾಪ್ರಸಾದ ರಾಯ್ ಮತ್ತು ನಾನು.”

ಯೂನಿಟೇರಿಯನ್ ಸಂಖ್ಯೆ ಕ್ರಮೇಣ ಕಂದಿಹೋಯಿತು. ಯೂನಿಟೇರಿಯನ್ ಪದ್ಧತಿ ಮತ್ತು ಏಕದೇವತಾಪೂರ್ಜಿಗಳಿಗೆ ಮೀಸಲಾದ ಸಂಸ್ಥೆಯೊಂದನ್ನು ಸಾಫ್ಟ್‌ಐಸ್‌ಪ್ರೋಟ್‌ ಅಗತ್ಯ ರಾಮವೋಹನರ ಅನುಯಾಯಿಗಳಿಗೆ ತೋರಿತು. ರಾಮವೋಹನರ ಶಿಷ್ಯ ನಾಗಿದ್ದ ಚಂದ್ರಶೇಖರದೇವ ಐಶ್ವರ್ಯ ರ ಆಗಸ್ಟ್‌ ೨೦ ರಲ್ಲಿ ಯೂನಿಟೇರಿಯನ್‌ನಿಗೆ ಅಡ್ಡಿ ಆತಂಕಗಳಲ್ಲದೆ ತಮ್ಮ ಸಭಿಗಳನ್ನು ನಡೆಸಲಾಗುವಂತೆ ಪ್ರತ್ಯೇಕವಾದ ಸಂಸ್ಥೆಯೊಂದು ಬೇಕೆಂದು ರಾಮವೋಹನರನ್ನು ಕೋರಿದ. ರಾಮವೋಹನರು ಚಂದ್ರಶೇಖರನ ಸೂಚನೆಯನ್ನು ಒಬ್ಬಿಕೊಂಡರು. ಐಶ್ವರ್ಯ ರ ಆಗಸ್ಟ್‌ ೨೧ ರಂದು ಬ್ರಹ್ಮಸಭೆ ಆರಂಭವಾಯಿತು. ಚಂದ್ರನಾಗುರಿನ ನಿವಾಸಿ ರಾಮಕಮಲ ಬಸುಗಿ ಸೇರಿದ ಮನೆಯೊಂದನ್ನು ಬಾಡಿಗೆಗೆ ತೆಗೆದುಕೊಳ್ಳಲಾಯಿತು. (ರಾಮಕಮಲ ಬಸು ಬರೋಪ್ಯೂರೊಡನೆ ವಾಣಿಜ್ಯ ಸಂಬಂಧ ಹೊಂದಿದ್ದು ದರಿಂದ ಅವನನ್ನು ಜನ ಥರಂಗಿ ಕಮಲ ಬಸು ಎನ್ನು ತ್ವಿದ್ದರು). ಬ್ರಹ್ಮಸಮಾಜದ ಮೊದಲನೆಯ ನೆಲೆಯಾದ ಈ ಬಾಡಿಗೆಯ ಮನೆ ಚಿತ್ವಾರ್ ರಸ್ತೆಯಲ್ಲಿ ನೆನಂಬಿನದು. ರಾಮವೋಹನರ ಶಿಷ್ಯಂದಿರಲ್ಲಿಬ್ಬನಾಗಿದ್ದ ತಾರಾಚಂದ ಚಕ್ರವರ್ತಿ ಅದರ ಮೊದಲ ಕಾರ್ಯದರ್ಶಿಯಾಗಿ ನೇಮಿತನಾದ. ಈ ಬಾಡಿಗೆ ಮನೆಯಲ್ಲಿ ವರದು ವರ್ಷಗಳಿಂದನಂತರ ಐಶ್ವರ್ಯ ರ ಜನವರಿ ೨೨ ರಂದು ಸ್ವಂತ ಕಟ್ಟಡಕ್ಕೆ ಹೋಯಿತು. ಬ್ರಹ್ಮಸಭೆಯ ಸ್ಥಾಪನೆ ಧರ್ಮಸಮಾಜವೆಂಬ ಸಂಪ್ರದಾಯಬ್ದಧಿ ಹಿಂದೂಗಳ ಪ್ರತಿಸ್ಪರ್ಧೆ ಸಂಸ್ಥೆಯೊಂದರ ಉಗಮಕ್ಕೆ ಕಾರಣವಾಯಿತು. ಅದರ ಮುಂದಾಳು ಸಂಪ್ರದಾಯಬ್ದಧಿ ಹಿಂದೂಗಳ ಅಂಗೀಕೃತ ನಾಯಕ ರಾಧಾಕಾಂತದೇವ.

೧೨೩ ರ ಜನವರಿ ೨೩ ರಂದು ಬ್ರಹ್ಮಸಭೆ ತನ್ನದೇ ಆದ ಕಟ್ಟಡಕ್ಕೆ ಹೋಯಿತು.

ಹೊಸ ನಿವಾಸದಲ್ಲಿ ಬುಹ್ಯಸಭೆಯ ಅರಂಭೋತ್ಸವದ ಸಮಯದಲ್ಲಿ ಹಾಜರಿದ್ದ ಏಕೆಕೆ ಐರೋಪ್ಯನಾಗಿದ್ದ ಮಾಟ್‌ಗಾಮೆರಿ ಮಾಟ್‌ನಾ ತನ್ನ “ ಒಸ್ಟ್ರೀ ಅಫ್‌ ಬಿಟ್‌ ಕಾಲೋನಿಸ್ ” (“ ಬಿಟ್‌ ವಸಾಹತಗಳ ಚರಿತ್ರೆ ”) ಎಬ್ಬೆ ಪ್ರಸ್ತುತದಲ್ಲಿ ಅದನ್ನು ಸಾಷ್ಟರಸ್ವವಾಗಿ ವರ್ಣಿಸಿದ್ದಾನೆ. ಅರಂಭೋತ್ಸವದ ಸಮಯದಲ್ಲಿ ಸುಮಾರು ೫೦೦ ಮಂದಿ ಹಿಂಡೂಗಳು ಹಾಜರಿದ್ದರೆಂದು ಅದರಿಂದ ನವಗೆ ತಿಳಿದುಬರುತ್ತದೆ. ಅರಂಭೋತ್ಸವಕ್ಕೆ ಮುಂಚೆ ಸಭೆಯ ನ್ಯಾಸಪತ್ರವನ್ನು ರಾಮಚಂಡನರು ೧೯೧೦ ನೇ ಇನವರಿ ಲಿಂಗು ಸಿದ್ಧಪಡಿಸಿದರು. ಆ ಪತ್ರದಲ್ಲಿ ವೃಕ್ತವಾಗಿರುವ ವಿಶಾಲದೃಷ್ಟಿ ವಿಶ್ವಪ್ರೇಮಗಳು ಅಸಾಧಾರಣವಾಗಿವೆ. ಅದರಲ್ಲಿ ಇತರ ವಿಷಯಗಳಿಂದನೇ ಈ ವಾಕ್ಯಗಳೂ ಇವೆ. “ನ್ಯಾಯದರ್ಶಿಗಳು ಯಾವಾಗಲೂ ಈ ಕಟ್ಟಡವನ್ನೂ ಅದಕ್ಕೆ ಸೇರಿದ ಅವರಿಂದ ಸಲಕರಣೆಗಳನ್ನೂ ಭಕ್ತಿಯಿಂದಲೂ ಶಿಶ್ವನಿಂದಲೂ ನಡೆದು ಕೊಳ್ಳುವ ಎಲ್ಲ ಜನಕ್ಕೂ ಜಾತಿಮತಗಳ ಖೇದವಿಲ್ಲದೆ ಸನಾತನನೂ ಆಸ್ತ್ರೇಷಣಾತೀತನೂ ನಿರ್ವಿಕಲ್ಪನೂ ಸ್ವಷ್ಟಿಕರ್ಣನೂ ಸ್ವಷ್ಟಿರಕ್ಷಕನೂ ಆದ ಪರಮಾತ್ಮನ ಪ್ರಾಜೇಗಾಗಿ ಕೊಡಲು ಖಿದ್ದ ರಿಂದಿಕೆ. ಇದುವರೆಗೂ ಯಾರಿಂದಲೇ ಆಗಲಿ ಪ್ರಾಜಾಯೋಗ್ಯವೆಂದು ಪರಿಗಣಿತವಾಗಿರುವ ಮತ್ತು ಇನ್ನು ಮುಂದೆ ಪರಿಗಣಿತವಾಗುವ ದೈವಭಕ್ತಿ ಪ್ರಚೇಣದಕ್ಕೂ ನೀತಿಬೋಧಕವೂ ಆದ ಯಾವ ವಸ್ತುವೂ ಇಲ್ಲಿ ನಡೆಯುವ ಆರಾಧನಾಕಾಣಗಳಲ್ಲಿ ಯಾವ ರೀತಿಯ ಅವಹೇಳನಕ್ಕಾಗಲಿ ತರಸ್ಕಾರಕ್ಕಾಗಲಿ ಗುರಿಯಾಗಳಾದದು.”

ರಾಮಚಂಡನರು ಬುಹ್ಯಸಭೆಯನ್ನು ಹೊಸದೊಂದು ಮತವಾಗಿ ಕಲ್ಪಿಸಲಿಲ್ಲ ಎಂದು ಈ ನ್ಯಾಸಪತ್ರದಿಂದ ವಿದಿತವಾಗುತ್ತದೆ. ಎಲ್ಲ ಮತಗಳ ವಿಕಾರೆವಾಗಿರುತ್ತದೆ. ಬುಹ್ಯಸಭೆಯ ಕಟ್ಟಡವನ್ನು ಉಪಯೋಗಿಸಬೇಕೆಂಬುದು ಅವರ ಅಪೇಕ್ಷೆಯಾಗಿತ್ತು. ರೂಪರಹಿತನೂ ಸನಾತನನೂ ಆಸ್ತ್ರೇಷಣೆಗೆ ಎಣಿಕದವನೂ ನಿರ್ವಿಕಲ್ಪನೂ ಏಕೆಕೊಂಡು ಆದ ದೇವರಲ್ಲಿ ನಂಬಿಕೆಯಿಟ್ಟಿರುವವರೆಲ್ಲರನ್ನೂ—ಅವರು ಯಾವ ಮತದವರೇ ಆಗಿರಲಿ—ಒಟ್ಟುಗೂಡಿಸುವ ಸಾಧನವಾಗಿರಬೇಕು ಆ ಸಂಸ್ಥೆ ಎಂಬುದು ಅವರ ಅಪೇಕ್ಷೆಯಾಗಿತ್ತು. ತಮ್ಮ ಮರಣದ ಅನಂತರ ಹಿಂಡೂಗಳು, ಮುಖ್ಯಮರು, ಕೈಸ್ತರು ಎಲ್ಲರೂ ತನ್ನನ್ನು ತಮ್ಮವರೆಂದು ಹೇಳಿಕೊಳ್ಳುವುದಾಗಿಯೂ ಆದರೆ ತಾವು ಮತ್ತು ಯಾವ ಒಂದು ಮತಕ್ಕೂ ಸೇರಿದವರಲ್ಲವೆಂದೂ ತಾವು ವಿಶ್ವಧರ್ಮದ ಅನುಯಾಯಿಯೆಂದೂ ಅವರು ಗೆಳೆಯಸೊಬ್ಬಿಸಿಗೆ ಹೇಳಿದರಂತೆ. ಬುಹ್ಯಸಭೆಯ ನ್ಯಾಸಪತ್ರವನ್ನು ಕುರಿತು ಬೊಂಬಾಯಿ ಆಧಿಪತ್ಯದ ಆದ್ವಾಸುಧಾರಕರಲ್ಲಿ ಒಬ್ಬರಾದ ಮಹಾದೇವ ಗೌರಿಂದ ರಾನಡೆಯವರು ಹಿಂಗೆ ಹೇಳಿದ್ದಾರೆ: “ ಈ ಪತ್ರದಲ್ಲಿ ವೃಕ್ತವಾಗಿರುವ ಅಧ್ಯಾತ್ಮಿಕತೆ, ಗಾಢಭಕ್ತಿ, ಸರ್ವಧರ್ಮಸಂಖ್ಯತೆ ಇವೆಲ್ಲಾ ಸೌಂದರ್ಯ ಮತ್ತು ಅನ್ಯಾನತೆಗಳ ಅತ್ಯಂತ ಅದರ್ಥವನ್ನು ಎತ್ತಿಡಿಯುತ್ತವೆ. ಇದನ್ನು ಪ್ರಾರ್ಥಿಯಾಗಿ ಅರ್ಥಮಾಡಿಕೊಳ್ಳಲು ನಮ್ಮ ಜನಕ್ಕೆ ಇನ್ನೂ ಅಸೇಕ ಶತಮಾನಗಳು ಬೇಕಾಗೆಬಹುದು.” ಪಶ್ಚಿಮಾದ್ಯಾಗಿಳಾದ ರವಾನಂದ ಚಂಡಿಚಿಯವರು “ ರಾಮಚಂಡನರು ಬುಹ್ಯಸಭೆಯನ್ನು ಸಾಧಾರಿಸಿದಾಗ ಅವರ ಉದ್ದೇಶವಿದ್ದು ದು ಅದು ದೇವರ ಆರಾಧನೆಗೇಯಲ್ಲಿಸುವ ಎಲ್ಲ ಮತಗಳವರೂ ಒಂದು ಕಡೆ ಸೇರಲು ಅನುಕೂಲವಾದ ಸ್ಥಳವಾಗಲಿ ಎಂದು ”

ಎಂದಿದ್ದಾರೆ. ಇಂತಹ ಕಲ್ಪತ್ರ ನಗರದಲ್ಲಿ ನಡೆದ ಅಸ್ತಿಕತಾ ಸಮ್ಮೋಳನದಲ್ಲಿ ತಾವು ಮಾಡಿದ ಅಧ್ಯಕ್ಷಭಾಷಣದಲ್ಲಿ ಬ್ರಹ್ಮಣಿ ಅರ್ಥ. ಹಂಟರತ್ನವೂರವರು “ಅದರ ಅಮರವಾದ ನ್ಯಾಸಪತ್ರ ನಿಗದಿಮಾಡುವಂತೆ ಬ್ರಹ್ಮಸಭೆ ಯಾವ ಕ್ರತಕ ಭೇದಗಳೂ ಇಲ್ಲದೆ ದೇವರ ಆರಾಧನೆಗಾಗಿ ಎಲ್ಲರಿಗೂ ಸೇರಿದ ಆಧ್ಯಾತ್ಮಿಕ ಭಾಷ್ಯತತ್ವದ ಸಂಸ್ಥೆಯಾಗಿರ ಬೇಕಾಗಿತ್ತು. ಅದು ಶಾಶ್ವತಪರಾಯಿಗಳ ಸಂಕುಚಿತ ಭಾವವೈಷಮ್ಯಗಳ ಪರಿಮಿತಿಗೆ ಒಳಪಡದೆ ಮನಸ್ಸುರು ಪರಸ್ಪರ ಬಕ್ಕತೆಯನ್ನೂ ನಿತಿ. ಭಕ್ತಿ, ಜೀವಾಯ್ರ, ಧರ್ಮ ಬುದ್ಧಿಗಳನ್ನೂ ಬೆಳೆಸಿಕೊಳ್ಳಲು ಪ್ರೌಢತ್ವದ ನಿಡಿತ್ವೆಗಾಗಿತ್ತು” ಎಂದರು. ಪ್ರಸಿದ್ಧ ಸುಧಾರಕರಾದ ಕೇಶವ ಜಂಪ್ಸ್‌ನೇನರು “ಇಂದಿಯನ್ನು ವಿರೂಪ” (“ಭಾರತದಪರ್ವತ”) ಎಂಬ ಪತ್ರಿಕೆಯಲ್ಲಿ ರಿಪೋರ್ಟ್ ರಿಜಾಲ್ಟ್ ಗಳ ಸಂಚಿಕೆಯಲ್ಲಿ “ಅವರು ಯಾವ ಒಂದು ಉಪ ಶಾಶ್ವತಗಳಿಗೆ ಸೇರಿರಲಿಲ್ಲ. ಹುಸದಾಗಿ ಯಾವ ವಿಶೇಷ ಶಾಶ್ವತಯನ್ನಾಗಲಿ ಪಂಥ ವನಾಗಳಿ ಸ್ವಾಂತಿಸುವ ಉದ್ದೇಶವು ಅವರಿಗರಲಿಲ್ಲ. ಎಲ್ಲ ಧಾರ್ಮಿಕ ಪಂಥಗಳವರನ್ನೂ ಜಾತಿಮಂತ್ರಗಳ ಭೇದವಿಲ್ಲದೆ ಒಂದು ಕಡೆ ಕಲೆಹಾಕಿ ನಿಜವಾದ ಒಬ್ಬ ದೇವನ ಪೂಜಿಯಲ್ಲಿ ಅವರೆಲ್ಲರನ್ನೂ ಒಟ್ಟಿಗೆ ಸೇರಿಸಬೇಕೆಂಬುದು ಅವರ ಅಪೇಕ್ಷೆಯಾಗಿತ್ತು. ಹೀಗೆ ಅವರ ವಿಶಾಲಮನಸ್ಸು ಯಾವ ಪಂಥಕೂ ಸೇರದೆ ಎಲ್ಲ ಪಂಥಗಳಿಗೂ ಸೇರಿತ್ತು. ಅವರು ಯಾವ ಮಂತ್ರಕೂ ಸೇರದೆ ಎಲ್ಲ ಮಂತ್ರಗಳಿಗೂ ಸೇರಿದವರಾಗಿದ್ದರು. ಏಕದೇವತತ್ವದ ಆಧಾರದಮೇಲೆ ವಿಶ್ವಧರ್ಮ ಪ್ರತಿಪಾದಕವಾದ ಮತಪೋಂದನ್ನು ನಿರ್ಮಿಸುವುದೇ ಅವರ ಜೀವನದ ಧೈರ್ಯಯಾಗಿತ್ತು” ಎಂದು ಬರೆದರು. ಬ್ರಹ್ಮಸಮಾಜದ ಪ್ರಸಿದ್ಧ ಬೋಂಡರಾದ ಸಹಿತಜಂದ್ರ ಜರ್ವೆಪರ್ಸಿಯಾವರು ಇಂಜಿನಿಯಲ್ ಸೆಪ್ಟೆಂಬರ್ ೨೨ ರಂದು ತಾವು ಮಾಡಿದ ಉಪದೇಶ ಭಾಷಣವೋಂದರಲ್ಲಿ “ರಾಮವೇಹನರ ಮನಸ್ಸಿನಲ್ಲಿದ್ದ ಮತ್ತು ಸಮಾಜ ಹೇಳಬೇಕೆಂದವರು ಗುಡಿ ಕಟ್ಟಬೇಕೆಂದಲ್ಲ. ಎಲ್ಲ ಮತಗಳವರೂ ಒಟ್ಟಿಗೆ ಅರಾಧನೆಗ್ಯಾರಿಬಹುದಾದ ಒಬ್ಬನೇ ದೇವರ ಪೂಜಿಯ ಮೂಲಕ ಭಾರತದ ಏಕೀಕರಣಕ್ಕೆ ಸಾಧಕವಾಗಬೇಕು ಎಂದು. ರಾಮವೇಹನರ ಗಾಢವಾದ ನಂಬಿಕೆ ಯನ್ನೂ ಕನಸನ್ನೂ ನಾವು ಅಧ್ಯಾತ್ಮಿಕ ಸ್ವಾಧ್ಯಾತ್ಮಿಕ ಪ್ರಾಣಿಗಳನ್ನು ಅನುಸರಿಸುತ್ತಿದ್ದರೂ ಒಬ್ಬನೇ ದೇವರಿಗೆ ಪೂಜಿ ಸಲ್ಲಿಸುವದು ಸಾಧ್ಯ ಎಂಬುದೇ ಆ ನಂಬಿಕೆ” ಎಂದಿದ್ದಾರೆ.

ಈ ದೇಶದ ಪ್ರಮುಖರು ಹೆಲವರ ಅಭಿಪೂರ್ಯಗಳನ್ನು ನಾನು ಇಂದ್ರಾಂದು ಉಲ್ಲೇಖಿಸಿರುವುದರ ಕಾರಣ ಅತಿಮುಖ್ಯವಾದ ಒಂದು ವಿಷಯವನ್ನು ಒತ್ತಿ ಹೇಳುವುದಕ್ಕೆ. ಬ್ರಹ್ಮಸಭೆಯಿಂದ ಕಾಲಕ್ರಮೇಣ ಬೆಳೆದುಬಂದ ಬ್ರಹ್ಮಸಮಾಜ ಉದ್ದೇಶದಲ್ಲಾಗಲು ಕಾರ್ಯತಃ ಆಗಲಿ ರಾಮವೇಹನರ ಸ್ವಾಧ್ಯಾತ್ಮಿಕ ಪ್ರಾಣಿಗಳನ್ನು ನಂಬಿಕೆ” ಎಂದಿದ್ದಾರೆ.

ಪ್ರಸನ್ನಕುಮಾರ ಶಾಕಾರರು ನಡೆಸುತ್ತಿದ್ದ ರಿಫಾಮರ್ (ಸುಧಾರಕ) ಪತ್ರಿಕೆಯಲ್ಲಿ ರಿಪೋರ್ಟ್ ರಿಜಾಲ್ಟ್ ಕುಮಾರ ಅಧ್ಯಕ್ಷಗಳು ಬರುತ್ತವೆ. “ಬ್ರಹ್ಮಸಮಾಜ ಒಂದು ವೇದಾಂತ ಸಂಸ್ಥೆ. ಅದು ರಿಪೋರ್ಟ್ ರಿಜಾಲ್ಟ್ ರಿಫಾಮರ್ ಅಧ್ಯಕ್ಷ ಸಂಸ್ಥೆಯಾಗಿರುತ್ತದೆ. ಇತರ ಕೆಲವರು ಬುದ್ಧಿಮೂಲಕ ವಿಜ್ಞಾನದ ಪ್ರಯೋಗಗಳನ್ನು ಅನುಸರಿಸುತ್ತಿದ್ದರೂ ಅದರ ಸಂಖ್ಯೆ ಅಧ್ಯಕ್ಷಗಳು ಪ್ರತಿ

ಶಾಸ್ವಾರ ಸಂಚೆ ಎಲ್ಲರಿಗೂ ಸುಪರಿಚಿತವಾದ ಚಿತ್ತಸ್ಥರದ ಮನಸೀಯಾಂದರಲ್ಲಿ ನಡೆಯುತ್ತವೆ. ಅಲ್ಲಿ ಸೇರುವರು ವೇದಾಂತದ ಬೋಧನೆಯಲ್ಲಾ ಏಕಮೇವಾದಿತ್ವಿಯನಾದ ದೇವರ ಸೌತ್ರಗಾಯನದಲ್ಲಾ ಉದ್ಯಕ್ತರಾಗಿರುತ್ತಾರೆ. ಈ ಪವಿತ್ರಮಂದಿರದಲ್ಲಿ ನಡೆಯುವ ಧಾರ್ಮಿಕ ಪ್ರಕ್ರಿಯೆಗಳಲ್ಲಿ ಕ್ರಸ್ತರೂ ಇತರ ಧರ್ಮದವರೂ ಹಾಜರಿರಲು ಅವಕಾಶವ್ಯಾಪ್ತಿಯಾಗಿ.

ಮಹಾರ್ಷಿ ದೇವೇಂದ್ರನಾಥ ಶಾಸ್ತ್ರಿಯಾಗಿ ತಿಳಿದ್ದಿರುವ ಪತ್ರಿಕೆ “ಯಂತ್ರಾಲ್ಯಂ ನ ಅಕ್ಷಯೋಬರ್ ಸಂಚಿಕೆಯಲ್ಲಿ ಹಿಗೆ ಹೇಳಲಾಗಿದೆ: “ಇಲ್ಲಿ ಕೆಲವು ವೇಳೆ ಮುಸ್ಸಿಂ ಮತ್ತು ಶ್ರೀಷ್ಟಿಯನ್ನು ಹುಡುಗರು ಪಾರೇಸೇ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ದೇವರ ಪ್ರಾರ್ಥನೆಯನ್ನು ನಡೆಸುತ್ತಿದ್ದರು.” ಇಂಖಿಗಳ ಅದೇ ಪತ್ರಿಕೆಯಲ್ಲಿ ಪ್ರಕಿಷ್ಟ ಬರಹಗಾರರೂ ಮಹಾರ್ಷಿ ದೇವೇಂದ್ರನಾಥ ಶಾಸ್ವಾರರ ಶಿಷ್ಟರೂ ಆದ ಅಳ್ವಿಯಕುಮಾರದತ್ತರು ಒಬ್ಬ ಪಾತ್ರಗಳಿವು: “ಅವರ (ರಾಮಚೋಹನರಾಯರ) ಕಾಲದಲ್ಲಿ ಬ್ರಹ್ಮಸಮಾಜದ ಆಚಾರ್ಯರು ಉಪನಿಷತ್ತಗಳು ಮತ್ತು ಇತರ ಸಂಸ್ಕೃತ ಶಾಸ್ತ್ರಗಳಿಂದ ಪ್ರಾರ್ಥನಾಗಿತೆಗಳನ್ನು ಪರಿಸಿ ಅರ್ಥಹೇಳಿ ದೇವರ ಪೂಜಾವಿಧಿಯನ್ನು ನಡೆಸುತ್ತಿದ್ದರು. ಇದೇ ರಿತಿ ಹಿಂದೂಗಳಲ್ಲಿದೆ ಇತರ ಮತಗಳವರೂ ಬ್ರಹ್ಮಸಮಾಜಕ್ಕೆ ಬಂದುತ್ತಮ್ಮೆತಮ್ಮೆ ಭಾಷೆಗಳಲ್ಲಿ ದೇವರ ಸೌತ್ರಮಾಡಿ ಆತನಲ್ಲಿ ತಮಗಿದ್ದ ಗೌರವವನ್ನು ವ್ಯಕ್ತಪಡಿಸುತ್ತಿದ್ದರು.”

ಮುಂದೆ ಬ್ರಹ್ಮಸಮಾಜವೆಂದು ಹೆಸರು ಪಡೆದ ಈ ಬ್ರಹ್ಮಸಭೆಯಾವುದೋ ಒಂದು ಮತಪಂಥವಾಗಲಿಂಬುದು ಉದ್ದೇಶವಾಗಿದ್ದ ಪಕ್ಷಕ್ಕೆ ಇತರ ಮತಗಳವರು ಹಿಗೆ ಒಂದು ಈ ಸ್ಥಳವನ್ನು ತಮ್ಮತಮ್ಮ ಪೂಜೆಗಳಿಗೆ ಬಳಸಲಾಗುತ್ತಿರಲಿಲ್ಲವೆಂಬುದು ಇದೆಲ್ಲದೆ ರಿಂದಲೂ ಸ್ವಷ್ಟವಾಗುತ್ತದೆ.

ರಾಮಚೋಹನರು ಭಾರತವನ್ನು ಬಿಟ್ಟು ಹೊದಮೇಲೆ ಬ್ರಹ್ಮಸಭೆಯ ಸಂಚಾಲಕರಾದವರು ಅದನ್ನು ಬ್ರಹ್ಮಸಮಾಜವೆಂದು ಕರೆದರು. ರಾಮಚೋಹನರು ಇಂಗ್ಲಿಂಡಿನಿಂದ ತಮ್ಮ ಮಗ ಬರೆದಿದ್ದ ಪ್ರಾರ್ಥನಾಗಿತೆಯೋಂದನ್ನು ತಾವು ಇಂಖಿ ರಳಿ ಸಾಫ್ ಹಿಸಿದ್ದಿರಿಕೆದೇವತಾರಾಧನೆಯ ಸ್ಥಳದಲ್ಲಿ ಹಾಡಲು ಕಳುಹಿಸಿಕೊಟ್ಟರು. ಅದರೋದನೆ ಬರೆದ ಕಾಗದದಲ್ಲಿ ಅವರು “ಬ್ರಹ್ಮಸಮಾಜ” ಎಂಬ ಪದವನ್ನು ಬಳಸಿದ್ದಾರೆ. ಅದರೆ ಅದೇ ಕಾಗದದಲ್ಲಿ ಅವರು ಮೌದಲು “ಬ್ರಹ್ಮಸಭೆ”ಯಾ ಹೆಸರು ಹೇಳಿ ಅನಂತರ ಬ್ರಹ್ಮಸಮಾಜದ ಮಾತ್ರತ್ವದಾರಿ. ಇದರಿಂದ ಇಲ್ಲಿ “ಸಮಾಜ” ಎಂಬ ಪದ ಬಂದಿರುವುದು ಯಾವುದೋಂದು ಮತಪಂಥದ ಅರ್ಥದಲ್ಲಿಲ್ಲ, ಅನೇಕ ಜನರ ಸಭೆ ಎಂಬರ್ಥದಲ್ಲಿ ಮಾತ್ರ ಎಂದು ಖಚಿತವಾಗುತ್ತದೆ. “ಸಮಾಜ” ಪದ ಈಗಲೂ ಈ ಅರ್ಥದಲ್ಲಿ ಪ್ರಯೋಗವಾಗುತ್ತಿದೆ.

ಇದಲ್ಲದೆ ಆಳಿಕೆತಾ ಸಂಸ್ಕೃತಾದ ಈ ಬ್ರಹ್ಮಸಭೆ ಹದಿನ್ಯೇದು ವರ್ಣಗಳಿಗಿಂತಲೂ ಹೆಚ್ಚಾಗಿ ವೇದಾಂತದ ತತ್ತ್ವಗಳನ್ನು ಬೋಧಿಸಿತು. ಬ್ರಹ್ಮಸಮಾಜವೆಂಬ ಪಂಥ ಪ್ರತ್ಯೇಕ ಮತವಾಗಿ ಅಂದು ಇರಲಿಲ್ಲ. ಕೆಲವರು ಪಂಡಿತರ ಸಹಾಯದಿಂದ ಮಹಾರ್ಷಿ ದೇವೇಂದ್ರನಾಥ ಶಾಸ್ವಾರರ ಉಪನಿಷತ್ತಗಳು ಮತ್ತು ಇತರ ಶಾಸ್ತ್ರಗಳಿಂದ ಆಯ್ದು ಭಾಗಗಳ

ಒಂದು ಸಂಗ್ರಹವನ್ನು ತಯಾರಿಸಿದರು. ಬ್ರಹ್ಮಸಮಾಜದ ತತ್ವಗಳನ್ನು ಪ್ರತಿಪಾದಿಸುವ ಮೊಟ್ಟಮೊದಲ ಗ್ರಂಥ ಹುಟ್ಟಿದ್ದು ಇಳಿಗಿರಲ್ಲಿ. ತತ್ವಬೋಧಿನಿ ಸಭೆಯ ಅಧಿವೇಶನವೊಂದರಲ್ಲಿ “ವೇದಾಂತದ ಆಧಾರದಮೇಲೆ ರೂಪಿತವಾದ ಮತ” ಎಂಬ ವಾತಾಗಳು “ಬ್ರಹ್ಮಧರ್ಮ” ಎಂದು ಬದಲಾವಣೆಯಾದರೂ ಇದಕ್ಕೆ ಸಂಬಂಧಪಟ್ಟ ಒಡಂಬಡಿಕೆಯೂ ರಚಿತವಾದುದೂ ಆಗಲೇ. ಹೀಗೆ ಬ್ರಹ್ಮಸಮಾಜದ ಮತ ಪೆಂಫವೂ ಬ್ರಹ್ಮಸಮಾಜವೂ ಅಸ್ತಿತ್ವಕ್ಕೆ ಒಂದುದು ರಾಮಮೋಹನರು ಗಮಿಷಿ ಅನೇಕ ವರ್ಣಗಳಾದ ಮೇಲೆ.

ಇರ್ಲೆ ರಲ್ಲಿ ಪ್ರಕಟಿಸಿದ “ಬ್ರಹ್ಮಸಮಾಜದ ಚರಿತ್ರೆ—ಆರಂಭದಿಂದ ಇಂದಿನವರೆಗೆ” ಎಂಬ ತಮ್ಮ ಗ್ರಂಥದಲ್ಲಿ ಜಿ. ಎಸ್. ಲಿಯೋನಾರ್ಡ್ “ನಾನು ವೇದಾಂತ ಧರ್ಮವನ್ನು ಅಂಗೀಕರಿಸುತ್ತೇನೆ” ಎಂದು ಬರೆಯುತ್ತಾರೆ. “ವೇದಾಂತಧರ್ಮ” ಎಂಬ ಮಾತನ್ನು ಆಮೇಲೆ ಇಂಟಲ ನೇ (ಶ್ರೀ. ಶ. ಇಂಟಲ ನೇ) ಯಿ ಪ್ರಪ್ರ ಬಹುಳ ಹನ್ನೊಂದನೆಯ ದಿನ ಸೇರಿದ ತತ್ವಬೋಧಿನಿ ಸಭೆಯ ಅಧಿವೇಶನದಲ್ಲಿ “ಬ್ರಹ್ಮಧರ್ಮ” ಎಂದು ಬದಲಾಯಿಸಲಾಯಿತು. ಹೀಗೆ ಬದಲಾಯಿಸಬೇಕೆಂಬ ಸೂಚನೆಯನ್ನು ತಂದವನು ರಾಜನಾರಾಯಣ ಬೋಸ್; ಅನುಮೋದಿಸಿದವನು ಅಳ್ವಯಕುಮಾರ ದತ್ತ.

ಇಳಿಗಿರ ಕ್ಕೆ ಮುಂಚೆ ಬ್ರಹ್ಮಸಮಾಜವೆಂಬ ಮತವಿರಲಿಲ್ಲ. ತತ್ವಾರಣ ಅಡಕ್ಕೆ ಸಂಬಂಧಪಟ್ಟ ಶಾಸ್ತ್ರಪ್ರಕ್ರಿಯೆಗಳೂ ಇರಲಿಲ್ಲ. ಬ್ರಹ್ಮಸಮಾಜದ ನಿಯಮಾವಳಿಯ ಪ್ರಕಾರ ಮೊದಲ ಮದುವೆ ನಡೆದುದು ಇಳಿಗಿರ ಜೂಲೈ ಇಂಂದು.

ಪಕ್ಷದೇವವಾದದಲ್ಲಿ ನಂಬಿಕೆಯುಳ್ಳ ಎಲ್ಲ ಮತಗಳಪರೂ ಒಂದೆಡೆ ಸೇರಬಹುದಾದ ಸಂಸ್ಥೆಯೊಂದನ್ನು—ಎಂದರೆ ಬ್ರಹ್ಮಸಭೆಯನ್ನು—ರಚಿಸಬೇಕೆಂಬ ರಾಮಮೋಹನರ ಉದಾತ್ತ ಕನಸು ಅವರು ಭಾರತವನ್ನು ಬಿಟ್ಟಮೇಲೆ ಕರಗಿಹೋಯಿತು. ಅನಂತರ ಅವರ ಮರಣದೊಡನೆ ಅದೂ ಕೊನೆಗಂಡಿತು. ಅದರ ಸ್ಥಾನಕ್ಕೆ ಹಿಂದೂ ಪಕ್ಷದೇವವಾದಿಗಳು ಮಾತ್ರ ಒಟ್ಟಿಗೆ ಸೇರಿದ ಬ್ರಹ್ಮಸಮಾಜ ಬಂದಿತು. ರಾಮಮೋಹನರ ಕಲ್ಪನೆಯ ರೆಕ್ಕೆಗಳು ಹೀಗೆ ಕತ್ತಲಿಸಲ್ಪಟ್ಟಿದ್ದಕ್ಕೆ ಬಾರಿಶಿಕ ಕಾರಣಗಳೂ ಮತ್ತು ಆ ಕಾಲದ ಆವಶ್ಯಕತೆಗಳೂ ನಿರ್ಮಿತವಾದವು. ಅದರೂ ರಾಮಮೋಹನರ ವಿಶ್ವವಾಪಕ ದೃಷ್ಟಿ ಸಂಕುಚಿತಗೊಂಡು ಕೇವಲ ಹಿಂದೂ ಪಕ್ಷದೇವವಾದಿಗಳ ಸಂಸ್ಥೆಯಾದ ಬ್ರಹ್ಮಸಮಾಜ ಸ್ಥಾಪಿತವಾಯಿತೆಂಬುದನ್ನು ನಾವು ಮರೆಯಲಾಗಾಗು. ಈ ಬದಲಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಮಹಣ್ಣ ದೇವೇಂದ್ರನಾಥ ತಾಜಾರರು.

## ಇಂಗ್ಲಿಂಡಿನಲ್ಲಿ ರಾಮಮೋಹನರು

ಉಳಿಂನೆ ಸಪೆಂಬರ್ ಇಂದಿನ ರಾಮಮೋಹನರು ‘ಅಲ್ಟ್ರಿಯಾ’ ಎಂಬ ಹಡಗನ್ನು ಹತ್ತಿ ಇಂಗ್ಲಿಂಡಿಗೆ ಯಾನಮಾಡಿ ಅಲ್ಲಿಗೆ ಉಂಟಿಗೆ ನೆಯ ಪಟ್ಟಲ್ ಉಂಟಿಗೆ ಸೇರಿದರು. ಅವರ ಖ್ಯಾತಿ ಅವರಿಗಿಂತಲೂ ಮೂದಲೇ ಆ ದೇಶವನ್ನು ತಲುಪಿತ್ತು. ಉಂಟಿಗೆ ವೇದಾಂತದ ವಿವರವಾಗಿ ಅವರು ಒರೆದ ಮೂದಲನೆಯು ಇಂಗ್ಲಿಂಡ್ ಪ್ರಸ್ತುತಕೆ “ಸಂಕ್ಷಿಪ್ತವೇದಾಂತ” ಹೊರಬಿದ್ದಾಗ ಇಂಗ್ಲಿಂಡಿನ “ಮಂತ್ರ ರಿಪಾಜಿಟಿ ಆಫ್ ಧಿಯಾಲಜಿ ಅಂಡ್ ಜನರಲ್ ಲಿಟರೇಚರ್” ಎಂಬ ಪತ್ರಿಕೆಯಲ್ಲಿ ಅವನ್ನು ಕುರಿತು ದೀಘ್ರ್ಯಾವಾದ ವಿಮರ್ಶೆಯೊಂದು ಪ್ರಕಟವಾಯಿತು. ಅವರು ಲಿವರ್ಪೂಲಿ ನಲ್ಲಿ ಬಂದಿದ್ದ ಸಮಾಜಾರ ಗೌತಮ್ಯಾದಾಗ ಹೆಚ್ಚು ಕಡಿಮೆ ಉರಿನಿಸಿ ಗಣ್ಯಾರಲ್ಲಾ ಅವರನ್ನು ಭೇಟಿಮಾಡಿದರು. ಮೆಡಿಚಿ ಸಂತತಿಯ ಪ್ರಸಿದ್ಧ ಜರ್ರಿತ್ರ್ಯಾಕಾರ ವಿಲಿಯಂ ರೋಸ್ಮ್ಯಾ ಆಗ ತೀವ್ರವಾದ ಕಾಯಿಲೆಯಿಂದ ಮಲಗಿಧ್ಯ, ಆದಕಾರಣ ಅವನು ರಾಮಮೋಹನರೇ ತಮ್ಮ ಮನಗೆ ಬರಬೇಕೆಂದು ಬೇಡಲು ತನ್ನ ಮಾರ್ಗನನ್ನು ಅವರ ಬಳಿಗೆ ಕಳುಹಿಸಿದ. ರಾಮಮೋಹನರು ರೋಸ್ಮ್ಯಾನನ್ನು ಅವನ ರುಗ್ಣಾಲಯದಲ್ಲಿ ಕಂಡು ಮಾತಾಡಿದರು. ಇಬ್ಬಿರ್ಗೂ ಅತ್ಯುಂತ ಅತ್ಯುಂತವೂ ವಿಶ್ವಾಸಪ್ರಾಣವೂ ಅದ ಸಂಭಾಷಣೆ ಸಾರ್ಥಕಿಯಿತು. ಆ ಸಂದರ್ಭದಲ್ಲಿ ಅಲ್ಲಿದ್ದ ರೋಸ್ಮ್ಯಾನ ಮಗ ಸ್ವರ್ಣಿಯವಾದ ಹಾಕ್ಯಾಗಳಲ್ಲಿ ಅದನ್ನು ವಣಿಕಿದ್ದಾನೆ: “ಆ ಭೇಟಿ ಎಂದಿಗೂ ಮರಯುವಂಥದಲ್ಲ. ಪೋವಾಂತ್ಯಾರೀತಿಯಲ್ಲಿ ನಮಸ್ಕಾರಮಾಡಿದ ಅನಂತರ ರಾಮಮೋಹನರು ‘ಯೂರೋಪಿನಲ್ಲಿ ಮಾತ್ರವಲ್ಲದ ಜಗತ್ತಿನ ಪ್ರತಿಭಾಗದಲ್ಲಾ ಖ್ಯಾತನಾಗಿರುವ ವ್ಯಕ್ತಿಯನ್ನು ಕಣಳ್ಳಿರ ನೋಡುತ್ತಿರುವುದು ನನಗೆ ಸಂತೋಷವನ್ನೂ ಹೆಚ್ಚುಯನ್ನೂ ಉಂಟಿಮಾಡಿದೆ” ಎಂದರು. ರೋಸ್ಮ್ಯಾ ‘ಕಿ ದಿನದ ಪರ್ಗೂ ಬದುಕಿರುವ ಪ್ರಣ್ಯ ನನಗೆ ಲಭಿಸಿದ್ದ ದೇವರ ಕೃಪ’ ಎಂದರು.” ಅನೇಕ ವರ್ಷಗಳು ಪಾಶ್ಚ್ಯವಾಯುವಿನಿಂದ ನರಳುತ್ತಿದ್ದ ರೋಸ್ಮ್ಯಾ ಅಮೇರಿಕ್ ಸ್ವಲ್ಪ ಕಾಲದಲ್ಲೇ ಮೃತನಾದ.

ರಾಮಮೋಹನರು ಇಂಗ್ಲಿಂಡಿಗೆ ಹೋದುದಕ್ಕೆ ಮೂರು ಕಾರಣಗಳಿಂದವೇ: ಮೂದಲನೆಯಂದು, ಅಂದು ದೇಹಲಿಯ ಚಕ್ರವರ್ತಿಯಾಗಿರುವ ಇಮ್ಮಡಿ ಅಕ್ಷರನ ಪರವಾಗಿ ಬ್ರಿಟಿಷ್ ರಾಜನಿಗೆ ಮನವಿಯೊಂದನ್ನು ಅರ್ಜಿಸುವುದು; ಎರಡನೆಯಂದು, ಸಹಗಮನ ಪದ್ಧತಿಯನ್ನು ನಿರ್ಣೇಧಿಸಬೇಕೆಂದು ಕಾಮನ್ ಸಭೆಗೆ ಪ್ರಾರ್ಥನೆ ಸಲ್ಲಿಸುವುದು; ಮೂರನೆಯಂದು, ಕಾಮನ್ ಸಭೆ ಕ್ರಿಸ್ತಿಯಾ ಕಂಪನಿಯ ಸನ್ನಿದನ್ನು ಮುಂದುವರಿಸುವ ಪ್ರಶ್ನೆಯನ್ನು ಚರ್ಚೆಸುವ ಕಾಲ ಸಮಾಜಿಸಂತ್ತಿದ್ದುದರಿಂದ ಆಗ ತಾವು ಇಂಗ್ಲಿಂಡಿನಲ್ಲಿರ

ಬೇಕೆಂಬ ಅವರ ಅಪೇಕ್ಷೆ. ರಾಮವೋಹನರು ಎರಡನೆ ಸುಧಾರಣೆ ಮನೋದಯ (“ರಿಫಾರ್ಮಾಟಿಲ್”) ಎರಡನೆಯ ವಾಚನದ ಸಮಯದಲ್ಲಿ ಕಾಮನ್ಸ್ ಸಭೆಯಲ್ಲಿರ ಬೇಕೆಂಬ ಬಯಕೆಯಿಂದ ಲಿವರ್‌ಫ್ರೆಲ್‌ನಲ್ಲಿ ಹೆಚ್ಚಿದನ ನಿಲ್ಲಿದೆ ಲಂಡನ್‌ಗೆ ತೆರಳಿದರು. ಅವರು ಲಂಡನ್‌ನ್ನು ತಲಿಟಿದಾಗ ಆಗಲೇ ಸಂಚಯೇರಿದ್ದ ದಲ್ಲಿದೆ ಅವರಿಗೆ ಅಯಾಸಚೂ ಆಗಿದ್ದ ದರಿಂದ ಅವರು ವಿಶ್ವಾಂತಿಗಾಂದು ತನ್ನ ಕೋಣೆಯನ್ನು ಸೇರಿದರು. ಆಗ ಹಿರಿಯ ಬ್ರಿಟಿಷ್ ತಾತ್ತ್ವಕ ಜೀರೆವಿ ಬೆಂತವ್‌ ಅವರನ್ನು ಭೇಟಿಮಾಡಲು ಅವಿದ್ದ ಹೋಟಿಗೆ ಬಂದ. ರಾಮವೋಹನರು ಆಗಲೆ ವಿಶ್ವಾಂತಿಗೆ ಸಂದಿದ್ದುದನ್ನು ಕಂಡು “ಜೀರೆವಿ ಬೆಂತವ್‌—ತನ್ನ ಸೈಂಟ್ ರಾಮವೋಹನರಿಗೆ” ಎಂದು ಬಂದು ಜೀಟಿ ಬರೆದಿಟ್ಟು ಹೊರಬುಹೋದ. ರಾಮವೋಹನರ ವಿಷಯದಲ್ಲಿ ಜೀರೆವಿ ಬೆಂತವಿಗೆ ಎಷ್ಟು ಹುಟ್ಟಿಗೆಲ್ಲಿತ್ತಿಂದರೆ ಇನ್‌ಎಂದು ಸಂದರ್ಭದಲ್ಲಿ ಅವನು “ಮಾನವಕುಲದ ಸೇವೆಯಲ್ಲಿ ನನ್ನೆಂಬ ನೆನೆ ಸಡಕರಿಸುತ್ತಿರುವ ನನ್ನ ಗಾಥವಾದ ಹೆಚ್ಚಿಗೆಗೆ ಪಾತ್ರರಾಗಿ ರುವ ನನಗೆ ತ್ವರಿತವಾದ ರಾಮವೋಹನರಿಗೆ” ಎಂದು ಜೀಟಿ ಬರೆದಿಟ್ಟಿದ್ದ.

ಇಂಗ್ಲಂಡನ್ನು ತಲುಪಿದ ಸ್ವಲ್ಪ ಕಾಲದಲ್ಲೇ ರಾಮವೋಹನರು ಕೆಸ್ಟ್ರೋ ಇಂಡಿಯಾ ಕಂಪನಿಯ ಕೋಟ್‌ ಆಫ್ ಡ್ರೆಕ್ಸ್‌ರ್‌ಗೂ ಲಂಡನ್‌ನಲ್ಲಿದ್ದ ಹಲವರು ಪ್ರಭಾವಾಲಿಗಳಾದ ವ್ಯಕ್ತಿಗಳಿಗೂ ದೆವಲಿಯ ಚಕ್ರವರ್ತಿಯ ಹಕ್ಕುಗಳನ್ನು ಸಮಭಿಸಿ ಮನವಿಯನ್ನು ಒಳ್ಳಿಸಿದರು. ಚಕ್ರವರ್ತಿಯ ಹಕ್ಕುಗಳನ್ನು ಪ್ರಾತಿಯಾಗಿ ಸಲ್ಲಿಸದಿದ್ದರೂ ಕೋಟ್‌ ಆಫ್ ಡ್ರೆಕ್ಸ್‌ರ್‌ರವರು ಅವನ್ನು ಸ್ವಲ್ಪಮಟ್ಟಿಗೆ ಒಳ್ಳಿಕೊಂಡು ರಿಂಗಿನೆ ಫೆಬ್ರುವರಿ ಇಂದು ಅವನಿಗೆ ಕೊಡುತ್ತಿದ್ದ ವಾಟ್‌ಕ ವೇತನವನ್ನು ಮೂರು ಲಕ್ಷ ರೂಪಾಯಿಗಳಷಟ್ಟು ಹೆಚ್ಚಿಸಿದರು.

ಲಂಡನ್‌ನಲ್ಲಿ ರಾಮವೋಹನರು ಇಂಗ್ಲಂಡಿನ ಪ್ರಸಿದ್ಧ ಪ್ರರೂಪರನ್ನು ಭೇಟಿಮಾಡುವುದರಲ್ಲೂ ಅವರೂಡನೆ ರಾಜಕೆಯ ಜರ್ಜ್‌ಗಳನ್ನು ನಡುವುದರಲ್ಲೂ ನಿರತರಾಗಿದ್ದರು. ಇಂಗ್ಲಿಷ್ ರಾಜನ ಸೋಧರನಾಿದ್ದ ಡ್ರೋಕ್ ಆಫ್ ಕಂಬರ್‌ಲ್ಯಂಡ್ ಅವರನ್ನು ಹೋಸ್ ಆಫ್ ಲಾಡ್‌ನ್ ಸಭೆಗೆ ಪರಿಚಯ ಮಾಡಿಕೊಟ್ಟಿ. “ರಾಜು ರಾಮವೋಹನರ ಒತ್ತಾಯ ಪ್ರಾರ್ಥನೆ ಕೋರಿಕೆಯೇ ಲಾಡ್‌ನ್ ಸಭೆಯ ತೋರಿ ಸದಸ್ಯರು ಇಂಡಿಯನ್ ಜ್ಞಾನಿ ಬಿಲ್ ಮನೋದೇಹನ್ನು ತಳ್ಳಿಹಾಕಿದಂತೆ ತಡೆದದ್ದು” ಎಂದು ಜೇಮ್ಸ್ ಸದರ್‌ಲ್ಯಂಡ್ ರಿಂದ ನಮಗೆ ತಿಳಿದುಬರುತ್ತಿದೆ. ಗುಲಾಮತನದ ನಿರೋಧಕ್ಕಾಗಿ ಹೋರಾಡುತ್ತಿದ್ದ ವರೂ ಸಾರ್ವತ್ರಿಕ ವಿಶ್ವಾಂತ ಪ್ರಸಾರದ ಪ್ರೌತ್ತಾಹಕರೂ ಆಗಿದ್ದ ಲಾಡ್‌ ಬೋರ್ಡ್‌ರೊಡನೆ ರಾಮವೋಹನರು ನಿಕಟ ಸೈಂಟ್ ಹೆಚ್‌ವನನ್ನು ಬೆಳೆಸಿಕೊಂಡರು. ರಿಂಗಿ ರ ಜೂಲೈ ಇಂದು ಕೆಸ್ಟ್ರೋ ಇಂಡಿಯಾ ಕಂಪನಿಯ ಡ್ರೆಕ್ಸ್‌ರುಗಳು ರಾಮವೋಹನರ ಗೌರವಾರ್ಥವಾಗಿ ಸಿಟಿ ಆಫ್ ಲಂಡನ್ ಟ್ರಾವೆರ್ಸ್ ಎಂಬಿಡೆ ಭೋಜನಕೂಟವನ್ನು ಏಷ್ಟಾಡಿಸಿ ಸತ್ಯರಿಸಿದರು. ಆ ಸಂದರ್ಭದಲ್ಲಿ ಕೆಸ್ಟ್ರೋ ಇಂಡಿಯಾ ಕಂಪನಿಯ ಅಧ್ಯಕ್ಷರು ಸಭಾಪತಿಗಳಾಗಿದ್ದ ರಾಮವೋಹನರು ಭಾರತೀಯರಿಗಾಗಿ ಮಾಡಿದ್ದ ವಿಪುಲ ಸೇವೆಯನ್ನು ಕೊಂಡಾಡಿ ಅವರಿಗೆ ಆಯಂರಾರೋಗ್ಯಗಳನ್ನು ಕೋರಿದರು. ನಾಲ್ಕುಡಿ ವಿಲಿಯಮ್‌ನ ಶರೀಟಧಾರಣೋತ್ತವದ ಸಮಯದಲ್ಲಿ ರಾಮವೋಹನರಿಗೆ ಯೂರೋಪಿನ ರಾಜ

ప్రతినిధిగాళ జూతెయల్లి ఆసనవన్ను ఏప్రదిసలాగిత్తు. రాయలో ఏప్పాటికో సొన్సైటి ఆఫ్ లండన్ సంస్కేతముల్లి భాగచిసలు అవరన్ను ఆచ్చాపిసితు. అల్లి రామచోహనరు శ్రేష్ఠ హాస్టల్స్ పండితరాగిద్దే ఉన్న; ధాముస్ కోఎల్బిల్కరిగే వందనావాస్కే వాడిదరు. వానపణితో తన్నాంధీయు సమతావాదియూ ఆగిద్ద రాబట్టో ఓప్పెస్సనమ్ము రామచోహనరు కంచు వాతాదిదరు. ఆవరు తన్న అభిప్రాయవన్ను ఒప్పికొళ్ళు పంతే వాడలు ఆత సాధ్యవాదష్టూ ప్రయుక్తిసిద.

రామచోహనరు ఇంగ్లండన్ను సేరిదాగ ఆ దేశద రాజకీయ స్థితి సుధారణామసూదయే కారణ కేవ్లాభేగోళగాగిత్తు. లెబిల వొస్టియల్లి మండితవాద చూదలనే మసూదే సమితియ మణ్ణదట్టే బిద్దుహోయితు. ఆదర పరిణామవాగి పార్టీ మేంటో సభీ విసజ్జనితవాయితు. ఎందరే సుధారణా మసూదే లెబిల ర సెప్పేలురా ఇల రందు హోస్ ఆఫ్ కామన్స్ సభీయుండ అంగీకృతవాయితు. ఆదరే హోస్ ఆఫ్ లాడోస్ సభీ ఆశ్వేచిరిసల్లి అదన్న తళ్ళాహాకితు. మారనే సుధారణామసూదే హోస్ ఆఫ్ కామన్స్ సభీయల్లి లెబిల నే వొచ్చో తింగళల్లి మత్తే మండితవాయితు. ఆ సభీ అదన్న ఒప్పులు లాడోస్ సభీగే హోయితు. ఈ సంచభాదల్లి ఇంగ్లీష్ జనర మనస్సు ఒహళ వాగి కదిహోయితు. ఆవరు ఆత్మదిక్కరాగి లాడోస్ సభీయ తేమాన వన్ను ఎదురుసోడుత్తిద్దరు. ఈ సారి లాడోస్ సభీ జనర ఒత్తుయక్కే మాణియితు. సుధారణామసూదే లెబిల ర జూన్ తింగళసల్లి అనుమోదిత వాయితు. బర్రెండ్ మత్తు స్వాట్లీండుగళిగే సంబంధపట్టంత ఇంధచే కాయ్ క్రమగళన్న క్రేగోళ్లాయితు. సుధారణామసూదే అంగీకృతవాదుదు రామచోహనరిగి తుంబ సంతోషవన్నంచువాడితు. ఒందే ఉధ్యరిసేకోట్టి విలయం ర్యాత్ బోణోరిగి ఆవరు బరెద కాగద ఇదన్న సమాధిసుత్తదే.

ఫ్రాన్సిన ఏప్రయుదల్లి రామచోహనరిగి తెలుబ మణ్ణిగేయిత్తు. ఆదు జగత్కిగి స్వాతంత్య, సోఎదరక్క మత్తు సమతేగాళ కరెయన్న నీడిద దేశ. ఆదల్లదే ఆదు రామచోహనరే హేళిదంతే “కలెగాళ మత్తు విజ్ఞానగాళ బెళవశిగేయింద భూషితవాద, స్వాతంత్యప్రతిపాదకవాద రాజ్యాంగవన్న పడే దిద్ద నాడు.” ఆవర బరహగళల్లి కేలవు లెబిల ర వేళిగాగలే ఫ్రాన్సిగి హోయిద్దు దరింద అల్లిన సుసంస్కృతరిగి ఆవర దేసరు జెన్నాగి పరిజితవాయిత్తు. ‘కల్యత్త ట్యేమ్స్’న సంపాదకనాగిద్ద డకాస్ట బ్లూయోన్ బిషపో అబి గ్రేగాయర్ తాళ్ళక మత్తు ధామిక కృతిగళన్న కథుంచిసిదరు. ఆబి గ్రేగాయరన మూలక రామచోహనర హేతుగేయల్లి బిషపో గ్రేగాయర్ షీగే బరెదిద్ద: “ఆవరు తమ్మ బరహగాళన్న ఖండిసువవరన్న

ఎదురసువుదరల్లి తోరిసువ హళత, అవర వాదగళల్లి కెండుబరువ సక్కు, ఒండూగళ పచ్చతుగ్గంథగళ విచారదల్లి అవరిగిరువ ఆళవాద తిళువళికే ఇవెల్లూ తాపు కైగొండిరువ కెలసక్కు అవరిగిరువ సామధ్యవన్ను తోరిసుత్తవే. తమ్ము కాయిసాధనుగాగి హణకాసన్ను వెడ్డుమాచువుదరల్లి అవరు మాదిరువ త్వాగ వన్ను ఎష్టు మేళ్ళిదరూ, సాలదు”.

“సోస్యేటి ఏప్పాటికోన ర్లీలు నె జూనో ఇనె దినద ఆధిచేతనదల్లి కెలవరు సంయోజక పత్రవ్యవహారిగళన్ను నేమిసువ ప్రత్యే బందితు. ఆగ మేస్కూర్ లకాప్పుద హాతెరీనోరవరూ బ్బార్నో ద సేసిరవరూ ఆ గౌరవవన్ను పండిత రామమోహనరాయరిగే కొడబెంచెందు సూచిసిదరు. ఆ సూచనెయిన్ను పరి శీలనుగాగి మేస్కూర్ లంజ్జునేయ్యా, బర్రాఫ్, మత్తు క్ల్యూప్ల్యూత్రారవరిద్ద బందు విశేష సమితిగే ఒప్పుసలాయితు. ర్లీలు ర జూల్యే కి రందు మేస్కూర్ క్ల్యూప్ల్యూత్రా ఆ సమితియ హసరినల్లి పండిత రామమోహనరాయార అహాతే యన్ను కురితు వరదియోందన్ను ఒట్టుసి సంయోజక పత్రవ్యవహారియాగి అవర హసరన్ను సూచిసిదరు. ఆ వరదియ తీమాఫ్నగళన్ను సోస్యేటియ మేల్చు జారథాసమితిగే కళుహిసలాయితు. సంయోజక పత్రవ్యవహారి (‘అసోసియేట్ కరేస్పూండెంట్’) ఎంబ బిరుదన్ను రామమోహనరాయరిగే కోడ లాయితు” ఎందు నమగే “ఇండియ అండ్ ది వల్ఫ్ర్మ్” న గెళ్లి ర డిసెంబర్ సంచియల్లి మదామ్ మోరినోరవర లేఖనదింద తిందుబందిదే.

రామమోహనరిగే సోస్యేటి ఏప్పాటికోన గౌరవ సద్స్కృతనద ప్రత్యే పత్ర వన్ను తేగెదుకోండు హోగి కొడువ కెలసపన్ను ఇంగ్లీష్ అధికారిగళల్లి ఒట్టు నాద ఏస్కూర్ లాక్కూనో ఎంబాతనిగే ఒట్టుసలాయితు. “రెప్పూ ఎన్స్సైచ్స్కూల్ షీడికొ” (ప్యారిస్) న లేఖనపోందరల్లి సిస్టాండి రామమోహనరాయన్ను “ఇండియ దేశవన్ను బల్లవరెల్లరూ అత్యంత సద్గుణసంపన్నరు పూర్ణరు ఎందు వణిసువ బ్రాహ్మణరాద రామమోహనరు తమ్మ దేశదపరు నిజవాద ఒట్టనే దేవరన్ను పూజిసువంతె ప్రేరిసువుదక్కొ మత మత్తు నీతిగళన్ను ఒట్టుగొడిసువుదక్కొ శ్రమిసుత్తిద్దరే” ఎందు బరెదరు.

రామమోహనరు ర్లీలి ర ఆక్షోబర్ గు రందు ఫ్రాన్సిన రాజనన్ను భేటిమాడిదరు. ర్లీలి ర డిసెంబర్ తింగళల్లి ప్యారిస్సినల్లి ప్రకటిసిద లేఖన పోందరల్లి రామమోహనర కృతిగళ నానా ముఖిగళ ప్రస్తుతమిత్తు.

కాలక్రమేణ బ్రిటిష్ సక్యార దిహలియ చక్రవర్తియ ప్రతినిధియాగలు రామమోహనరిగిద్ద అధికారవన్ను ఆ చక్రవర్తి అవరిగే కొట్టిద్ద రాజకా ఎంబ బిరుదన్ను ఒట్టుకొండితు. ర్లీలి ర సెప్టెంబర్ కి రందు స్క్యూంట్ జీమ్యస్ అరమనెయల్లి నడెద దబార్చోందరల్లి రామమోహనరు బ్రిటిష్ రాజ నాల్డి విలియమ్మన్ను భేటిమాడిదరు. ఆమేలే లండన్ బ్రిడ్జ్ సేకువెయ

ಅರಂಭೋತ್ತಮವದ ಸಂದರ್ಭದಲ್ಲಿ ರಾಜ ಅವರನ್ನು ಭೋಜನಕೂಟಕ್ಕೆ ಆಹ್ವಾನಿಸಿದ್ದ. ಇಂಗ್ಲಿಷ್‌ ಸಮಾಜದ ಉನ್ನತ ವ್ಯತ್ಯಾಗಳಲ್ಲಿ ಅವರನ್ನು ಪುರಸ್ಕರಿಸಲಾಯಿತು. ಜೆರೆಮಿ ಬೆಂತ್‌ಮರ್ ಮೂದಲ್ಲಾದ ಹ್ಯಾತವ್ಯಕ್ತಿಗಳು ಭಾಗವಹಿಸಿದ ಅನೇಕ ಸ್ವಾಗತಸಮಾರಂಭಗಳು ಅವರ ಗೌರವಾರ್ಥವಾಗಿ ಲಂಡನ್‌ನಲ್ಲಿ ನಡೆದವು. ಬ್ರಿಟಿಷ್ ಯೂನಿಟ್‌ಸಿರಿಯನ್ ಅಸೋಸಿಯನ್ಸ್‌ನವರು ಏರ್‌ಡಿಸಿದ್ದ ಸ್ವಾಗತ ಸಮಾರಂಭವೆಂದರಲ್ಲಿ ಜೆರೆಮಿ ಬೆಂತ್‌ಮನ ಜೀವನ ಜರಿತ್‌ಕಾರನಾದ ಡಾ. ಬೋರ್ಗ್‌ ಟೀಗ್ ಹೇಳಿದರು: “ಇಲ್ಲಿಗೆ ಅವರ ಬರವು ನಮ್ಮಲ್ಲಿ ಉಂಟಿವೂಡಿರುವ ಆಸಕ್ತಿ ಮತ್ತು ನಿರೀಕ್ಷೆಗಳನ್ನು ಮಾತಿನಲ್ಲಿ ವ್ಯಕ್ತಪಡಿಸಲು ಸಾಧ್ಯವೇ ಇಲ್ಲವೇನ್ನಿಸುತ್ತದೆ. ಕೆಲವು ಬರಹಗಾರರು ಯುಗಂತರಗಳಲ್ಲಿ ಹ್ಯಾತ ನಾಮರಾಗಿರುವ ಮಹಾವ್ಯಕ್ತಿಗಳು ಮತ್ತೆ ತಮ್ಮ ಮಧ್ಯ ಬಂದರೆ ಹೇಗೆನ್ನಿಸಬಹುದು ಎಂದು ಯೋಚಿಸಿದ್ದಾರೆ. ಪ್ಲೇಟೊ, ಸಾಕ್ರಟೆಸ್, ಮಿಲ್ಟನ್ ಅಥವಾ ನ್ಯೂಟನ್ ಅನಿ ರೀಕ್ಸ್‌ತವಾಗಿ ಒಂದು ತಮಗೆ ಗೌರವ ತೋರಿಸಿದರೆ ತಮ್ಮ ಭಾವನೆಗಳು ಏನಿರಬಹುದು ಎಂದು ಉಂಟಿಸಲು ಅವರು ಪ್ರಯತ್ನಪಟ್ಟಿದ್ದಾರೆ. . . . ನಾನು ನಿಮ್ಮಲ್ಲಿರ ಪರವಾಗಿ ರಾಜಾರಾಮಮೋಹನರಾಯರಿಗೆ ಸ್ವಾಗತಹಸ್ತವನ್ನು ನೀಡಿದಾಗ ನನ್ನ ಮನಸ್ಸನ್ನು ಆವರಿಸಿದ ಭಾವಗಳೂ ಅಂಥವೇ ಆಗಿದ್ದವು. ದೇಶಾಂತರದ ಪರಿಣಾಮಕಾಲದ ಅಂತರದ ಪರಿಣಾಮದಂತಹುದೇ ಎಂದು ನನಗೆನ್ನಿಸುತ್ತದೆ. ಸಾವಿರಾರು ಹೆಚ್ಚು ಗಳಾಚೆಯಿಂದ ನಮ್ಮಲ್ಲಿಗೆ ಬಂದಿರುವ ಮಹನೀಯರನ್ನು ನಾವು ಸಾವಿರಾರು ವರ್ಷಗಳ ಹಿಂದಿನ ಮಹಾವ್ಯಕ್ತಿಗಳನ್ನು ಕಾಣುವ ಹಾಗೆಯೇ ಆಸಕ್ತಿಯಿಂದ ಕಾಣಬೇಕು.”

ಅಮೆರಿಕದ ಸಂಯುಕ್ತ ಸಂಸ್ಥಾನಗಳ ಮಾಜಿ ಉಪಾಧ್ಯಕ್ಷರಾಗಿದ್ದ ಡಾಕ್ಟರ್ ಕರ್ನ್‌ಲ್ಯಾಂಡರು ಆ ಸಮಾರಂಭದಲ್ಲಿ ಭಾಗವಹಿಸಿದ್ದರು. ಅವರು “ರಾಮಮೋಹನರಾಯ್” ಅವರು ಅಮೆರಿಕದಲ್ಲಿ ಉತ್ತಾಹಪೂರಿತವಾದ ಆಸಕ್ತಿಗೆ ಪಾತ್ರರಾಗಿದ್ದರು. ಆ ದೇಶಕೆ ಅವರ ಭೇಟಿ ಉತ್ಸತ್ತತೆಯಿಂದ ನಿರೀಕ್ಷಿತವಾಗಿತ್ತು” ಎಂದರು. ರೆವೆರೆಂಡ್ ಡಬ್ಲೂ. ಜಿ. ಫಾಕ್ಸ್‌ರವರೂ ರಾಮಮೋಹನರನ್ನು ಉಜ್ಜ್ವಲವಾಗಿ ಕೊಂಡಾಡಿದರು. ಈ ಶುಭಾಶಯಗಳಲ್ಲಿ ರಾಮಮೋಹನರನ್ನು ಕೊಟ್ಟಿ ಉತ್ತರದ ಕೊನೆಯ ವಾಕ್ಯಗಳು ಸ್ವರೇಣ್ಯವಾಗಿದ್ದವು: “ವಿಚಾರಪರತೆ, ತಿಳಿವಳಿಕೆ, ನೈಜಶಕ್ತಿಗಳಿಗೂ ಧರ್ಮಗ್ರಂಥಗಳು, ಬಿಶ್ವಯುಸಂಗ್ರಹಕ್ಕೆ, ಪೂರ್ವಾಗ್ರಹಗಳಿಗೂ ನಡುವೆ ಇಂದು ಯಾದ್ಯ ನಡೆಯುತ್ತಿದೆ. ಮೂದಲ ಮೂರು ಏಕ್‌ ಮೂರುರೂಪನೆ ಹೋರಾಟ ನಡೆಸುತ್ತಿವೆ. ಆದರೆ ನಿಮಗೆ ಇಂದಲ್ಲಿದ್ದರೆ ನಾಳಿ ಜಯ ಲಭಿಸುವುದು ಖಂಡಿತವೆಂದು ನನಗೆ ಭರವಸೆಯಿದೆ. ನೀವು ನನಗೆ ಆಗಿಂದಾಗ್ಗೆ ಕೊಟ್ಟಿರುವ ಗೌರವವನ್ನು ನಾನು ನನ್ನ ಕೊನೆಯುಸಿರಿರುವ ವರೆಗೂ ಮರೆಯುವುದಿಲ್ಲ.”

ಹಣಕಾಸಿನ ತೊಂದರೆಗಳೂ ಕೆಲಸದ ಹೆಚ್ಚೆಳವೂ ರಾಮಮೋಹನರ ಗಟ್ಟಿದೇಹವನ್ನು ಜರ್ಜರಿತವಾಗಿ ಮಾಡಿದ್ದವು. ಹಣಕಾಸಿನ ತೊಂದರೆಗಳು ಕಲ್ಪತ್ರದಲ್ಲಿ ಅವರ ಏಜಂಟರಾಗಿದ್ದ ಹ್ಯಾಕೆಂಟಾಸ್ ಅಂಡ್ ಕಂಪನೆ ಎಂಬ ಬ್ಯಾಂಕಿಂಗ್ ಸಂಸ್ಥೆಯೂ ಲಂಡನ್‌ನಲ್ಲಿ ಅವರ ಏಜಂಟರಾಗಿದ್ದ ರಿಚರ್ಡ್ ಫ್ರಾಕ್ಸೆಂಟಾಂಗ್ ಅಂಡ್ ಕಂಪನಿಯವರ ಸಂಸ್ಥೆಯೂ ಮುರಿದುಬಿದ್ದಂತೆ ಕಾರಣ. ಅವರ ಸ್ನೇಹಿತರು ಅವರನ್ನು ಱೆಜಿಲಿ ರ ಸೆಪ್ಪೆಂಬರಿನ

ಮೊದಲ ಭಾಗದಲ್ಲಿ ಬಿಸ್ಪಲಿಗೆ ಹೋಗಿ ಅವರ ಗೆಳೆಯ—ಬಿಸ್ಪಲಿನ ಲೆವಿನ್ಸ್ ವಿಂಚೆ ಚಾಪ್ಲೆನ್ ಪಾಡಿ—ಡಾಕ್ಟರ್ ಲ್ಯಾಂಟ್ ಕಾರ್ಫೆಂಟಿಂಗ್‌ರವರಿಂದ ಹೋಷಿತೆಳಾಗಿದ್ದ ಏಂಸ್ ಕ್ಯಾಸ್ಟ್‌ ಎಂಬಾಕೆಯ ಮನೆಯಲ್ಲಿ ವಿಶ್ರಾಂತಿಪಡೆಯುವಂತೆ ಒತ್ತಾಯಮಾಡಿದರೂ ಅಲ್ಲಿ ಸ್ನೇಹಿತರ ಸಹವಾಸದಲ್ಲಿ ರಾಮಮೋಹನರು ಬಹಳಮಟ್ಟಿಗೆ ಜೀತರಿಸಿಕೊಂಡರು: ಅದರೆ ಸೆಪ್ಟೆಂಬರ್ ೧೯ ರಂದು ಅವರು ಇಡ್ಕಿಕ್ಕಿಂದಂತೆಯೇ ವಿವರಿತ ಜ್ಞರು ಮತ್ತು ತಲೆ ನೋಷ್ಟು ಬಂದು ಮಲಿಗರು. ಅನಂತರ ದಿನದಿನಕ್ಕೂ ಅವರ ಕಾರ್ಯ ಹೆಚ್ಚಿನ ಹೆಚ್ಚಿನ ಉಲ್ಲಂಘವಾಯಿತು. ಜೆಮ್‌ವಿಡ್ ಹೇರಾನ ಸೋದರಿ ಮಿಸ್ ಹೇರ್ ಅವರಿಗೆ ಶುಪೂರ್ವ ವಾಡಿದಳು. ಅನೇಕ ಹ್ಯಾತ ವೃದ್ಧರು ಅವರನ್ನು ನೋಡಿಕೊಂಡರು. ಏನೂ ಪ್ರಯೋಜನವಾಗಲಿಲ್ಲ. ಅವರ ಸ್ಥಿತಿ ಬಹುಚೇಗೆ ಹದಗಿಸ್ತಿತು. ಐಜಿ ನೆಯ ಸೆಪ್ಟೆಂಬರ್ ೨೨ ರಂದು ರಾಮಮೋಹನರು ಕೊನೆಯುಸಿರಿಳಿದರು.

ಅವರು ಕಳೆದ ಕೊನೆಯ ಗಂಟೆಗಳನ್ನು ಕುರಿತು ಅವರನ್ನು ನೋಡಿಕೊಳ್ಳುತ್ತಿದ್ದಾರು. ಕರ್ನಿಂಗ್‌ರೂ ಹೀಗೆ ಬರೆದಿದ್ದಾರೆ: “ಅದು ಬಹಳ ಸುಂದರವಾಗಿದ್ದ ಬೆಳುದಿಂಗಳ ರಾಶಿ. ಕಿಟಕಿಯ ಒಂದುಕಡೆ ಮಿಸ್ಪ್ರೋ ಹೇರ್, ಮಿಸ್ ಕಿಡ್ನೆಲ್ ಮತ್ತು ನಾನು ಅದರಾಚೆ ಬಗ್ಗೆ ನೋಡಿದಾಗ ನಡುತ್ತಾಶಿಯ ಪ್ರಶಾಂತಮಯವಾದ ಗ್ರಾಮೀಂಘರು ಶಾಂತಿಯಿತ್ತು; ಇನ್ನೊಂದುಕಡೆ ಈ ಅಸಾಧಾರಣ ಮನುಷ್ಯ ಮರಣೋನ್ನು ಖಿರಾಗಿ ಮಲಿಗ್ದರು. ಆ ಕ್ಷಣಿವನ್ನು ನಾನು ಎಂದಿಗೂ ಮರೆಯಲಾರೆ. ದುಭ್ರಾತಾದ ನಿರಾಶಗೂ ದುಃಖಕ್ಕೂ ಒಳಗಾಗಿದ್ದ ಮಿಸ್ ಹೇರ್ ಆ ನಿರಾಶೆಮೂಡುವ ವೇದಲು ತಾನು ರಾಮಮೋಹನರಿಗೆ ಅಹಾರ ತಿನ್ನಿಸುವಾಗ ಅಭವಾ ಅವರನ್ನು ಸಂತೃಸುವಾಗ ಮಾಡುತ್ತಿದ್ದಂತೆ ಅವರ ಹತ್ತಿರ ಬಗ್ಗೆನಿತು ಮಾತಾಪಿಸುವುದಕ್ಕೆ ಬೇಕಾದ ಧ್ಯೇಯ ಸಾಲದೆ ಕುಟುಂಬಲ್ಲಿ ಕುಳಿತು ಒಳಗೊಳಿಗೇ ಅಳುತ್ತಿದ್ದಳು... ಎರಡೂವರೆ ಗಂಟೆಗೆ ಮಿಸ್ಪ್ರೋ ಹೇರ್ ನಾನ್ನ ಕೋಣೆಗೆ ಬಂದು ಎಲ್ಲ ಆಗಿಹೋಯಿತೆಂದೂ ಅವರು ೨.೨೫ ಕ್ಕೆ ಕಡೆಯುಸಿರಿಳಿದರೆದೂ ತಿಳಿಸಿದರು.” ಮಿಸ್ ಕಲೆಕ್ಟ್ ಈ ಮಾತು ಬರೆದಿದ್ದಾರೆ: “ಅವರು ಪವಿತ್ರವಾದ ‘ಒಂ’ ಪದವನ್ನು ಪರಿಸುತ್ತಿದ್ದುದನ್ನು ನೋಡಿದರೆ (ಅವರ ಬಾಲುಂದ ಹೋರಿಬ್ಬ ಕಟ್ಟಕಡೆಯ ಮಾತುಗಳಲ್ಲಿ ಅದೂ ಒಂದು) ಜೀವನದ ಜನಭರಿತ ಮಾರ್ಗಗಳಲ್ಲಾಗಲಿ ಮತ್ತು ನಿಜಿನದ್ವಾರದ ಬಳಿಯಲ್ಲಾಗಲಿ ಅವರ ಆತ್ಮ ದೇವರ ಧ್ಯಾನದಲ್ಲಿ ನಿರತವಾಗಿರುತ್ತಿದ್ದ ತೆರೆಸುತ್ತಿತ್ತು.”

ಐಜಿ ನೆ ಅಕ್ಷ್ಯೋಬರ್ ಐ ರಂದು ಸುಮಾರು ಏರಡು ಗಂಟೆಗೆ ಅವರ ದೇಹವನ್ನು ಸ್ವೇಪಲ್ಪನ್ ಗ್ರಾಮಾನಲ್ಲಿ ಸಮಾಧಿ ಮಾಡಲಾಯಿತು. ಆ ಸಮಯದಲ್ಲಿ ಅಲ್ಲಿದ್ದ ಮೇರಿ ಕಾರ್ಫೆಂಟ್‌ರ್ ಅದನ್ನು ಮನಕರಗುವಹಾಗೆ ವರ್ಣಿಸಿದ್ದಾರೆ: “ಕೊನೆಗೆ ಎಲ್ಲ ಸಿದ್ಧತೆಗಳೂ ಮುಗಿದವು. ಹೇರ್ ಮೊದಲಾದವರು ಲಂಡನ್‌ನಿಂದ ಬಂದಿದ್ದರು. ಸ್ವೇಪಲ್ಪನ್ ನಲ್ಲಿ ಹಾಜರಿರಲು ಕರೆ ಹೋಗಿದ್ದಂತು ರಾಮಮೋಹನರೊಡನೆ ವೈಯಕ್ತಿಕ ವಾಗಿ ಪರಿಚಯವಿದ್ದವರಿಗೆ ಮಾತ್ರ. ಅವರು ಯಾರೆಂದರೆ: “ಮಿಸ್ ಕ್ಯಾಸ್ಟ್‌ರ ಪ್ರೋಫೆಕರು ಮತ್ತು ಹತ್ತಿರದ ಸಂಬಂಧಿಗಳು, ಹೇರ್ ಪ್ರಭೃತಿಗಳು ಮತ್ತು ಅವರಿಗೆ ಕೊನೆಯ ಸಾರಿ ಮಗಳಂತೆ ಶುಷ್ಪಾಪೆಮಾಡುತ್ತಿದ್ದ ಅವರ ಸೋದರಸೌಸೆ, ಅವರ



ದತ್ತಮಂಗ ಕಿರಿಯ ರಾಜಾರಾಮ್, ಬ್ರಹ್ಮಣ ಸೇವಕರು, ಡಾಕ್ಟರ್ ಎಸ್ಟ್ರೋನ್ ಮತ್ತು ಇತರ ವ್ಯಧರು, ಎಸ್ಟ್ರೋನ್‌ರವರ ಪ್ರಾಜ್ಯತಾಯಿ ಮತ್ತು ಕಿರಿಯಮಗಳು, ಈಲ್ಲಿ ಜರಾಡ್ರೋ ರವರು, ಪ್ರಸಿದ್ಧರಾದ ಜಾನ್ ಫಾಸ್ಟ್ರೋರವರು, ನಮ್ಮ ತಂದೆ, ಮತ್ತು ನಾನು. ಮಧ್ಯಾಷ್ಟ ವಾಗುತ್ತಿದ್ದ ಹಾಗೆಯೇ ಆ ಮಹಾಚೀತನದ ಪಾರ್ಥಿವ ದೇಹವನ್ನು ಇಟ್ಟಿದ್ದ ಪವಿತ್ರ ಸಂಪುಟವನ್ನು ನಿಧಾನವಾಗಿ ಗಂಭೀರವಾಗಿ ಗಾಥವೊನದಲ್ಲಿ ವಿಸ್ತೃತವಾದ ವಾಗ್ರ ದಲ್ಲಿ ಕೊಂಡೆಯ್ತುಲಾಯಿತು. ಅದರ ಹಿಂದೆ ಅವರನ್ನು ಇತ್ತೀಚಿಗೆ ತಾನೆ ಭೂಮಿಯ ಹೇಳಿ ಕಂಡೆ ವಾತಾಡಿ ಗೆಳಿತನ ಬೆಳಿಸಿದ್ದವರು ಶೋಕೆಗ್ರಸ್ತರಾಗಿ ಅದನ್ನು ಒಂಬಾಲಿಸು ಶ್ರಿದ್ದರು. ಶವಸಂಪುಟವನ್ನು ಹೊತ್ತುಕೊಂಡು ಹೇಳಿಗೆತ್ತಿದ್ದವರು ಅನೇಕ ಶಾಳಿದಿದ್ದ ತಣ್ಣನೆಯ ದಾರಿಯಲ್ಲಿ ನಡೆದು ತಮ್ಮ ಪವಿತ್ರ ಹೊರೆಯನ್ನು ಅದಕ್ಕಾಗಿ ಗೊತ್ತಾಗಿದ್ದ ನೆಲೆಯಲ್ಲಿ ಇಳಿಸಿಟ್ಟಿರು. ಪ್ರತಿಯೊಬ್ಬರ ಎದೆಯಲ್ಲಾ ತುಂಬಿದ್ದ ಭಾವ ವನ್ನು ಗಟ್ಟಿಯಾಗಿ ವ್ಯಕ್ತಪಡಿಸಲೂ ಯಾರಿಗೂ ಮಾತ್ರ ಹೊರಡಲಿಲ್ಲ. ‘ಅಂಥ ಸಮಾಧಿಯ ಬಳಿ ವಾತಾಡಲು ಯಾರಿಗೆತಾನೇ ಸಾಧ್ಯವಾದಿತು?’ ಎಂದು ಜಾನ್ ಫಾಸ್ಟ್ರೋ ಅನಂತರ ಹೇಳಿದರು.”

ಅನೇಕ ವರ್ಷಗಳ ಅನಂತರ ಐಳ್ಳಿ ರಲ್ಲಿ ರಾಮಮೇಹಂನರಾಯ್ ರವರ ಏಂತ್ರರೂ ಶಿಶ್ರೂರೂ ಆದ ದಾಷ್ಟರಕಾನಾಥ ರಾಕೂರರು ಇಂಗ್ಲಂಡಿಗೆ ಬಂದಾಗ ಆವರು ಆ ಶವಸಂಪುಟ ವನ್ನು ಸ್ನೇಹಲ್ಪುನ್ನಾ ಗ್ರಾಹಿಸಿದ ಬಿಸ್ಟ್ರಲಿನ ಹೊರವಲಯದಲ್ಲಿದ್ದ ಅರ್ಜು ವೇಲ್ ಎಂಬ ಸಮಾಧಿಭೂಮಿಗೆ ವರ್ಗಾಯಿಸಲು ಏಷಾಟುಮಾಡಿದರು. ಅಲ್ಲಿ ಐಳ್ಳಿ ನೆಯ ಹೇಳಿ ನೆ ದಿನ ರಾಮಮೇಹನರ ಪಾರ್ಥಿವಶರೀರವನ್ನು ಹೊಳಲಾಯಿತು. ನೆಯ ಹೇಳಿ ನೆ ದಿನ ರಾಮಮೇಹನರ ಪಾರ್ಥಿವಶರೀರವನ್ನು ಹೊಳಲಾಯಿತು.

## ರಾಮಮೋಹನರ ಪ್ರಭಾವ

ವಿದೇಶಗಳಲ್ಲಿ ತಮ್ಮನ್ನು ಮೇಚಿಕೊಂಡಿದ್ದವರ ಹೇಳಿ ರಾಮಮೇಹನರು ಬೀರಿದ ಪ್ರಭಾವವನ್ನು ಅವರ ಇಂಗ್ಲೊ ಜರಿತ್ರಾರರಾದ ಸೋಳಿ ಡಾಖ್ನ್ ಕೆಲೆಟ್ರಾರವರು ಸಂಕ್ಷೇಪವಾಗಿ ಹೇಗೆ ವಿವರಿಸಿದ್ದಾರೆ.

“ ಕರಿತ್ಯೆಯಲ್ಲಿ ರಾಮಮೇಹನರು ನಿಂತಿರುವುದು ಭಾರತ ತನ್ನ ಅಮೇಯವಾದ ಪ್ರಾಚೀನತೆಯಿಂದ ಅಗಣ್ಯವಾದ ಭವಿಷ್ಯತ್ತಿನ ಕಡೆಗೆ ನಡೆದುಹೋಗುವ ಸಜೀವ ಸೇತುವೆಯಾಗಿ. ಪುರಾತನ ಜಾತಿಪದ್ಧತಿ ಮತ್ತು ಆಧುನಿಕ ಮಾನವೀಯತೆಗಳಿಗೂ ಮೂಡಿಸಿಕೆ ವಿಜ್ಞಾನಗಳಿಗೂ ನಿರಂಕುಶಪ್ರಭುತ್ವ ಪ್ರಜಾಪ್ರಭುತ್ವಗಳಿಗೂ ಅಚಲವಾದ

ಸಂಪ್ರದಾಯಗಳಿಗೂ ಸಂಪ್ರದಾಯಬದ್ದು ಪ್ರಗತಿಶೀಲತೆಗೂ, ಒಹುದೇವತಾರಾಧನೆ ವಿಕೇಶ್ವರಪಾದಗಳಿಗೂ ಮಧ್ಯ ಭಾಣಿತರೆಡುಕೊಂಡಿದ್ದ ಅಂತರದಮೇಲೆ ಚಾಚಿದ್ದ ಕರ್ಮನಂ ಅವರು. ತಮ್ಮ ವೃಕ್ಷತ್ವದಲ್ಲಿ, ತಾವು ಏಕಾಂತದಲ್ಲಿ ಅನುಭವಿಸಿದ ಯಾತನೆಯಲ್ಲಿ ಅವರು ಅನಾದಿಕಾಲದಿಂದಲೂ ಬಂದಿದ್ದ ನಂಬಿಕೆ ಮತ್ತು ಪದ್ಧತಿಗಳನ್ನು ಅನಿವಾರ್ಯವಾಗಿದ್ದ ಜಾನ್ಸೋನ್‌ದಯವನ್ನೂ ತಮ್ಮಲ್ಲೇ ಸಮರಸಗೊಳಿಸಿಕೊಂಡಿದ್ದರು; ತತ್ವಲವಾಗಿ ತಮ್ಮ ಜನರ ವಿವಿಧಪ್ರವೃತ್ತಿಗಳಿಗೂ ಪಂಗಡಗಳಿಗೂ ಪರಸ್ಪರ ಸಂಬಂಧ ವನ್ನು ಕಲ್ಪಿಸುವವರಾಗಿದ್ದರು. ಬೇರೆಬೇರೆ ಜನಾಂಗಗಳು, ಮತ್ತಿಗಳು ಮತ್ತು ನಾಗರಿಕತೆಗಳು ಬಲವಂತವಾಗಿ ಸಂಪರ್ಕವೇರ್ಪಟಿಗ್ವಾಗ ತಲೆದೋರುವ ಹೊಸ ಮನೋ ಧರ್ಮವನ್ನು ನಾವು ಅವರಲ್ಲಿ ಕಾಣುತ್ತೇವೆ. ಈ ಮನೋಧರ್ಮದ ಲಕ್ಷಣಗಳು ವಿಚಾರಸ್ವಾತಂತ್ರ್ಯ, ವಿಜ್ಞಾನದಾಹ, ಮಾನವಸ್ತೇಮು, ಶುದ್ಧವೂ ಶೋಧಿತವೂ ಆದ ನೀತಿ ತತ್ವಗಳೂ ಇವುಗಳ ಜೊತೆಗೆ ಹಿಂದಿನವರ ವಿಚಾರದಲ್ಲಿ ಗೌರವಪೂರ್ವಕವಾದುದರೂ ವಿಮರ್ಶಾತ್ಮಕವಾದ ದೃಷ್ಟಿ, ಮತ್ತು ದಂಗೆ ಏಕೊಡದೆಂಬ ವಿವೇಕ. ಆದೆ ರಾಮ ಮೋಹನರ ಜೀವನದಲ್ಲಿ—ಭಾರತದ ಅಭಿವೃದ್ಧಿಯಲ್ಲಿ ಕಂಡುಬರುವ ಮುಖ್ಯಾಂಶವೂ ಇದೇ—ಆ ಜಳುವಳಿಯ ರಹಸ್ಯವಿದ್ಯೆ ದು ಧರ್ಮಶ್ರದ್ಧೆಯಲ್ಲಿ ಎಂಬುದನ್ನು ನಾವು ಕಾಣುತ್ತೇವೆ. ತಮ್ಮ ಅಲೆದಾಟಗಳಲ್ಲಿಲ್ಲಾ ರಾಮಮೋಹನರು ರಕ್ಷಿತರಾದುದು ತಮ್ಮ ನಿಪ್ಪಣಿಯಿಂದ. ಅವರು ಹಳೆಯ ಹಿಂದೂಧರ್ಮವೆಂಬ ಮಹಾಪ್ರಕಾಶದಿಂದ ಒಗೆದು ಬಂದವರು. ಹೊಸಪ್ರಭಾವಗಳ ಜಲ ಹರಿದು ಘಲವತ್ತಾಗಿದ್ದ ನೆಲದಲ್ಲಿ ಅಪೂರ್ವವಾದ ಜೀತಕಶಕ್ತಿಯಿಂದ ತುಂಬಿದ್ದ ವಾತಾವರಣದಲ್ಲಿ ಈ ಹೊಸಮರ ಬೆಳೆಯಿತು. ಆದೇನು? ಅದು ಹಳೆಯ ಮರದ ಸತ್ಯಂತಾನವೆಂಬುದರಲ್ಲಿ ಸಂದೇಹವಿಲ್ಲ. ರಾಮಮೋಹನ ರಾಯ ಪಾಶ್ಚಾತ್ಯ ನಡೆನುಡಿಗಳನ್ನು ಅನುಕರಿಸುತ್ತಿದ್ದ ಪೌರಾಣಿಕರ್ಥೇ ಅಲ್ಲ; ಬರೋಪ್ಯರಾಗಲೆಳಿಸಿ ಅಯಂತಸ್ಸಿಯಾಗಿದ್ದ ಹಿಂದೂವಲ್ಲ, ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತರಾಗಿದ್ದ ಬರೋಪ್ಯರೂ ಅಲ್ಲ, ಅವರ ಬೆಳವಣಿಗೆಯ ರೇಖೆಯನ್ನು ಸರಿಯಾಗಿ ಗುರುತಿಸಿದರೆ ಅವರು ಹಿಂದಿನ ಕಾಲದ ಪೌರಾಣಿ ಸಂಸ್ಕೃತ ಮತ್ತು ಸಂಪ್ರದಾಯಗಳಿಂದ ಹೊರಟು ಸೇರುವುದು ಪಾಶ್ಚಾತ್ಯ ಸಂಸ್ಕೃತಿಯನ್ನಲ್ಲ, ಪಾಶ್ಚಾತ್ಯ ಸಂಸ್ಕೃತಿಯ ಮೂಲಕ ಅವರಡಕ್ಕಿಂತಲೂ ದೊಡ್ಡದೂ ಹೆಚ್ಚಿನದೂ ಆದುದಕ್ಕೆ ಎಂದು ನಷ್ಟಗಿರಿವಾಗುತ್ತದೆ. ಅವರ ಧರ್ಮಶ್ರದ್ಧೆ ಹಿಂದಿನದೂಡನೆ ಅವರ ಸಂಬಂಧ ಕಳಬಿಬೀಳದಂತೆ ಉಳಿಸುತ್ತದೆ. ಆ ಧರ್ಮಶ್ರದ್ಧೆಯೇ ಅವರ ಪ್ರಗತಿಪರತೆಗೂ ಮೂಲ ಜೀತನವನ್ನೂ ದಿಗಿಸಿತು. ಅವರ ಕಾರ್ಯಗಳಿಗೆ ಪರಸ್ಪರ ಸಂಬಂಧವನ್ನು ಕಲ್ಪಿಸಿದ್ದೂ ಅವರು ಅತೀರೇಕಕ್ಕೆ ಹೋಗಿದಂತೆ ತಡೆಹಿಡಿದುದೂ ಅವುಗಳ ವ್ಯಾಪ್ತಿಗೊಂದು ವೈಶಾಲ್ಯ ವನ್ನು ಕೊಟ್ಟು ಜೀತಕಶಕ್ತಿಯಾದುದೂ ಧರ್ಮಶ್ರದ್ಧೆಯೇ.

“ರಾಮಮೋಹನರು ಪ್ರತಿನಿಧಿಸುವ ಮತ್ತು ಆದ್ಯಪ್ರವರ್ತಕರಾಗಿರುವ ನವ ಭಾರತವನ್ನು ಅರ್ಥಪೂರ್ವಿಕೊಳ್ಳಲು ರಾಮಮೋಹನರ ಜೀವನ ಬೋಧಪ್ರದವಾಗಿದೆ. ಬ್ರಿಟಿಷ್ ಸಾಮ್ರಾಜ್ಯದ ಆಶ್ರಯದಲ್ಲಿ ನಮ್ಮ ಪೌರಾಣಿಕರಾಷ್ಟ್ರ ಹೇಗೆ ಮುಂದುವರೆಯ ಬಹಂದಿಂಬುದನ್ನು ಅವರು ನೂತನವಾಗಿ ಪ್ರಚಾರಿಸುತ್ತಿರುತ್ತಾರೆನ್ನ ಸ್ಥಾಪಿಸಿದ್ದ ಪಾಶ್ಚಾತ್ಯ

ದೇಶಗಳಿಗೆ ಸೂಕ್ತವಾಗಿ ತಿಳಿಸಿದರು. ಭಾರತದ ಭವಿಷ್ಯ ಏನೇ ಆಗಲಿ, ಅದು ರಾಮ ಪೋಹನರಾಯರ ಜೀವನಚರಿತ್ರೆ ಮತ್ತು ಸಾಧನಗಳಿಂದ ರೂಪಿತವಾಗುವುದು ಖಂಡಿತ. ಭಾರತದ ಭವಿಷ್ಯ ಮಾತ್ರಮೇ ಅಳ್ಳ. ನಾವು ಅವರಲ್ಲಿ ಪೂರ್ವ ಪ್ರಾಚ್ಯ ಮಗಳ ಸಮಿಕ್ಷೆನದ ಮುಂಗಾಣ್ಯೆಯನ್ನೂ ಸೋಚುತ್ತೇವೆ. ಮಾನವಕುಲದ ಪ್ರಗತಿಯು ಬರೋಪ್ಯೆ ಮತ್ತು ಆಸಿಯಾಗಳ ಎರಡು ವಾಹಿನಿಗಳಾಗಿ ಹರಿದಿದೆ. ಅವರಡೂ ಆಗಾಗ ಒಂದರೆ ಬಣ್ಣಿಷ್ಟವನ್ನೊಂದಕ್ಕೆ ನೀಡಿದೆ. ಈಗ ಅವು ಒಂದರೂಡನ್ನೊಂದು ಬೆರೆತು ಇದಿ ಮಾನವ ಕುಲದ ಪ್ರಗತಿಯ ಮಹಾಸಾಗರಕ್ಕೆ ಹರಿಯುವ ಹಿರಿಯು ವಾಹಿನಿಯಾಗಿ ಪರಿಣಮಿಸಲಿವೆ. ಆಮೇಯವಾದ ಈ ಸಾಧ್ಯತೆಗಳ ಉದಯ ಈಗ ನಾವು ನಿರೋಹಿಸಿರುವ ವ್ಯಕ್ತಿಯ ಜೀವನಚರಿತ್ರೆಯ ನಾಯಕನ ಪ್ರಾಮುಖ್ಯಿತೆಯನ್ನು ತೆಗೆದು ತೋರಿಸುತ್ತದೆ. ಅವರು ಬರಲಿರುವ ಬದಲಾವಣೆಯ ಪ್ರವಾದಿಯಲ್ಲಿದ್ದರೂ ಸೂಕ್ತವಾಗಿ ಕಾಣಿಸಿ ಕೊಳ್ಳುತ್ತಾರೆ.”

ಆಧುನಿಕ ಭಾರತದ ಮೇಲೆ ರಾಮಪೋಹನರ ಪ್ರಭಾವವನ್ನು ಕುರಿತು ರೋಂಡ್ ನಾಥ ಶಾಕಾರರ ಸ್ವರ್ಪಣೆಯವಾದ ಮಾತುಗಳು ಸಮಾಧಾನ ಕೊಡಲಿ:

“ತನ್ನ ದೇಶ ಕೀಳುಗತಿಗಳಿಂದ ಆದರ ಹಿಂದಿನ ಹಿರಿಯಗೆ ವಿರುದ್ಧವಾಗಿ ಸಡೆದು ಕೊಳ್ಳುತ್ತಿರುವಾಗ ಬರುವ ಯಾವ ಅಪರೂಪದ ವ್ಯಕ್ತಿಯನ್ನಾಗಲಿ ಅರ್ಥವಾಡಿಕೊಳ್ಳುವುದಕ್ಕೆ ಸಾಕಷ್ಟು ಕಾಲಬೇಕು. ಅವನ ವಾಣಿ ಕ್ಷೇತ್ರವುಂಟುಮಾಡುವಷ್ಟು ವಿಸಂಗತ ವಾಗಿದೆಯಿಂದು ತೋರಿದರೆ ಜನ ತಮ್ಮ ವಾದ್ಯದ ತಂತ್ರಿಗಳನ್ನು ಸದಿಲಗೊಳ್ಳುವುದಕ್ಕೆ ಬಿಟ್ಟು ಅವು ಅವರು ಅತ್ಯಾನ್ತ ಮಟ್ಟದಲ್ಲಿದ್ದಾಗ ಉತ್ಪನ್ನವಾದ ಸತ್ಯದ ಗಾಯನ ದೂಡನೆ ಸಮರಸತೆಯನ್ನು ಪಡೆಯಲು ಬಿಡಬಿರುವುದು ಅದಕ್ಕೆ ಕಾರಣ.

ರಾಮಪೋಹನರಾಯ ಅವರು ತನ್ನ ದೇಶದಿಂದ ತಿರಸ್ಕರಿಸಿದ್ದ ಇಂಥ ವ್ಯಕ್ತಿಗಳಲ್ಲಿ ಒಬ್ಬರು. ಆ ದೇಶ ತನ್ನ ಪೂರ್ವ ವ್ಯಘವವನ್ನು ನೆನೆಟಿಗೆ ತಂದುಕೊಳ್ಳುವುದನ್ನು ಒಷ್ಟಲಿಲ್ಲ. ತನ್ನ ಕೀಳುದೆಸೆಯನ್ನೇ ಮೂಡಿಸಿ ಅದು ಅದಕ್ಕೆ ಪಟ್ಟಾಗಿ ಅಂಟಿ ವುದನ್ನು ಒಷ್ಟಲಿಲ್ಲ. ತನ್ನ ಕೀಳುದೆಸೆಯನ್ನೇ ಮೂಡಿಸಿ ಅದಕ್ಕೆ ಪಟ್ಟಾಗಿ ಅಂಟಿ ವುದನ್ನು ಒಷ್ಟಲಿಲ್ಲ. ತನ್ನ ಕೀಳುದೆಸೆಯನ್ನೇ ಮೂಡಿಸಿ ಅದಕ್ಕೆ ಪಟ್ಟಾಗಿ ಅಂಟಿ ವುದನ್ನು ಒಷ್ಟಲಿಲ್ಲ. ಅದರ ಅವರಂಥವರ ಬರವು ಅತ್ಯಗತ್ಯವಾಗಿತ್ತು. ಅಂದಿಂದಲೇ ಜನರ ಕೊಂಡಿತ್ತು. ಅದರ ಅವರಂಥವರ ಬರವು ಅತ್ಯಗತ್ಯವಾಗಿತ್ತು. ಅಂದಿಂದಲೇ ಜನರ ಕೊಂಡಿತ್ತು. ಅಸಮಾಧಾನದ ಮಧ್ಯ ಅವರು ಕಾಣಿಸಿಕೊಂಡಂಡ್ಡು. ದೀರ್ಘಕಾಲದ ಅನ್ವಯಷ್ಟ ಅಸಮಾಧಾನದ ಮಧ್ಯ ಅವರು ಕಾಣಿಸಿಕೊಂಡಂಡ್ಡು. ದೀರ್ಘಕಾಲದ ಅನ್ವಯಷ್ಟ ಯಿಂದ ಉಂಟಾದ ದಾರಿದ್ರ್ಯದ ಅನುತರ ಬಂಗಾಡುಭೋಮಿಯಲ್ಲಿ ಸಮಾಂಪಾದ ಆಗಮನವನ್ನು ಪ್ರಚೋದಿಸುವ ವರ್ಷಧಾರೆಯ ಬಿಂಬಿಯನ್ನು ತರುವ ಖುತ್ತಪರಿವರ್ತ ಸೆಯ ಪ್ರತಿನಿಧಿಯಾಗಿ ಅವರು ಬಂದರು. ಅದೇಂದು ಅಕ್ಷಯಕರವಾದ ಬದಲಾವಣೆ. ಅದರ ಪೂರ್ವ ಅರ್ಥ ನಮಗೆ ಅರಿವಾಗಬೇಕಾದರೆ ಅವರು ಹಾಕಿದ ಪೈರು ಬೆಳೆದು ಕೊಯ್ದು ಬಂದಾಗಲೆ. ಆಗ ಅದರ ಮಹತ್ವವನ್ನು ಬಿಟ್ಟಿಕೊಳ್ಳಲು ಯಾರೂ ಹಿಂಡಿಗೆಯಬೇಕಾದುಬ್ಲಿ. ರಾಮಪೋಹನರು ತಮ್ಮ ದೇಶಬಾಂಧವರ ಸದುವೆ ಕಾಣಿಸಿಕೊಂಡು ಪರಿಸರಗಳಿಗೆ ಸಂಬಂಧವೇ ಇಲ್ಲದ ಬಂದು ಮಹತ್ವರವಾದ ಆಕಸ್ಮಿಕ ಫೋಟನೆ. ಅದರ ನಮ್ಮ ದೇಶದ ಜರಿತ್ರೆ ರಾಶಿಯೆಲ್ಲಾ ನಿರ್ದೇಶಿಸುತ್ತಿದ್ದ ವ್ಯಕ್ತಿ—ತಮ್ಮ ನಾಡಿನ ಮನೋಧರ್ಮವನ್ನೂ ಸಂದೇಶವನ್ನೂ ತಮ್ಮ ಜೀವನದಲ್ಲಿ ಪ್ರತಿನಿಧಿಸುವ ವ್ಯಕ್ತಿ—ಅವರೇ. ಅವರು ಒಂಟಿ ಬಾಳನ್ನು ಬಾಳಬೇಕಾಯಿತು. ಅದರೆ ಅವರಿಗೆ

ಹಿಂದೆ ಭಾರತದಲ್ಲಿ ಬಂದುಹೋಗಿದ್ದ ಸತ್ಯಶೋಧಕ ಸಾಹಸಿಗಳಾದ ಮಾಗಾನ್ಸೇಟಿಗಳ ಜೊತೆ ಆ ಬಾಳಿಗಿತ್ತು.

“ಸರಕುಚಿತ ಪ್ರಾರ್ಥಿಯ ಮನೋಭಾವಗಳ ಅಂಥಕಾರಮಯವಾದ ಯುಗದಲ್ಲಿ ಅವರು ಪೂರ್ವ-ಪಶ್ಚಿಮಗಳಿರಿದರ ಆಶಯಗಳನ್ನೂ ಸಹಾನುಭೂತಿಯುತವಾದ ತಮ್ಮ ವ್ಯಕ್ತಿತ್ವದಲ್ಲಿ ಒಳಗೊಂಡ ತಮ್ಮ ಮನಸ್ಸನ್ನು—ಆ ಮನಸ್ಸನ್ನು ಅವರು ಅರ್ಥಮಾಡಿ ಕೊಳ್ಳಬೇಕು—ಉತ್ತರಾಂಶದಲ್ಲಿ ಜನಕ್ಕೆ ಕೊಡುಗೊಯಾಗಿ ತಂದರೆಂಬ ಸಂಗತಿ ವಿಸ್ತೃಯಾ ಶಿಯ್ಯಗಳನ್ನು ಉಟ್ಟಿಮಾಡುವಂತಹುದು. ನಾಗರಿಕತೆಯ ಜರಿತ್ಯೆಯಲ್ಲಿ ಮಹತ್ವರ ವಾದ ಯುಗಗಳು ಬಂದಿರುವುದು ಸಂಸ್ಕೃತಿಗಳ ಸಂಗಮದಿಂದ. ಹೀಗೆ ಸಮೃಳಿತವಾದ ವಾಹಿನಿಯ ಪ್ರವೇಶಕ್ಕೆ ಅವರು ತಮ್ಮ ಮನಸ್ಸನ್ನು ತರೆದಿಟ್ಟಿದ್ದರು. ಬಹುರೀತಿಯಲ್ಲಿ ನಮ್ಮ ಗಮನವನ್ನು ಸೆಳಿದು ಬಹುಸಂಖ್ಯೆಯಲ್ಲಿ ಕಾಯ್ದಾಗಳಿಂದ ಶೋಭಿಸುವ ಅಧ್ಯನಿಕ ಯುಗದ ಕಣಸು ಅವರ ಮನಸ್ಸಿನ ಮುಂದೆ ಸ್ವಷ್ಟವಾಗಿತ್ತು. ಆ ಯುಗ ತನ್ನನ್ನು ತಾನು ಅರಿತುಕೊಳ್ಳುವ ಮೊದಲೇ ಅದನ್ನು ತಮ್ಮ ದೇಶದಲ್ಲಿ ಆರಂಭಿಸಿದವರು ಅವರು.”

## ರಾಮವೋಹನರ ಬೀಬನದ ಮುಖ್ಯಘೇಟನೆಗಳು

೧೭೨೭—ರಾಧಾನಗರದಲ್ಲಿ ಜನನ.

೧೭೨೯—ರಂಗಪುರದ ಕಲಿಕ್ಕರ್ ಜಾನ್ ಇಗ್ನಿಯ ಕೈಕೆಳಗೆ ದಿವಾನರಾಗಿ ಸೇವಿತರಾದುದು.

೧೭೩೦—ಕಲ್ಕತ್ತ ವಾಸದ ಅರಂಭ. ಆತ್ಮೀಯ ಸಭೆಯ ಸಾಫ್ ಪನೆ. ಬಂಗಾರಮಲ್ಲಿ ‘ವೇದಾಂತ ಗ್ರಂಥ’ದ ಪ್ರಕಟಿಸೆ.

೧೭೩೧—‘ವೇದಾಂತ ಸಾರ’ ಅಥವಾ ‘ಸಂಕ್ಷಿಪ್ತ ವೇದಾಂತ’ದ ರಚನೆ ಮತ್ತು ಬಂಗಾರೆ, ಹಿಂಡಿಸ್ತ್ರಾನ್ ಮತ್ತು ಇಂಗ್ಲಿಷ್ ಭಾಷೆಗೆಲ್ಲಿ ಅದರ ಪ್ರಕಟಿಸೆ. ಕೇನ ಮತ್ತು ಈಸಾ ಉಪನಿಷತ್ತುಗಳನ್ನು ಬಂಗಾರೆ ಮತ್ತು ಇಂಗ್ಲಿಷ್ ಭಾಷೆಗೆಗೆ ಅನುವಾದಿಸಿದ್ದು.

೧೭೩೨—ಹಿಂಡಿ ಕಾಲೀಜನ ಸಾಫ್ ಪನೆ. ಬಂಗಾರಿಯಲ್ಲಿ ಪೂರ್ವಾಂದಿಕ್ಕೆ ಮತ್ತು ಕಥಾ ಉಪನಿಷತ್ತುಗೆ ಆಸುವಾದ.

೧೭೩೩—ಸಹಗರುನವನ್ನು ಕುರಂತು ಅವರ ಮೊದಲ ಲೀಖನದ ಪ್ರಕಟಿಸೆ.

೧೭೩೪—‘ಪಸುವಿನ ಬೀಳಿಧನಿಗಳು’ ಗ್ರಂಥದ ಪ್ರಕಟಿಸೆ.

೧೭೩೫—‘ವೇದಿಂದ’ ವಿಲಿಯನ್ ಆಡವ್ ಯೂನಿಟ್ಸ್‌ಲಿಯನ್ ಪಂಥಕ್ಕೆ ಸೇರಿದ್ದು. ‘ಸಂವಾದ ಕೊಮುದ್ ಯ’ ಆರಂಭ.

೧೭೩೬—‘ಮಿರಶ್-ಉಲ್-ಅಕ್ಬರ್’ದ ಅರಂಭ. ಅಂಗ್ಲೀ ಹಿಂಡಿ ಸ್ಕ್ರಿಲನ ಆರಂಭ. ‘ಬ್ರಿಫ್ ರಿಮಾರ್ಕ್ಸ್ ಅನ್ ಎನ್ ಸಿಯಿಂಟ್’ ಫ್ರೆಮೀಲ್ ರೈಟ್ಸ್’ (‘ಪ್ರಾಚೀನ ಸ್ತ್ರೀಯರಹಕ್ಕುಗೆ ಸಂಕ್ಷಿಪ್ತ ಸಮೀಕ್ಷೆ’) ಪ್ರಸ್ತರಕದ ಪ್ರಕಟಿಸೆ.

೧೭೩೭—ಪತ್ರಿಕಾ ಕಾನುನನ್ನು ವರ್ಣಿಸಿ ಭಾರತದ ತ್ರೇವ್ಯ ನಾಯಾಸಾಫ್ ಮತ್ತು ಮನವಿ ಸಲ್ಲಾಕೆ.

೧೭೩೮—ಪ್ರಾರ್ಥಿಸಿ ಸಂಸ್ಕೃತ ಪಾಷಾಂಪಿಕ್ ಸಂಸ್ಕೃತ ಸದಸ್ಯರಾಗಿ ಚಂನಾಯಿತರಾದುದು.

೧೭೩೯—‘ವೇದಾಂತ ಕಾಲೀಜನ ಸಾಫ್ ಪನೆ.

೧೭೪೦—ಗವರ್ನರ್ ಜನರಲ್ ಆಗಿ ಕಲ್ಕತ್ತಾ ನಗರಕ್ಕೆ ಲಾರ್ಡ್ ವಿಲಿಯನ್ ಬೆಂಟಿಂಗ್‌ನ ಆಗಮನ. ಬ್ರಹ್ಮ ಸಮಾಜದ ಸಾಫ್ ಪನೆ. ನಾಯಿದೆರ್ಕಿಗೆ ಸಮುದ್ರದಲ್ಲಿ ತಕ್ಕೀರುಗೆ ವಿಚಾರಣೆಯ ಪದ್ಧತಿಯ ಅನುಮೋದನೆ.

೧೭೪೧—ನವೆಂಬರಿನಲ್ಲಿ ಇಂಗ್ಲೆಡಿಗೆ ಸಮುದ್ರಯಾನ.

೧೭೪೨—ಎಪ್ರಿಲ್‌ನಲ್ಲಿ ಇಂಗ್ಲೆಡನ್ನು ಸೇರಿದ್ದು; ಲಂಡನ್‌ನಲ್ಲಿ ಜೆರೆಮಿ ಬೆಂಡಮನುಡನೆ ಭೇಟಿ; ಈಸ್ಟ್ ಇಂಡಿಯ ಕಂಪನಿಯೆಡನೆ ಭೋಜನ; ರಾಜನಾಲ್ಯಾಡಿ ವಿಲಿಯನ್ ರೆಂಡನೆ ಭೇಟಿ; ರಹದಾರಿ ಪದ್ಧತಿಯನ್ನು ತಗೆದುಹಾಕಬೇಕಾದುದರ ಮತ್ತು ಅಂತರರಾಷ್ಟ್ರೀಯ ಸಂಸ್ಥೆಯೆಂದರ ಸಾಫ್ ಪನೆಯ ಅಗತ್ಯವನ್ನು ಏಕ್ತಿಹಿಡಿದು ಟ್ರಾಕ್ ಲ್ಯಾಂಡಿಗೆ ಪತ್ರ ಬರೆದುದು.

೧೭೪೩—ಸುಧಾರಣಾ ಮಸೂದೆಗೆ ಪ್ರಬಲವಾದ ಅನುಮೋದನೆಯಿತ್ತದ್ದು; ಅದು ಅಂಗ್ಲೀಕೃತ ವಾದುದು; ಪ್ರಾರ್ಥಿಸ್ ಗೆ ಹೊಗಿ ಅಳ್ಳಿ ಫ್ರೆಂಚ್ ರಾಜ ಲಕಿಯಾ ಫಿಲಿಪ್ ನ ಭೇಟಿನಾಡಿದ್ದು.

೧೭೪೪—ಲಂಡನ್ನನ್ನು ಬಿಟ್ಟು ಬ್ರಿಸ್ಟಲನ ಬಳಿಯ ಸ್ವೇಚ್ಛನ್ ಹಿಲ್‌ಗೆ ಹೊದಿದ್ದು, ಸಪ್ಪೆಂಬರ್ ಶ್ಲಷ್ಟ ರಂದು ಮರಣ.

## ಗ್ರಂಥವಿವರಣ ಪೆಟ್ಟಿ

ಈ ಸಂಕ್ಷಿಪ್ತ ಗ್ರಂಥವಿವರಣ ಪಟ್ಟಿಯಲ್ಲಿ ರಾಜಾರಾಮವೇದೀಹನ ರಾಯರು ಬಂಗಾರ ಮತ್ತು ಇಂಗ್ಲೀಸುಗೆಕಲ್ಲಿ ಬರಿದ ಸಂಕಲನಗಳ ಆವಶ್ಯಕಗಳನ್ನು, ಅವೇ ಭಾಷೆಗೆಕಲ್ಲಿ ಅವರ ಕುರಿತು ಬರಿದ ಮುಖ್ಯವಾದ ಪ್ರಸ್ತರಗಳ ಪಟ್ಟಿಯನ್ನು ನಮುಂದಿಸಲಾಗಿದೆ. ಈ ಭಾಷೆಗೆಕಲ್ಲಿಯೂ ಇತರ ಭಾಷೆಗೆಕಲ್ಲಿಯೂ ಅವರು ಸ್ವತಃ ಬರಿದ ಗ್ರಂಥಗಳ ವಿವರಗಳನ್ನು, ಅವರ ಕುರಿತಾಗಿ ಬರಿದ ಹೇಳಿನ ಪ್ರಸ್ತರಗಳ ಪಟ್ಟಿಗೂ, ಅಭಿರುಚಿ ಇರುವ ಓದುಗು ದಿಲೀನ್ ಕುಮಾರ ಚಿನ್ನಾಸ ಮತ್ತು ಪ್ರೇಭಾ ಚಂದ್ರ ಗಂಗೆಳಿಯವರು ತಯಾರಿಸಿದ ‘ವಿವಿಧ ಭಾಷೆಗೆಕಲ್ಲಿ ರಾಜಾರಾಮವೇದೀಹನ ರಾಯ’ ಅವರ ಪ್ರಕಟಣೆಗಳ ಪಟ್ಟಿ’ಯನ್ನು ನೋಡತಕ್ಕುದು. ಮೇಲಿನ ಗ್ರಂಥಕರ್ತರೇ ಸಂಪಾದಿಸಿದ ಮತ್ತು ಸಾಧಾರಣ ಬ್ರಹ್ಮಸಮಾಜವರು 1962 ರಲ್ಲಿ ಪ್ರಕಟಿಸಿದ ಕೊಲ್ಲಿಟ್ಟರ ‘ರಾಜಾರಾಮವೇದೀಹನ ರಾಯರ ಜೀವನಚರಿತ್ರೆ ಮತ್ತು ಪತ್ರಗಳು’ ಎಂಬ ಗ್ರಂಥದ ಮೂಲರಸೆಯ ಅವೃತ್ತಿಯಲ್ಲಿಯೂ ಮೇಲೆ ಹೇಳಿದ ಪ್ರಕಟಣೆಗಳ ಪಟ್ಟಿಯು ಸೇರಿದೆ.

## ಬಂಗಾರಿ

ರಾಮವೇದೀಹನರ ಬಂಗಾರಿ ಕೃತಿಗಳ ಸಂಕಲನದ ಮೊದಲನೆಯ ಆವಶ್ಯಕತ್ವ ಇತ್ತೀಚ್ಚಿ ರಲ್ಲಿ ಅನಂದ ಪ್ರಸಾದ ಬಾಂಜಿಯವರಿಂದ ಪ್ರಕಟಿಸಲ್ಪಟ್ಟತ್ತು. ಆಮೇಲೆ ಕೆಳಗಿನ ಕೃತಿಗಳು ಪ್ರಕಟಿಸಲ್ಪಟ್ಟವ್ಯವು.

ರಾಜಾರಾಮವೇದೀಹನ ರಾಯ ಪ್ರಣಿತ ಗ್ರಂಥಾವಳಿ—ರಾಜನಾರಾಯಣ ಬಸು ಮತ್ತು ಅನಂದ ಚಂದ್ರ ವೇದಾಂತವಾಗಿಕರಿಂದ ಸಂಪಾದಿತವಾದುದು. ಕ್ಲಿತ್ತಾ. ಇಲಾಂ.

ರಾಜಾರಾಮವೇದೀಹನ ರಾಯರ ಸಂಕ್ಷಿಪ್ತ ಮತ್ತು ಬಂಗಾರಿ ಗ್ರಂಥಾವಳಿ. ಪಾಣಿಗಳ ಶಾಯಾರ್ಥಿಯಿದಿಂದ ಸಂಪಾದಿತವಾದುದು. ಅಲಕಾಬಾದು ಇಂಜಿನಿಯರ್.

ರಾಮವೇದೀಹನ ಗ್ರಂಥಾವಳಿ. ಬ್ರಹ್ಮೀಂದ್ರನಾಥ ಬಾಂಜಿ ಮತ್ತು ಸಜನ ಶಾಂತ ದಾಸರಿಂದ ಸಂಪಾದಿತವಾದುದು. ಕ್ಲಿತ್ತಾ ಇತ್ತೀಚ್ಚಿ ವಿಕ್ರಮ ಶಕ.

ಇದುವರೆಗೆ ಇಂಗ್ಲೀಷ್ ಹೆಚ್ಚಿದ ರಾಮವೇದೀಹನ ರಾಯರ ಇಂಗ್ಲೀಷ್ ಗ್ರಂಥಗಳ ಸಂಕಲನ ಪ್ರಕಟಿಸೆಗೆಲು.

ರಾಜಾರಾಮವೇದೀಹನ ರಾಯರ ಇಂಗ್ಲೀಷ್ ಕೃತಿಗಳು—ಸಂಪಾದಕರು : ಜೋಗೇಂದ್ರ ಚಂದರ್ ಫೇರ್ನೆನ್. ಸಂಕಲನಕಾರರು ಮತ್ತು ಪ್ರಕಾಶಕರು : ಈಶನ್ ಚಂದರ್ ಫೇರ್ನೆನ್, ಸಂತುಷ್ಟಿ ಇ ಟೆರಿಯಂಟ್ಲ್ ಪ್ರೇಸ್, ಕ್ಲಿತ್ತಾ ಇಲಾಂ.

ರಾಜಾರಾಮವೇಹನ ರಾಯರ ಇಂಗ್ಲಿಷ್ ಕೃತಿಗಳು—ಸಂಪಾದಕರು: ಹೊಗೇಂದ್ರ ಚಂದ್ರೋ ಫೈಲೇವ್; ಮೂರು ಸಂಪುಟಗಳಲ್ಲಿ ಮರುಪ್ರಕಾಶನ—ಪ್ರೀಕಾಂತರಾಯರು, ಕಲ್ಪತ್ರಾ ೧೯೦೧.

ರಾಜಾರಾಮವೇಹನ ರಾಯರ ಇಂಗ್ಲಿಷ್ ಕೃತಿಗಳು—ಇದರಲ್ಲಿ ಕೆಲ ಹೆಚ್ಚಿನ ಪಠ್ರಗಳು, ರಮಾನಂದ ಚಾರ್ಚ್‌ಪರ್ಫಿಯರ ಮನುಸ್ತ ದಿಯೋಡಗೆಡಿದ ರಾಜಾರಾಮವೇಹನ ರಾಯರ ಶುಕ್ರಾಂತಾಂತ್ರಣ್ ಮುವಾಹಿದ್ದೀನ್ ಕೃತಿಯ ಅಂಗ್ಲ ಅನುವಾದಪೂರ್ವ ಸೇರಿವೆ. ಪಾರ್ಸಿನ ಕಾರ್ಯಾಲಯ. ಅಲಹಾಬಾದು 1906.

ರಾಜಾರಾಮವೇಹನ ರಾಯರ ಇಂಗ್ಲಿಷ್ ಕೃತಿಗಳು—ಕಾಳಿದಾಸ ನಾಗಿ ಮತ್ತು ದೇಬಕ್ಷೇತ್ರಿ ಬಮರಂದ ವಾಳು ಥಾಗೆರಿಗಳಲ್ಲಿ ಸಂಪಾದಿತವಾದುದು. 1945ರ ನರಿಗೆ ಈಗ ದೇರೆಯುತ್ತವೆ. ಪ್ರಕಾಶಕರು: ಸಾಧಾರಣ ಬ್ರಹ್ಮಸಮಾಜ, ಕಲ್ಪತ್ರಾ 1945-51.

## ರಾಮವೇಹನರ ಕುರಿತಾದ ಗ್ರಂಥಗಳು

### ಒಂಗಾಳಿ

ಭಾಯನೆಚ್, ಬ್ರಜೀಂದ್ರನಾಥ್—ರಾಮವೇಹನ ರಾಯ (ಸಾಹಿತ್ಯ ಸಾಧಕ ಚರಿತರೂಪಾಲೀ. ನಂ. ೧೮). ನಾಲ್ಕು ನೇಯ ಆವೃತ್ತಿ. ಬಂಗಾರು ಸಾಹಿತ್ಯ ಪರಿಷತ್ತು. ಇಂಡಿಯನ್ ವಿ. ಈ.

ಬಸು, ಶಶಿಭೂಷಣ—ರಾಜಾರಾಮವೇಹನ ರಾಯರ ಜೀವನ. ಎರಡನೇಯ ಆವೃತ್ತಿ ಕಲ್ಪತ್ರಾ ೧೯೬೭ ವಿ. ಈ.

ಜಕ್ಕುವತ್ತಿ, ಅಜಿತಕುಮಾರ—ರಾಜಾರಾಮವೇಹನ, ಕಲ್ಪತ್ರಾ ೧೯೬೪.

ಚಾರ್ಚ್‌ಪರ್ಫಿ, ನಾಗೇಂದ್ರನಾಥ್—ಮಹಾತ್ಮ ರಾಜಾರಾಮವೇಹನ ರಾಯರ ಜೀವನ ಚರಿತ್. ಐದನೇಯ ಆವೃತ್ತಿ, ಇಂಡಿಯನ್ ಪ್ರೈಸ್, ಅಲಹಾಬಾದು ೧೯೭೮.

ದಾಸ, ಜೋಗಾನಂದ—ರಾಮವೇಹನ ಮತ್ತು ಬ್ರಹ್ಮ ಅಂದೇಶನ. ಸಾಧಾರಣ ಬ್ರಹ್ಮಸಮಾಜ, ಕಲ್ಪತ್ರಾ ೧೯೬೬ ವಿ. ಈ.

ಗಂಗಳಿ, ಪ್ರಭಾತ ಚಂದ್ರ—ರಾಮವೇಹನ ಪ್ರಸಂಗ. ಸಾಧಾರಣ ಬ್ರಹ್ಮಸಮಾಜ ಕಲ್ಪತ್ರಾ ೧೯೬೬ ಬಿ. ಎಸ್.

ಶಾಸ್ತ್ರಿ, ಶಿವನಾಥ್—ರಾಮವೇಹನರಾಯ, ಕಲ್ಪತ್ರಾ ೧೯೮೨.

ಸೇನ್ ಶಾಸ್ತ್ರಿ, ಹೈತಿನೋಡನ—ಯುಗ್ ಗುರು ರಾಮವೇಹನ, ಕಲ್ಪತ್ರಾ. ೧೯೬೭, ತಾಕೂರ, ರಜಿಂದ್ರನಾಥ್—ಭಾರತಪರ್ಥಿಕ ರಾಮವೇಹನರಾಯ. ವಿಶ್ವಭಾರತಿ, ೧೯೬೮. ವಿ. ಈ.

## ಇಂಗ್ಲೀಷ್

**ಬಾಲ್,** ಉಹೆಂದ್ರನಾಥ್—ರಾಮವೇಹನ ರಾಯ: ಅವರ ಜೀವನ, ಕ್ಷತ್ರಿಗಳು ಮತ್ತು ವಿಚಾರಧಾರೆಯ ಕುರಿತಾದ ಅಧ್ಯಯನ. ಪ್ರಕಾಶಕರು: ಯು. ರಾಯ್ ಅಂಡ್ ಸನ್ಸ್, ಕಲ್ಕತ್ತ. ೧೯೫೫.

**ಬ್ರಾಹ್ಮಣಿಕ್,** ಬ್ರಜೆಂದ್ರನಾಥ್—ಇಂಗ್ಲಿಷನಲ್ಲಿ ರಾಜಾರಾಮವೇಹನ ರಾಯರ ರಾಯಭಾರ. ಎನ್. ಎವ್. ರಾಯ ಚಾರ್ಫಾರಿಂ ಅಂಡ್ ಕೈ. ಕಲ್ಕತ್ತಾ ಗ್ರಂಥ.

**ಕಾರ್ಪೋರೆಟಿರ್,** ಲಾಂಟ್—ಬಿಸ್ಟಲನ ಲುವಿನ್ ವಿಾಡ್ ಚೆಪಲಿನಲ್ಲಿ ಕೆಂಡಲಾದ ಚರನು ಭಾಷಣದಲ್ಲಿ ಅಡಕವಾದ ರಾಜಾರಾಮವೇಹನ ರಾಯರ ಕಾರ್ಯಗಳು, ಅಭಿಪ್ರಾಯಗಳು ದುತ್ತು ಶೀಲಸ್ತಭಾವಗಳ ಪರಿಶೀಲನೆ; ಅವರ ಬರಹಗಳಿಂದ ಉದ್ದೃತವಾದ ಅನೇಕ ಉದಾಹರಣಗಳು; ವಶಿಯಾಟಿಕ್ ಜನರಲನಲ್ಲಿ ಬಂದ ಕೆಲ ಅವಕೆಳನದ ಹೇಳಣಿಗಳ ಪರಿಶೀಲನೆ ಇರುವ ಜೀವನಚರಿತ್ಯ ನಿರೂಪಣೆ, ಲಂಡನ್ ಮತ್ತು ಬ್ರಿಸ್ಟಲ್. ೧೯೫೫.

**ಕಾರ್ಪೋರೆಟಿರ್,** ನೇರಿರ್—ಇಂಗ್ಲಿಷನಲ್ಲಿ ರಾಜಾರಾಮವೇಹನ ರಾಯರ ಕೆಂಡನಿಗಳು, ಲಂಡನ್ ಗ್ರಂಥ. ಪುನರ್ಮಾಡಿತ ರಾಮವೇಹನ ಲ್ಯಾಬ್ರಿಯಂ, ಕಲ್ಕತ್ತಾ ಗ್ರಂಥ.

**ಚಕ್ರವರ್ತಿ,** ಸತೀಶಚಂದ್ರ (ಸಂಪಾದಕ)—ಅಧುನಿಕ ಭಾರತದ ಪಿತ: ರಾಮವೇಹನ ರಾಯರ ಶತಮಾನ ಉತ್ಸವದ ಸ್ವಾರಕ ಸಂಪೂರ್ಣ ೧೯೫೫, ಕಲ್ಕತ್ತಾ ಗ್ರಂಥ.

**ಚ್ಯಾಟಿಜ್,** ರಮಾನಂದ—ರಾಮವೇಹನರಾಯರ ಅಧುನಿಕ ಭಾರತವೂ. ಗ್ರಂಥ.

**ಕೋಲೆಟ್,** ಸೋಧಿಯಾ ಡಾಬ್ಬಿನ್—ರಾಜಾರಾಮವೇಹನ ರಾಯರ ಜೀವನ ಚರಿತ್ಯೂ ಅವರ ಪತ್ರಗಳೂ. ಮೂರನೆಯ ಅವೃತ್ತಿ. ಸಾಧಾರಣ ಬ್ರಹ್ಮಸಮಾಜ, ಗ್ರಂಥ.

**ಗಂಗುಳಿ,** ನಳಿನಚಂದ್ರ—ರಾಜಾರಾಮವೇಹನ ರಾಯ. ಅಧುನಿಕ ಭಾರತದ ನಿರ್ಮಾಪಕರ ಮಾಲೆ, ವ್ಯಾ. ಎವ್. ಸಿ. ಎ. ಪ್ರಕಟಣೆಗಳು ಕಲ್ಕತ್ತಾ ಗ್ರಂಥಾಳ.

**ಹೋಮ್ಯ,** ಅವುಲ್—ರಾಮವೇಹನರಾಯ: ಆತನೂ ಆತನ ಕಾರ್ಯಗಳೂ. ಕಲ್ಕತ್ತಾ ಗ್ರಂಥ. ರಾಮವೇಹನ ರಾಯರ ಶತಮಾನ ಉತ್ಸವದ ಸ್ವಾರಕ ಸಂಪೂರ್ಣದಲ್ಲಿ ಇದು ಸೀರಿದೆ.

**ಮಜುಮದಾರ,** ಜತೀಂದ್ರಕುಮಾರ ನುತ್ತು ಚಂದ್ರ, ರಾಮಪ್ರಸಾದ (ಸಂಪಾದಕ). ರಾಜಾರಾಮವೇಹನ ರಾಯರ ಜೀವನಕ್ಕೆ ಸಂಬಂಧಿಸಿದ ಪತ್ರಗಳು ಮತ್ತು ದಾಖಲೆಗಳು ಸಂಪೂರ್ಣ ಗ. (ಗ್ರಂಥ-ಗ್ರಂಥ). ಓರಿಯಂಟಲ್ ಬುಕ್ಸ್ ಪಜನ್ಸ್, ಕಲ್ಕತ್ತ. ೧೯೫೫.

**ವುಜುವುದಾರ,** ಜತೀಂದ್ರಕುನ್ನಾರ (ಸಂಪಾದಿತ)—ರಾಜಾರಾಮವೇಹನ ರಾಯರು ಮತ್ತು ಶೋನ್ಯ ಮೊಗೆಲರು. ಗಳಂಡಿ-ಗಳಾದ ರ ವರೀಗಿನ ಸರಕಾರ ದಾಖಲೆಗಳಲ್ಲಿ ಒಂದು ವಿಭಾಗ—ಚಾರಿತ್ರಿಕ ಮುನ್ಸು ದಿಯೆಡನೆ, ಆಟ್‌ಎ ಪ್ರೇಸ್, ಕಲ್ಕತ್ತಾ ರೆಡ್‌ಡಿ.

**ವುಜುವುದಾರ,** ಜತೀಂದ್ರಕುನ್ನಾರ (ಸಂಪಾದಿತ)—ರಾಜಾರಾಮವೇಹನ ರಾಯರು ಭಾರತದಲ್ಲಿ ಪ್ರಗಿಂಟರವಾದ ಚಾರಿತ್ರಿಕ, ಗಳಂಡಿ-ಗಳಾದ ರ ವರೀಗಿನ ದಾಖಲೆಗಳಿಂದ ಒಂದು ವಿಭಾಗ—ಚಾರಿತ್ರಿಕ ಮುನ್ಸು ದಿಯೆಡನೆ. ಆಟ್‌ಎ ಪ್ರೇಸ್, ರೆಡ್‌ಡಿ.

**ಮ್ಯಾಕ್ಸ್ ಮುಲ್ಲರ್, ಎಫ್.**—ಜೀವನ ಚರಿತ್ರಾ ಪರವಾದ ಪ್ರಬಂಧಗಳು. ಲಾಂಗ್ ಮನ್ಸ್, ಲಂಡನ್ ರೆಡ್‌ಡಿ.

**ಮುಗ್ರೋ, ಆದ್ವಿತೀನ್**—ರಾಮವೇಹನ ರಾಯ ಮತ್ತು ಅಮೇರಿಕೆ. ಸಾಥಾರಣ ಬ್ರಹ್ಮ ಸಮಾಜ, ಕಲ್ಕತ್ತಾ ರೆಡ್‌ಡಿ.

**ಸವ್ಯಾದಾರ್, ಆರ್. ಎನ್.**—ರಾಜಾರಾಮವೇಹನ ರಾಯ. ರೆಡ್‌ಡಿ.

**ಸೀಲ್ರ, ಬ್ರಜೀಂದ್ರನಾಥ್ ;**—ರಾಮವೇಹನ ರಾಯ, ವಿಶ್ವಮಾನವ ಸಾಥಾರಣ ಬ್ರಹ್ಮ ಸಮಾಜ. ಪ್ರಕಟಿಕೆಯಾದ ಪರ್ಕವನ್ನು ತಿಳಿಸಿಲ್ಲ.

111255

10.12.04



ರಾಮವೇಹನರಾಯ್ ಅವರನ್ನು ಆಧುನಿಕ ಭಾರತದ  
 ಸಿತಾಮಹ ಎಂದು ಕರೆದಿದ್ದಾರೆ. ಜಗತ್ತಿನಲ್ಲಿ ಕೊಲನಿಕ  
 ಘರ್ಮಾರಾಸ್ತದ ಪ್ರಥಮ ನಿಷ್ಠಾವಂತ ಪರಿಶೀಲನಕರು  
 ಎಂದೂ, ಆ ಕಾಲದ ಅಷ್ಟಂತ ಹಿರಿಯ ಸುಧಾರಕರಲ್ಲಿ  
 ಒಬ್ಬರೆಂದೂ, ವಿಶ್ವಮಾನವತ್ತ ಭಾವನೆಯ ಫೋನಕರು,  
 ನೂತನ ಯುಗದ ಪ್ರವಾದಿ ಎಂದೂ ಅವರು ಕೇರಿಕ ಹಡೆ  
 ದಿದ್ದಾರೆ. ಬದುಕಿನ ವಿಧಿ ಕೇತ್ತಿಗೇಗೆ ಅವರು ಸಲ್ಲಿಸಿರುವ  
 ಕಾಣಿಕೆ ವಿಶಿಷ್ಟವಾದದ್ದು. ಆದರೆ ಅವರು ಬಂಗಾರೀ  
 ಗದ್ದೆದಲ್ಲಿ ಚರ್ಚೆಯ ಶೈಲಿಯನ್ನು ಮೊದಲಿಗೆ ಬಳಸಿದವರು  
 ಎಂಬುದು ಸಾಮಾನ್ಯವಾಗಿ ಎಲ್ಲಾರೂ ತಿಳಿದಲ್ಲ. ಕಾವ್ಯಪ್ರಾ  
 ಅವರ ಲೇಖನಗೆ ಹೊರತಾಗಲಲ್ಲ. ಭಾಗವದ್ಗೀತೆಯನ್ನು  
 ಅವರು ಬಂಗಾರಿಯಲ್ಲಿ ಪದ್ದರುಕದಲ್ಲಿ ಅನುವಾದ ಮಾಡಿ  
 ದಾದಾರೆ; ಕೆಲವು ಭಕ್ತಿಗೀತಗಳನ್ನು ರಚಿಸಿದ್ದಾರೆ. ತಮ್ಮ  
 ಮಾತ್ಯಭಾಷೆಯ ಮೇಲೆ ಅವರಿಗೆ ಪ್ರಭುತ್ವ ಎಂಥಿದು  
 ಎಂಬುದನ್ನು ಅವರ ಬಂಗಾರೀ ವ್ಯಾಕರಣೆ ಸಾರಿ  
 ಹೇಳುತ್ತದೆ, ಅವರ ಕಾಲದಲ್ಲಿ ರಚಿತವಾದ ಅತ್ಯಂತ ಪ್ರಾ  
 ವ್ಯಾಕರಣ ಅದು; ಅದನ್ನು ನೀರಿಸುವಂಥ ಕೃತಿ, ಅನೇಕ  
 ದೃಷ್ಟಿಗಳಿಂದ, ಮುಂದೆಯೂ ಬರಲಿಲ್ಲ. ಅನೇಕ ದೇಶಿಯ  
 ಹಾಗೂ ವಿದೇಶಿಯ ಭಾಷೆಗಳಲ್ಲಿ ಅವರಿಗೆ ಪ್ರಾಧಿಕೆ  
 ಸರಳಪೂ ನೇರಪೂ ಸ್ವಷ್ಟಪೂ ಆದ ಶೈಲಿಯ ಬಂದ  
 ಭವ್ಯತೆಯನ್ನು ಸಾಧಿಸಲು ನೇರವಾಯಿತು.

ರಾಮವೇಹನರಾಯರ ಜೀವನ ಮತ್ತು ಕೃತಿಗಳನ್ನು  
 ಕುರಿತು ಸೌನ್ಯೋಂದ್ರನಾಥರು ರಚಿಸಿರುವ ಈ ಕಿರು  
 ಹೊತ್ತಿಗೆ ರಾಜಾ ಅವರು ಆಧುನಿಕ ಭಾರತೀಯ ಸಾಹಿತ್ಯದ  
 ನೇತಾರರಲ್ಲಿ ಒಬ್ಬರು ಎಂಬುದನ್ನು ಸಿರಿಸಿಸುತ್ತದೆ.

**SAHITYA AKADEMI**  
 REVISED PRICE Rs. 15-00

Library

K 923.654 R 812 T



00117255